

ಮತ್ತಾಯನ ಸುವಾರ್ತೆ

ಯೇಸುವಿನ ವಂಶಾವಳಿ

(ಲಾಕ 3:23-38)

1 ಯೇಸುಕ್ರಿಸ್ತನ ವಂಶಾವಳಿಯಿದು. ಅವನು ದಾವೀದನ ವಂಶದವನು. ದಾವೀದನು ಅಬ್ರಹಾಮನ ವಂಶದವನು.

2 ಅಬ್ರಹಾಮನು ಇಸಾಕನ ತಂದೆ.
ಇಸಾಕನು ಯಾಕೋಬನ ತಂದೆ.
ಯಾಕೋಬನು ಯೂದ ಮತ್ತು ಅವನ ಸಹೋದರರ ತಂದೆ.

3 ಯೂದನು ವೇರಿಚನ ಮತ್ತು ಜಿರಹನ ತಂದೆ.
(ಅವರ ತಾಯಿ ತಾಮರಭು.)
ವೇರಿಚನು ಹೆಚ್‌ಲ್ರೋನನ ತಂದೆ.
ಹೆಚ್‌ಲ್ರೋನನು ಅರಾಮನ ತಂದೆ.

4 ಅರಾಮನು ಅಮೃತಾದಾಬನ ತಂದೆ.
ಅಮೃತಾದಾಬನ ನಹಕೋನನ ತಂದೆ.
ನಹಕೋನನು ಸಲ್ಮೂಲಾನನ ತಂದೆ.

5 ಸಲ್ಮೂಲಾನನು ಚೋವಜನ ತಂದೆ.
(ಚೋವಜನ ತಾಯಿ ರಹಾಭು.)
ಚೋವಜನು ಒಬ್ಬೀದನ ತಂದೆ.
(ಒಬ್ಬೀದನ ತಾಯಿ ರಾತ್ಭು.)
ಒಬ್ಬೀದನು ಇವಯನ ತಂದೆ.

6 ಇವಯನು ಅರಸನಾದ ದಾವೀದನ ತಂದೆ.
ದಾವೀದನು ಸೋಲೋಮೋನನ ತಂದೆ.

(ಸೋಲೋಮೋನನ ತಾಯಿ
ಉರೋಯಿನ ಹೆಂಡತಿಯಾಗಿಧಭು.)

7 ಸೋಲೋಮೋನನ ರೆಹಬ್ಬಾಮನ ತಂದೆ.
ರೆಹಬ್ಬಾಮನು ಅರ್ಜೀಯನ ತಂದೆ.
ಅರ್ಜೀಯನು ಆಸನ ತಂದೆ.

8 ಆಸನು ಯೀಹೋಽವಾಫಾಟನು ಯೀಹೋರಾಮನ ತಂದೆ.
ಯೀಹೋರಾಮನು ಯೀಹೋಽವಾಫಾಟನು ಯೀಹೋರಾಮನ ತಂದೆ.

9 ಉಬ್ಬಿಯನು ಯೋತಾಮನ ತಂದೆ.
ಯೋತಾಮನು ಆಹಾಜನ ತಂದೆ.
ಆಹಾಜನು ಹಿಂಜೀಯನ ತಂದೆ.
ಹಿಂಜೀಯನು ಮನಸ್ಸೆಯ ತಂದೆ.
ಮನಸ್ಸೆಯು ಆಮೋನನ ತಂದೆ.
ಆಮೋನನು ಯೋಹೇಯನ ತಂದೆ.

11 ಯೋಹೇಯನು ಯೀಕೋನ್ಸ್ ಮತ್ತು
ಅವನ ಸಹೋದರರ ತಂದೆ.

(ಈ ಸಮಯದಲ್ಲಿಯೇ ಯೀಹೋಧ್ಯ ಜನರನ್ನು ಗುಲಾಮಗಿರಿಗಾಗಿ
ಬಾಬಿಲೋನಿಗೆ ಕೊಂಡೊಯ್ದಿದ್ದು.)

12 ಯೀಹೋಧ್ಯರನ್ನು ಬಾಬಿಲೋನಿಗೆ ಕೊಂಡೊಯ್ದು
ನಂತರದ ಕುಟುಂಬದ ಜರಿತೆ:

ಯೀಕೋನ್ಸ್ ಶಯಲ್ಲಿಯೇಲನ ತಂದೆ.
ಶಯಲ್ಲಿಯೇಲನ ಜೀರಬ್ಬಾಬೆಲನ ತಂದೆ.

13 ಜೀರಬ್ಬಾಬೆಲನು ಅಬಿಹೂದನ ತಂದೆ.
ಅಬಿಹೂದನು ಎಲ್ಲಕೀಮನ ತಂದೆ.

ಎಲ್ಲಕೀಮನು ಅವೀಮನ ತಂದೆ.
ಅವೀಮನು ಎಲಿಹೂದನ ತಂದೆ.

14 ಅಹೋರನು ಸದೋಕನ ತಂದೆ.
ಸದೋಕನು ಅಶೀಮನ ತಂದೆ.
ಅಶೀಮನು ಎಲಿಹೂದನ ತಂದೆ.

15 ಎಲಿಹೂದನು ಎಲಿಯಾಜರನ ತಂದೆ.
ಎಲಿಯಾಜರನು ಮತ್ತಾನನ ತಂದೆ.
ಮತ್ತಾನನು ಯಾಕೋಬನ ತಂದೆ.

16 ಯಾಕೋಬನು ಯೋಸೇಫನ ತಂದೆ.
ಯೋಸೇಫನು ಮರಿಯಳಿಗಳ ಗಂಡ.
ಮರಿಯಳಿ ಯೀಸುವಿನ ತಾಯಿ.
ಯೇಸುವನ್ನು ಶ್ರೀಸ್ತ * ನಂದು ಕರೆಯುತ್ತಿದ್ದರು.

17 ಅಬ್ರಹಾಮನಿಂದಿದ್ದು ದಾವೀದನವರೆಗೆ ಹದಿನಾಲ್ಕು ತಲೆಮಾರುಗಳು. ದಾವೀದನಿಂದಿದ್ದು ಬಾಬಿಲೋನಿಗೆ ಸೆರೆಹೋಯ್ದ ಸಮಯದವರೆಗೆ ಹದಿನಾಲ್ಕು ತಲೆಮಾರುಗಳು. ಬಾಬಿಲೋನಿಗೆ ಸೆರೆಹಿಡಿದುಕೊಂಡು ಹೋದಂದಿನಿಂದ ಶ್ರೀಸ್ತನು ಹುಟ್ಟುವರವರೆಗೆ ಹದಿನಾಲ್ಕು ತಲೆಮಾರುಗಳು.

ಯೇಸು ಶ್ರೀಸ್ತನ ಜನನ

(ಲಾಕ 2:1-7)

18 ಯೇಸು ಶ್ರೀಸ್ತನ ತಾಯಿ ಮರಿಯಳಿ. ಯೇಸುವಿನ ಜನನ ಈ ರೀತಿ ಸಂಭವಿಸಿತು: ಮಂದುವೆ ಪೂಕಿಕೋಳ್ಳಲು ಯೋಸೇಫನಿಗೂ ಮರಿಯಳಿಗೂ ನಿಕ್ಷಿತಾರ್ಥವಾಗಿತ್ತು. ಆದರೆ ಮಂದುವೆಗೆ ಮೌರ್ದಲೀ ತಾನು ಗಭ್ರಣೆಯಾಗಿರುವುದು

ಶ್ರೀಸ್ತನು ಇದರಭ್ರ 'ಅಭಿಷಿಕ್ತನು' (ಮೆಸ್ಸಿಯನು) ಅಥವಾ ದೇವರಿಂದ ಅರಿಸಲ್ಪಟ್ಟಿರುವುದು.

వరియల్గి తిల్చుబంతు. వరియల్లు పవిత్రత్నమై ప్రభావదింద గభ్యిజీయాగిద్దట. ¹⁹ మరియలన్ను మదవేయాగలిద్ద యోసేఫసు నీఇవంతనాగిద్దను. మరియలన్ను జనరముందే నాచెపడిసలు అనున ఇష్టపడలిల్ల. ఆద్దరింద అనున గుట్టగ్ని నిశ్చితాధవన్ను రద్దుగొళ్ళచేశిచేందిద్దను.

²⁰ యోసేఫసు హేగే ఆలోజిసోండంతర, ప్రభు విన్ దూతను యోసేఫసిగి కనసినల్లి కాణిసికొండను. ఆ దూతను, “దాచిదన మగసాద* యోసేఫసే, మరియలన్ను నీను హండకియాగి స్థిరసిలు భయపడబేడ. ఆయి పెట్టి త్నేసు ప్రభావదింద గభ్యిజీయాగిద్దటి. ²¹ ఆకి ఒబ్బ మగసున్న కేరుపటు. నీను ఆ మగసిగి యీఎసు ఎందు కేసరికువే. నీను ఆ తసిగి ఆ హసరన్సే ఇడు; పకెందరే ఆతను తన్న జనరన్న అవర పాగశీంద రక్షిసువను” ఎందు హేళిదను.

²² ప్రవాదియి మూలక ప్రభు తిల్చిద్దటల్ల నీరవేరువంతే ఇదెల్లు నడేయితు. ²³ అదేనందరే: “కన్నికేయింబ్బిల్లు గభ్యిజీయాగి ఒబ్బ మగసిగి జన్మ కోడుతాచే. ఆతనిగి ఇష్మానువేలో ఎంబ హసరన్న ఇడువరు.”* (²⁴ ఇష్మాను వేలో ఎందరే “దేవరు నన్న సంగత ఇద్దానే” ఎందధన.)

²⁴ యోసేఫసు ఎళ్ళరగొండ మేలే ప్రభువిన దూతను కనసినల్లి హేళిద్దటియే మరియలన్ను పెట్టియున్నాగి స్థిరకరిసించండను. ²⁵ ఆదరె మరియలు మగసున్న కేరుపటనశ యోసేఫసు అవశోందిగి శరీర సంబంధపిల్లదీ ఇడును. యోసేఫసు ఆ మగువిగి “యీఎసు” ఎందు కేసరిచ్చను.

యీఎసువన్న సంధిసలు జ్ఞానిగి ఆఘమన

2 జుదేయిద బీట్టిహేమ్ ఎంబ ఉలరల్లి హుచ్చిడను. యీఎసు హుచ్చిద మేలే, పూవచ దేశంద కేలవు జ్ఞానిగలు జీరుసలేమిగి బందరు. ² ఆ జ్ఞానిగలు జనరిగి, “యీహంద్ర రాజును హుచ్చిదానల్లనే? ఆతనేల్లి? ఆతను హుచ్చిదనేందు సూచిసువ నశ్చత్త పూవచదల్లి ఉదయిసిద్దన్ను కండు ఆతనన్న ఆరాధిసులు బందాగా” అందరు.

³ యీహంద్ర ఈ కోస రాజున విషయ తిల్చిదాగ కేరోదను మత్తు జీరుసలేమిన జనరల్లరూ గలిబిల గొందరు. ⁴ శండలే, కేరోదను ఎల్లు మహాయాజశ రన్ను ధ్మోర్వాపదేశరన్న సఫీ సేరిసి, “శ్రీస్తును హుచ్చి బీఎకాంద్ర స్థా యావుదు” ఎందు కేళిదను. ⁵ అవరు,

దావిదనమాగు దావిదన వంతచను. దావిదన జ్యేశ్వర ఏరిందై రాజ. కృస్తును హుచ్చుపుద్దింత బందు సావిత వంషగళ హిందే ఇవను రాజునాగిద్దను.

కర్మియబ్బు... ఇడువరు యీతాయ 7:4

“జుదేయిద బీట్టిహేమ్ ఎంబ ఉలరల్లి హుచ్చివను. పకెందరే ప్రవాదియు పవిత్ర గ్రంథదల్లి* హేగెందు బరెదిద్దనే:

⁶ ‘జుదేయి ప్రాంత్యదల్లిరువ బీట్టిహేమే, జుదేయవన్ను ఆఖువపరల్లి నీఇను ప్రాముఖ్యవాగిరువే. హౌదు, ఆ ధివతి యొబ్బును నినోవ్వులగింద బరువను. నన్న జనరాద ఇస్మేలరన్న ఆతనే మున్నడే సువను.’

మీరి 5:2

ఎందు ఉత్సర కోట్టరు.

⁷ ఆగ కేరోదను పూవచ దేశంద జ్ఞానిగలన్ను రహస్యవాగి కరెయిసి, అవరు ఆ నశ్చత్తవన్ను కండ సరియాద సమయవన్ను అవరింద తిల్చిదుకొండను. ⁸ కేరోదను ఆ జ్ఞానిగలిగి, “నీఎవు హోగి జీన్నాగి విజారణ మాకి ఆ మగు ఎల్లిదే ఎంబుదన్ను తిల్చిదుకొళ్ళి. నంతర బందు ననగి తిల్చిసిరి. ఆగ నానూ హోగి ఆతనన్న ఆరాధిసువను” ఎందు హేళి అవరన్న బీట్టిహేమిగి శక్కిపిసి కోట్టుమి. ⁹ ఆ జ్ఞానిగలు అరసన మాతన్ను కేళి అల్లింద హేరికాగ పూవచ దిస్తినల్లి ఉదయిసిద్ది నశ్చత్తవన్ను మత్తే కండరు. అవరు ఆ నశ్చత్తవన్నే హింబాలిసిదరు. ఆ నశ్చత్త అవర ముందే జలుసుత్తె హోగి మగువిద్ద స్థాచ మేలే సింపులోండితు. ¹⁰ అవరు ఆ నశ్చత్తవన్ను నోండి ఆత్మంత సంశోషపట్టరు. ¹¹ అవరు ఆ మనసే బందాగ, మగువన్న తాయి మరియల బిళి కండు, ఆదేశ సాష్ట్యాగపేరిగి ఆరాధిసిదరు. అల్లదే తాపు మగువిగి తందిద్ద కాళిచే గళన్ను తేరెదు జీన్న ధూప మత్తు సుగంధ ద్రవ్యాగలన్ను నీఇవిన నిశిదరు. ¹² ఆదరే దేవరు జ్ఞానిగలిగి కనిసినల్లి, “నీఎవు కేరోదను బలీగి హింతిరుగి హోగశాడము” ఎందు ఎళ్ళరిసిదను. ఆదరింద అవరు బేరేలందు మాగచ మూలక తమ్మ దేశిక్కే హేరటుహోందరు.

యీఎసువినోడనె తాజీహీ ప్రాయమన

¹³ జ్ఞానిగలు హోరటుహోంద నంతర ప్రభువిన దూతను యోసేఫసిగి కనసినల్లి కాణిసికొండు, “ఎద్దేళు! మగువన్ను మత్తు అదర తాయియన్న కరెదు కొండు ఈజీహీగి ఓడికొండు. కేరోదను మగువన్ను ముదుకులు ప్రారంభిసువను. అవను మగువన్ను కోల్ల బీఎందిద్దాన్న. ‘అపాయివిలు’ ఎందు నాను నినిగి హేళువ తనక నీను ఈజీహీనల్లి ఇడు” ఎందు హేళిదను.

¹⁴ శాశ్వత యోసేఫసు ఎద్ద మగు మత్తు అదర తాయియోందిగి ఈజీహీగి రాత్రి సమయదల్లి హేరటు

పవిత్ర గ్రంథ పవిత్ర బరహగళు - హా ఒడంబకిసే.

ಹೋದನು. ¹⁵ಹೇರೋದನು ಸಾಯಿವ ತನಕ ಯೋಸೇವನು ಈಜೆಟಿನಲ್ಲಿ ಇದ್ದನು. “ನಾನು ನನ್ನ ಮಗನನ್ನು ಈಜೆಟಿನ ನೊಳಗಿಂದ ಕರಿದ್”* ಎಂದು ಪ್ರಾದಿಯ ಮೂಲಕ ಪ್ರಭು ಹೇಳಿದ್ದ ಮಾತು ಇದರಿಂದ ನೀರವೇರಿತು.

ಬೆಳ್ಕೆಮಿನಲ್ಲಿ ಗಂಡುಮಕ್ಕಳ ಸಂಹಾರ

¹⁶ಜ್ಞಾನಿಗಳು ತನಗೆ ಮೋಸಮಾಡಿದೆಂಬುದು ತಿಳಿದಾಗ ಹೇರೋದನು ಬಹಳ ಕೋಪಗೊಂಡನು. ಆ ಮಗು ಹುಟ್ಟಿದೆ ಸಮಯವನ್ನು ಹೇರೋದನು ಜ್ಞಾನಿಗಳಿಂದ ತಿಳಿದುಕೊಂಡಿದ್ದನು. ಆ ಮಗು ಹುಟ್ಟಿ ಎರಡು ವರ್ಷಗಳಾಗಿದ್ದವು. ಅದರಿಂದ ಹೇರೋದನು ಬೆಳ್ಕೆಮಿನಲ್ಲಿ ಮತ್ತು ಅದರ ಸುತ್ತಮುತ್ತಲೀನ ಪ್ರದೇಶಗಳಲ್ಲಿದ್ದ ಎರಡು ವರ್ಷದ ಮತ್ತು ಅವರಿಗಿಂತ ಜಿಕ್ಕವೆ ರಾದ ಗಂಡುಮಕ್ಕಳನ್ನೇಲ್ಲ ಕೊಲ್ಲಬೇಕೆಂದು ಅಜ್ಞಾನಿಸಿದನು.
¹⁷ಹೀಗೆ ದೇವರು ತನ್ನ ಪ್ರಾದಿಯಾದ ಯೀರಮೀಯನ ಮೂಲಕ ಹೇಳಿದ ಈ ಮಾತು ನೀರವೇರಿತು:

¹⁸“ರಾಮದಲ್ಲಿ ಬೋಚ್ಚಿಯು ಕೇಳಿಸಿತು. ಅದು ಬಹು ಗೋಳಾಟದ ಮತ್ತು ದುಃಖದ ಬೋಚ್ಚಿಯಾಗಿತ್ತು. ರಾಹೇಲಳು ತನ್ನ ಮಕ್ಕಳಾಗಿ ಅಳ್ಳಿ ವಳಿ; ಅವರು ಸುತ್ತುಹೋದರ್ದಾಗಿ ಸಮಾಧಾನ ಹೋಂದಲ್ಲಿಲ್ಲ.” ಯೀರಮೀಯ 31:15

ಯೋಜೇವ ಮರಿಯಳ ಮರುಪಯಾಳ

¹⁹ಹೇರೋದನು ಸತ್ತನಂತರ, ಪ್ರಭುವಿನ ದೂತನು ಯೋಸೇಫಿನಿಗೆ ಕನಸಿನಲ್ಲಿ ಕಾಣಿಸಿಕೊಂಡನು. ಯೋಸೇವನು ಈಜೆಟಿನಲ್ಲಿ ಇರುವಾಗೇಲೀ ಇದು ಸಂಭವಿಸಿತು. ²⁰ದೀಪ ದೂತನು ಅವರಿಗೆ, “ಎದ್ದೇಳ! ಮಗುವನ್ನು ಮತ್ತು ಅದರ ತಾಯಿಯನ್ನು ಕರೆದುಕೊಂಡು ಇಸ್ತೇಲೀಗೆ ಹೋಗು. ಮಗು ವನ್ನು ಹೊಲ್ಲಲು ಪ್ರಯೋಜಿಸುತ್ತಿದ್ದರು ಸತ್ತುಹೋದರು” ಎಂದು ಹೇಳಿದನು.

²¹ಅದ್ದರಿಂದ ಯೋಸೇಫನು ಮಗುವನ್ನು ಮತ್ತು ಮಗುವಿನ ತಾಯಿಯನ್ನು ಕರೆದುಕೊಂಡು ಇಸ್ತೇಲಿಗೆ ಹೋದನು. ²²ಆದರೆ ಹೇರೋದನು ಸತ್ತನಂತರ ಅವನ ಮಗನಾದ ಅರ್ಬಿಲಾಯನು ಜುಡೇಯದ ರಾಜಾಗಿದ್ದಾನೆ ಎಂಬುದನ್ನು ಕೇಳಿ ಅಲ್ಲಿಗೆ ಹೋಗಲು ಭಯಪಡ್ಣನು. ಕನಸಿನಲ್ಲಿ ತನಗೆ ಕೊಟ್ಟ ಎಕ್ಸಪ್ರೈಕ್ಯಂತ ಅವನ ಆ ಸ್ಥಳವನ್ನು ಬಿಟ್ಟು ಗಿಲಿಲಾಯ ಪ್ರದೇಶಕ್ಕೆ ಹೋಗಿ, ²³ನಜರೇತ್ ಎಂಬ ಉದರಲ್ಲಿ ವಾಸಿಸಿದನು. “ಕ್ರಿಸ್ತನನ್ನು ‘ನಜರೇತಿನವನ್’* ಎಂದು ಕರೆಯುತ್ತಾರೆ” ಎಂದು ದೇವರು ಪ್ರಾದಿಗಳ ಮೂಲಕ ಹೇಳಿದ್ದು ಹೀಗೆ ನೀರವೇರಿತು.

ನಾನು ... ಕರಿದ ಹೋತ್ತೀಯ 11:1

‘ನಜರೇತಿನವನ್’ ಇದಕ್ಕೆ ಸಮರ್ಪಕವಾದ ಹಳೆ ಒಡಂಬಿಕೆಯ ವಚನ ತೀರ್ಣಿಯದು. ಒಂದು ಹೇಳಿ “ನಾಜೀರೆ” ಎಸಿಸಿಕೊಂಡಿದ್ದ ಅಂದರೆ ದೇವರಿಗೆ “ಅಭಿಭೇಕಿನಲ್ಪಡ್ಡ ಸಂನೋಽನೋಡನೆ ಯೀಸುವನ್ನು “ನಜರೇತಿನವನ್” ಎಂದು ಹೋಸಿಸಿದ್ದಿರಬಹುದು. ನ್ಯಾಯಾನ್ವಾಪಕರು 13:5,7

ಸ್ವಾನಿಕ ಯೋಹಾನನ್ ಉಪದೇಶ

(ಮಾರ್ಕ 1: 1-8; ಲೂಕ್ 3: 1-9, 15-17; ಯೋಹಾನ 1: 19-28)

³ ಅ ಕಾಲದಲ್ಲಿ ಸ್ವಾನಿಕ ಯೋಹಾನನು ಜುಡೇಯದ ಅಡವಿಯಲ್ಲಿ ಬೋಧಿಸುವುದಕ್ಕೆ ವಾರಂಭಿಸಿದನು.

²“ಪರಲೋಕರಾಜ್ಯವು ಸಮೀಕ್ಷಿಸಿತು. ನೀವು ನಿಮ್ಮ ವಾಪಗಳಿಗಾಗಿ ಪಾಜ್ಞಾತ್ಮಕವಷಟ್ಟು ದೇವರ ಕಡೆಗೆ ತಿರಗಿ ಹೋಳಿರಿ” ಎಂದು ಅವನ ಬೋಧಿಸಿದನು.

³ ‘ಪ್ರಭುವಿಗಾಗಿ ಮಾರ್ಗವನ್ನು ಸ್ಥಿರ್ಮಾಡಿರಿ; ಆತನ ಹಾದಿಗಳನ್ನು ನೆಟ್ಟಿಗೆಮಾಡಿರಿ’ ಎಂದು ಅಡವಿಯಲ್ಲಿ ಒಬ್ಬನು ಕೂಗುತ್ತಿದ್ದನೇ’
ಯೀಶಾಯ 40:3

ಎಂದು ಸ್ವಾನಿಕ ಯೋಹಾನನನ್ನೇ ಶುರಿತು ಪ್ರಾದಿಯಾದ ಯೀಶಾಯ ಹೇಳಿದ್ದನು.

⁴ ಯೋಹಾನನ ಉಡುಪ್ರಗಳು ಒಂಟಿಯ ಕೂದಲಿನಿಂದ ಮಾಡಲಬ್ಬಿದ್ದವು. ಅವರಿಗೆ ನೋಂಟದಲ್ಲಿ ಹೊಗಲಿನ ನಡುವಟ್ಟಿಂತು. ಅವನ ಮಿಡತೆ ಮತ್ತು ಕಾಡುಜೀನನ್ನು ಆಕಾರವಾಗಿ ತಿನ್ನಿತ್ತಿದ್ದನು. ⁵ಜನರು ಯೋಹಾನನ ಉಪದೇಶವನ್ನು ಕೇಳಲು ಜೀರುಸೇಲೀಮಿನಿಂದಲೂ ಜುಡೇಯ ಮತ್ತು ಜೋಹೆದನ್ ನದಿಯ ಸುತ್ತೆಲ್ಲಿದ್ದ ಎಲ್ಲಾ ಸ್ಥಳದಿಂದಲೂ ಬರುತ್ತಿದ್ದರು.

⁶ ಜನರ ತಾವು ಮಾಡಿದ ವಾಪಗಳನ್ನು ಒಬ್ಬಕೊಂಡ ಮೇಲೆ ಯೋಹಾನನು ಅವರಿಗೆ ಜೋಹೆದನ್ ನದಿಯಲ್ಲಿ ದೀರ್ಕೂಸ್ವಾನ ಹೊಡುತ್ತಿದ್ದನು. ⁷ಅನೇಕ ಫರಿಸಾಯರು ಮತ್ತು ಸದ್ಯಕಾಯಿರು ಯೋಹಾನನಿಂದ ದೀರ್ಕೂಸ್ವಾನ ಮಾಡಿಸಿಕೊಳ್ಳಲು ಬಂದರು. ಯೋಹಾನನು ಅವರನ್ನು ನೋಡಿ, “ನಿಮೇಲ್ಲರು ಸರ್ವಾಗಳು! ಬರಲಿರುವ ದೇವರ ಕೋಪದಿಂದ ತಪ್ಪಿಸಿಕೊಳ್ಳಲು ನಿಮಗೆ ಎಚ್ಚರಿಸಿದವರು ಯಾರು? ⁸ನಿಮ್ಮ ಮನಸ್ಸು ನಿಜವಾಗಿಯಾದ ದೇವರ ಕಡೆಗೆ ತಿರಗಿಕೊಂಡಿದೆ ಎಂಬುದನ್ನು ನೀವು ತಕ್ಕ ಕಾರ್ಯಗಳ ಮೂಲಕ ಕೊರಿಸಿ.

“ಅಭಿಭಾವಿಸು ನಮ್ಮ ತಂದೆ” ಎಂದು ನೀವು ಜಂಬ ಪಡುಪಡೆದೇಕೆ? ದೇವರು ಅಭಿಭಾವಿಸಿಗಾಗಿ ಇಲ್ಲಿರುವ ಬಂಡೆಗಳಿಂದಲೂ ಮತ್ತು ಸ್ಥಳಿಸಬಲ್ಲನು ಎಂದು ನಾನು ನಿಮಗೆ ಹೇಳುತ್ತೇನೆ.

¹⁰ಮರಗಳನ್ನು * ಕಡಿದುಹಾಕಲು ಕೊಡಲಿ ಈಗಲೀ ಸಿದ್ದ ವಾಗಿದೆ. ಒಳ್ಳೆಯ ಫಲಬಿಡ ಪ್ರತಿಯೊಂದು ಮರವನ್ನು ಕಡಿದು ಬೆಂಗಿ ಹಾಕಲಾಗುವುದು.

¹¹“ನಿಮ್ಮ ಮನಸ್ಸು ದೇವರ ಕಡೆಗೆ ತಿರಗಿಕೊಂಡಿದೆ ಎಂಬುದಕ್ಕೆ ಗುರುತಿ ನಾನು ನಿಮಗೆ ನೀರಿನಲ್ಲಿ ದೀರ್ಕೂಸ್ವಾನ ಮಾಡಿಸುವನು. ಅದರೆ ನನ್ನ ಹಿಂದೆ ಬರುವವನು ನನಗಿಂತ ಹೆಚ್ಚಿ ನಾನು ನಿಮಗೆ ವಾದರಕ್ಕೆ ಗಳನ್ನು ಬಿಟ್ಟುಪಡಕ್ಕೂ ನಾನು ಯೋಗ್ಯನಲ್ಲ. ಅತನು ನಿಮಗೆ ವಿಭಾಗ್ಯನಲ್ಲಿಯೂ ಬೆಂಕಿ ಯಲ್ಲಿಯೂ ದೀರ್ಕೂಸ್ವಾನ ಮಾಡಿಸುವನು. ¹²ಆತನು ಕಾಳನ್ನು ಸ್ವಷ್ಟಿಗೊಳಿಸಲು ಸ್ಥಿರಾಗಿದ್ದಾನೆ. ಆತನು ಕಾಳನ್ನು ಹೊಟ್ಟಿನಿಂದ ಬೆಂಬೆದಿಸಿ ಬಳ್ಳಿಯ ಕಾಳಿಗಳನ್ನು ಕಣಿಜದಲ್ಲಿ ತುಂಬಿಸಿ

ಮರಗಳು ಯೇಸುವನ್ನು ಒಬ್ಬಕೊಳ್ಳಿದ್ದಿರುವ ಜನರು. ಅವರು ಕಡಿದುರುಳಿಸುವ ಮರ ‘ಗಳಂತಿದ್ದಾರೆ’.

హేచ్చన్న నందిసలాగద బీంకియల్లి సుట్టుకాశవను” ఎందను.

యోహాననింద యెసువిగి దీక్షాన్నాన
(మార్క్ 1:9-11; లాచ 3:21-22)

¹³ ఆ సమయదల్లి యోహాననింద యీసు దీక్షాన్నాన మాకిసికోళ్లు గలలేయదింద జోఫ్సన్ నా నిదిగి బందను.

¹⁴ ఆపదరే యోహానను, “నానే నిన్నింద దీక్షాన్నాన మాకిసికోళ్లబీంకిగి. హీగిరలు న్నింద దీక్షాన్నాన మాకిసికోళ్లు నీసు బరువురేణ?” ఎందు హేళి అతనన్న తడెయల్లిత్తిసిదను.

¹⁵ యీసు, “సాధ్యకే ఒప్పికో. నావు యోగ్యవాద కాయిఁగళ్నేల్ల మాత్రబోసు” ఎందు ఉత్తర కొట్టిను. ఆగ యోహానను యీసువిగి దీక్షాన్నాన మాకిసు ఒప్పికోండను.

¹⁶ యీసు దీక్షాన్నాన మాకిసికోండు నీరినింద మేలకే బందను. కూడలే ఆకాశపు తేరయితు. దేవ రాత్మను వారివాచ రథపద్మి కేళగిలిదు తన్న మేలి బరుటిరువున్న యీసు కండను. ¹⁷ ఆగ పరలోకాందిం ధ్వనియోందు హోరటు, “అతనే (యీసు) నన్న ప్రియ మగను. ఈతనన్న నాన బచ్చ మేజ్జెద్దోనే” ఎందు హేళితు.

యెసువిగాద జోధనే
(మార్క్ 1:12-13; లాచ 4:1-13)

4 అగ దేవరాతను స్తోననింద జోధిసల్పడలు యీసువన్న అడవిగి నాచిసిదను. ² యీసు నలవత్తు దిన కగలిరఖు ఏనన్నర్ల తిన్న లిల్ల, బిళిక ఆశనిగి బహచ కహివాయితు.

³ ఆగ ఆతనన్న జోధిసలు స్తోనను బందు, “నీసు దేవర మగనాగిద్దరే ఈ కల్లగఁఱ రోట్టిగఁఱగలేందు ఆంచులిపినే” అందను.

⁴ యీసు అవసరిగి,

“మనుషును బదుకువుదు కేవల రోట్టి యిందల్ల, దేవరు హేళువ వ్రియోందు మాతన్న అవలంబిసికోండిద్.”

ధ్వోఽవదేశకాండ 8:3

ఎందు పవిత్ర గ్రంథదల్లి బరెదిదీ” ఎంబుదాగి ఉత్తర కొట్టిను.

⁵ ఆగ స్తోనను యీసువన్న పరిత్రాధ వెట్టణివాద జీరుసలేమిగి కరెండుకోండు హోఏరి, దేవాలయద అతి ఎట్రవాదస్తోళదల్లినీల్లి, ⁶ “నీసు దేవర మగనాగిద్దరే. కేళక్కే దుముకు.

‘దేవరు నిన్నింద తన్న దుంపరిగి ఆంచులిపిను వను. నిన్న పాదగటు బండిగి అప్పులిసదంతే ఆవరు నిన్నన్న కేగఁళల్లి ఎత్తికోఖుపరు’

శేశన్ 91:11-12

ఎందు పవిత్ర గ్రంథదల్లి బరెదిదీయల్ల” ఎందను.

⁷ ఆడక్కే యీసు,

“నిన్న దేవరాద ప్రభువన్న నీసు పరిశ్శిస్త కూడదు.”

ధ్వోఽవదేశకాండ 6:16

ఎంబుదాగియం పవిత్ర గ్రంథదల్లి బరెదిదీ” ఎందు ఉత్తర కొట్టిను.

⁸ బిళిక స్తోనను యీసువన్న వత్తరవాద బీట్టడ తుదిగి కరెండు హోఏరి లోఎకద ఎల్ల రాజుగఁళన్న మత్తు అపుగళ వ్యభివపన్న తోరిసిదను. ⁹ స్తోనను ఆతనిగి, “నీసు ననగి ఆంచుబ్బిద్ద ఆరాధిసిదరే నాను ఆవెల్లపన్న నిన్నగి కోడుతేణే ఎందు హేళిదను.

¹⁰ యీసు స్తోననిగి,

“ఇల్లింద తొలగు! ‘నిన్న దేవరాద ప్రభు వాస్తే ఆరాధిసబేసు, ఆతనొబ్బనాస్తే నేవిన బేసు’

ధ్వోఽవదేశకాండ 6:13

ఎందు పవిత్ర గ్రంథదల్లి బరెదిదీ” ఎందు హేళిదను.

¹¹ ఆధ్యరింద స్తోనను యీసువన్న బీట్టు హోందను. ఆగ కెలపు దేవపదాతరు బందు ఆతనన్న ఉపచరిసిదరు.

గలిలాయదల్లి యీసువిన సువాతా సీవేయ ఆరంభ
(మార్క్ 1:14-15; లాచ 4:14-15)

¹² యోహాననన్న సేరయల్లిక్కిద్దారెంబుదు యీసు విగి తిళియితు. ఆధ్యరింద యీసు గలిలాయక్కే హింతిరుగి హోందను.

¹³ ఆతను నజరేణినల్లి ఇళ్లదుకోళ్లదే కోరటుహోఏరి గలిలాయ నయోవరక్కే హత్తిరివిద్ద కహేసోమా ఎంబ ఉలరల్లి వాసిసిదను. ఈ ఉలరు జీబులోనే మత్తు నఘాతలీ సిమేగళ బిళియల్లిదే.

¹⁴ ప్రవాదియాద యీతాయను నుకిద్ద మాతు హింగ నేరవేరితు. ఆదేనెందరి:

¹⁵ “జీబులోనే సిమేయ, నఘాతలీ సిమేయ, జీఎడ్ న్నిన ఆజీ సిమేయ, సముద్రద కచగిరువ సిమేయ, యిహాద్యరల్లద గలిలాయ సిమేయ

¹⁶ జనరు కత్తలు జీవిస్తిద్దరు. ఆగ ఆవరిగ దొడ్డ బిళకోందు కాణిసితు. సమాధి

ಯಂತಿರುವ ಕಾಗ್ಡತೆಯ ದೇಶದಲ್ಲಿ
ವಾಸಿಸುವ ಆ ಜನರಿಗೆ ಬೀಳಕು ದೊರೆಯಲು.”
ಯೆಂಜಾಯ 9:1-2

ಯೆಂಜಾವಿನ ಪ್ರಥಮ ತಿಷ್ಠರು

(ಮಾರ್ಕ 1:16-20; ಲಂಕ 5:1-11)

¹⁷ಅಂತಿನಿಂದ ಬೋಧಿಸುವುದಕ್ಕೆ ಯೇಸು ಪ್ರಾರಂಭಿಸಿದನು. “ಪರಲೋಕ ರಾಜ್ಯವು ಬೀಗನೆ ಬರಲಿದೆ. ಅದ್ವಿತೀಯ ನೀವು ನಿಮ್ಮ ಹೃದಯಗಳನ್ನು ಮತ್ತು ಜೀವಿತಗಳನ್ನು ಮಾರ್ಪಡಿಸಿಕೊಳ್ಳಿರಿ” ಎಂದು ಯೇಸು ಬೋಧಿಸಿದನು.

¹⁸ಗಲಿಲಾಯ ಸರೋವರದ ತೀರದಲ್ಲಿ ಯೇಸು ತಿರುಗಾಡುತ್ತಾ ಇದ್ದನು. ಅತನು ನೀಮೋನ (ಅತನನ್ನೇ ಹೇತ್ತು ಎಂದು ಕರೆಯಲಾಯಲು.) ಮತ್ತು ಸಿಮೋನನ ಸಹೋದರ ನಾದ ಅಂದ್ರೆಯ ಎಂಬ ಇಬ್ಬರು ಸಹೋದರನ್ನು ಸಂಡನು. ಬಣ್ಣರಾಗಿದ್ದ ಇವರಿಬ್ಬರು ಅಂದು ಸರೋವರದ ತೀರದಲ್ಲಿ ಬಲೈಕಾಕ ಮೀನು ಹಿಡಿಯುತ್ತಿದ್ದರು. ¹⁹ಯೇಸು, “ಬನ್ನಿರಿ, ನನ್ನನ್ನು ಹಿಂಬಾಲಿಸಿ. ನಿಮ್ಮನ್ನು ಬೇರೆ ತರದ ಬೀಸ್ತರನ್ನಾಗಿ ಮಾಡುವೆನು. ನೀವು ಒಟ್ಟುಗಾಡಿಸುವುದು ಮೀನನಲ್ಲ, ಮನುಷ್ಯರನ್ನು” ಎಂದನು. ²⁰ಕೂಡಲೇ ಸಿಮೋನ ಮತ್ತು ಅಂದ್ರೆಯ ತಮ್ಮ ಬೀಳಗಳನ್ನು ಬಿಟ್ಟು ಆತನನ್ನು ಹಿಂಬಾಲಿಸಿದರು.

²¹ಯೇಸು ಗಲಿಲಾಯ ಸರೋವರದ ತೀರದಲ್ಲಿ ನಡೆದು ಕೊಂಡು ಹೋಗುತ್ತಿದ್ದಾಗ ಜಿಬೀದಾಯನ ಮತ್ತು ಕ್ಷಾದ ಯಾಕೋಬ ಮತ್ತು ಯೋಹಾನರಂಬ ಇಬ್ಬರು ಸಹೋದರ ರನ್ನು ನೋಡಿದನು. ಅವರು ತಮ್ಮ ತರದ್ದೆಯಾದ ಜಿಬೀದಾಯನ ಸಂಗತ ದೋಷಯಿಲ್ಲದರು. ಅವರು ಮೀನು ಹಿಡಿಯಲು ತಮ್ಮ ಬೀಳಗಳನ್ನು ಸರಿಪಡಿಸಿಕೊಳ್ಳುತ್ತಿದ್ದರು. ಯೇಸು ಇವರನ್ನು ಕರೆದನು. ²²ಆಗ ಅವರು ದೋಷಯಿನ್ನು ಮತ್ತು ತಮ್ಮ ತಂಡೆಯನ್ನು ಬಿಟ್ಟು ಯೇಸುವನ್ನು ಹಿಂಬಾಲಿಸಿದರು.

ಯೆಂಜಾವಿನ ಉಪರೇಶ ಮತ್ತು ರೋಗಿಗಳಿಗೆ ಸ್ವಾಸ್ಥೆ.

(ಲಂಕ 6:17-19)

²³ಯೇಸು ಗಲಿಲಾಯ ಪ್ರಾರಂಭದಲ್ಲಿಲ್ಲ ಸಂಚರಿಸಿದನು. ಯೇಸು ಸಭಾವಂದಿರಗಳಲ್ಲಿ ಭೋಧಿಸಿದನು ಮತ್ತು ಪರಲೋಕರಾಜ್ಯದ ವಿಷಯವಾದ ಶುಭವಾತ್ಮೆಯನ್ನು ಉಪದೇಶಿಸಿದನು. ಯೇಸು ಎಲ್ಲಾ ಜನರ ಕಾಯಿಲೆಗಳನ್ನು ಮತ್ತು ರೋಗಗಳನ್ನು ವಾಸಿಮಾಡಿದನು. ²⁴ಯೆಂಜಾವಿನ ವಿಷಯವಾದ ಸುದ್ದಿಯ ಸಿರಿಯ ದೇಶದಲ್ಲಿಲ್ಲ ಹರಡಿತ್ತು. ಜನರು ಕಾಯಿಲೆಯವರನ್ನೆಲ್ಲ ಯೇಸುವಿನ ಬಳಿಗೆ ತಂದರು. ಅವರು ನಾನಾ ವಿಧವಾದ ವ್ಯಾಧಿಗಳಿಂದ ಮತ್ತು ನೋವಿನಿಂದ ಬಾಧಿಪಡುತ್ತಿದ್ದರು. ಕೆಲವರು ತೀವ್ರವಾದ ನೋವಿನಿಂದ ನರಭೂತಿದ್ದರು. ಕೆಲವರು ದೆವ್ಘಾಗಳಿಂದ ಹೀಡಿಕರಿಗಿದ್ದರು. ಕೆಲವರು ಮೂರಭಾಗ ರೋಗಿಗಳಾಗಿದ್ದರು. ಕೆಲವರು ವಾತ್ಸವಾಯು ರೋಗಿಗಳಾಗಿದ್ದರು. ಯೇಸು ಇವರನ್ನೆಲ್ಲ ಗುಣಪಡಿಸಿದನು. ²⁵ಅನೇಕಾನೇಕ ಜನರು ಯೇಸುವನ್ನು ಹಿಂಬಾಲಿಸಿದರು. ಈ ಜನರು ಗಲಿಲಾಯದಿಂದಲೂ ದೇಶವೊಲಿ ಎಂಬ ಹತ್ತು ಉರುಗಳಿಂದಲೂ ಜೀರುಸಲೇಮಿನಿಂದಲೂ ಜುದೇಯ

ದಿಂದಲೂ ಮತ್ತು ಜೋರ್ಡನ್ ನದಿಯ ಆಚೆಕಡೆಯ ಪ್ರದೇಶ ದಿಂದಲೂ ಬಂದಿದ್ದರು.

ಪಂತ ಪ್ರಸಂಗ

(ಲಂಕ 6:20-23)

5 ಯೇಸು ಈ ಜನಸಮೂಹವನ್ನು ನೋಡಿ, ಬೆಳ್ಳದ ಮೇಲೆ ಹೋಗಿ ಕುಶಿತುಕೊಂಡನು. ಅತನ ತಿಷ್ಠರು ಸಹ ಅತನ ಬಳಿಗೆ ಬಂದರು. ²ಆಗ ಯೇಸು ಜನರಿಗೆ ಈ ಉಪರೇಶ ಮಾಡಿದನು:

- 3 “ಆತ್ಮಕ್ರಿಯಲ್ಲಿ ಬಡವರಾಗಿರುವವರು ಧನ್ಯರು. ಪರಲೋಕರಾಜ್ಯ ಅವರದು.
- 4 ಈಗ ದುಃಖದಿಂದಿರುವವರು ಧನ್ಯರು. ದೇವರು ಅವರನ್ನು ಸಂತೇಸುವನು.
- 5 ದೀನರು ಧನ್ಯರು. ದೇವರು ವಾಗ್ಣನ ಮಾಡಿ ಭೂಮಿಯನ್ನು ಅವರು ಹೊಂದಿಕೊಳ್ಳುವರು.*
- 6 ನೀತಿಗಾಗಿ ತಪಕಪಡುವವರು ಧನ್ಯರು. ದೇವರು ಅವರನ್ನು ಸಂತೃಪ್ತಿಪಡಿಸುವನು.
- 7 ಕರುಣೆ ತೋರುವವರು ಧನ್ಯರು. ಅವರೂ ಕರುಣೆ ಹೊಂದುವರು.
- 8 ಪರಿಶುದ್ಧ ಹೃದಯಪುಳ್ಳವರು ಧನ್ಯರು. ಅವರು ದೇವರನ್ನು ನೋಡುವರು.
- 9 ಸಮಾಧಾನವಡಿಸುವವರು ಧನ್ಯರು. ಅವರು ‘ದೇವರ ಮಕ್ಕಳು’ ಎನಿಸಿಕೊಳ್ಳುವರು.
- 10 ನೀತಿಯ ಸಿಮಿತ್ತ ಹಿನ್ನೆಸಹಿಪಡುವವರು ಧನ್ಯರು. ಪರಲೋಕರಾಜ್ಯ ಅವರದು.

¹¹“ನೀವು ನನ್ನನ್ನು ಹಿಂಬಾಲಿಸುವುದರಿಂದ ಜನರು ನಿಮ್ಮನ್ನು ಅವಕಾಶ ಮಾಡಿದರೆ, ಹಿನ್ನೆಸಹಿಸಿದರೆ ಮತ್ತು ನಿಮ್ಮ ಮೇಲೆ ಕೆಟ್ಟ ಕೆಟ್ಟ ವಿಷಯಗಳನ್ನು ಸುಳಾಗಿ ಹೋರಿಸಿದರೆ ನೀವು ಧನ್ಯರಾಗಿದ್ದೀರಿ. ¹²ಸಂತೋಷವಾಗಿ, ಅನಂದಿಸಿರಿ. ಪರಲೋಕದಲ್ಲಿ ನಿಮಗಾಗಿ ಕಾದಿರುವ ಹೆಚ್ಚಿನ ಪ್ರತಿಫಲವನ್ನು ಹೊಂದುವಿರಿ. ನಿಮಿಂತ ಮುಂಬೆ ಜೀವಿಸಿದ್ದ ಪ್ರವಾದಿಗಳಿಗೂ ಜನರು ಹೀಗೆಯೇ ಮಾಡಿದರು.

ನೀವು ಉಪನಿಷದ್ದಿನಿ, ಬೀಳಿಸಿದ್ದಿನಿ

(ಮಾರ್ಕ 9:50; ಲಂಕ 14:34-35)

¹³“ನೀವು ಭೂಮಿ ಉಪಾಗಿದ್ದಿರಿ. ಆದರೆ ಉಪೇ ತನ್ನ ರುಚಿಯನ್ನು ಕಳೆದುಕೊಂಡರೆ ಅದನ್ನು ಮತ್ತು ಉಪಾಗಿ ಮಾಡಲು ನಾಢ್ಯವಿಲ್ಲ; ಅಂಥ ಉಪ್ಪಿನಿಂದ ಪ್ರಯೋಜನವೇನೂ ಇಲ್ಲ. ಜನರು ಅದನ್ನು ಹೋರಿಗೆ ಬಿನಾಡಿ ಅದರ ಮೇಲೆ ನಡುಡಿಸುವರು.

¹⁴“ನೀವು ಲೋಕಕ್ಕೆ ಬೀಳಿಕಾಗಿದ್ದಿರಿ. ಗುಡ್ಡದ ಮೇಲೆ ಕಟ್ಟಿದ ಪಟ್ಟಣ ಮಾರ್ಪಾಯಾಗಿರಲಾರದು. ¹⁵ಜನರು ದೀಪವನ್ನು ವಾತ್ಯೆಯ ಕೆಳಗೆ ಮುಚ್ಚಿದುಪುದಿಲ್ಲ. ಜನರು ದೀಪವನ್ನು ದೀಪ

స్థంభద మేలి ఇక్కతారీ. ఆగ మనెల్లిరువపరిగెల్లా బీళశకు ప్రకాతిసుపుదు.¹⁶ అదే రితియల్లి నీపు జనరిగే బీళకాగిరబేశు. హిగే అవరు నిమ్మ సత్కాయుగాలన్న కండు పరలోకదల్లిరువ నిమ్మ తందెయన్న కోండాడలీ.

ప్రవిత్ర గ్రంథాల్కే అంతమే ఇల్ల

17.“నాను మోజియ ధమః జ్ఞాపన్నగలి ప్రవాదిగళ ఉపదేశగళన్నగలి తేగేదుకుచువుదక్కే బండినొందు నేనెసబేటిరి. నాను అప్పగిలన్న నాకమాడువుదక్కాగి బరదే అప్పగిలన్న నేరవేలిసుపుదక్కాగి బందెను.¹⁸ నాను నిమ్మిగి సత్కావన్న హేళుతేనే ఆకాశ మత్తు భూమి అలీదు హోగువపరేగూ ధమః జాస్తిదింద పనూ అలీదు హోగువుదిల్ల. ఎలల్లి నేరవేరువతనక ధమః జాస్తిద ఒందు అక్షరపాగలి అధమ అదర ఒంద డుక్కేయాగలి అలీదు హోగువుదిల్ల.¹⁹ మనుష్ణును వ్రతి ఆళ్ళిగూ, అందరే సణ్ణశ్శా ఆళ్ళిగూ విధేయనాగిరబేశు. ఒచ్చును యావ ఆళ్ళిగాదరూ అవిధేయనాగి జీవిసత్తు ఆ ఆళ్ళిగీ బేరేయవరూ అవిధేయతాగిరబేశిందు బోధిసిదరే అవను పరలోకదక్కాడల్లి అక్షర్లాగిరువను. ఆదరే ధమః జాస్తి విధేయనాగి జీవిసత్తు ధమః జాస్తి విధేయరాగబేశిందు బేరేయవరిగూ బోధిసివను పరలోకదక్కాడల్లి ప్రముఖనాగిరువను.²⁰ ధమోఽప దేశకరిగింతలూ ఫరినాయిగిరింతలూ నీపు ఉత్తమ వాదదన్న మాడబేశు. ఇల్లవాదరే నీపు పరలోక రాజువన్న ప్రవేత్తిసలారిరి.

కోపవన్న కురితు యీసువిన ఉపదేశ

21.“యారాన్న కోలిమాడబారదు.* కోలి మాడు వపను న్యాయతీఫిగి ఒళగాగువను’ ఎందు బకుకాలద హిందే నిమ్మ జనరిగి హేళిదన్న నీపు కేళిదిరి.²² ఆదరే నాను నిమగి హేళువుదేనొందరి యార మేలూ కోప గొళ్ళబేటి. ప్రతియోబ్సవూ నిమ్మ సహోదర. నీపు బేరే యవర మేలి కోపగొండరే న్యాయతీఫిగి గురి యాగువిరి. నీపు యారిగాదరూ కేళ్ల మాతుగళ న్నడిదరి, యికొద్దర న్యాయసభియ* విఖారణగి గురి యాగువిరి. నీపు యారాన్నదరూ ‘మూబా’* ఎందు కరిదర, అగ్ని నరకశ్శ సేరువ అపాయదల్లిద్దిరి.

23.“ఆదరింద నీపు నిమ్మ కాటియన్న యజ్ఞవేదికేయ ముంద దేవరిగి అపిసువాగి, నిమ్మ సహోదరనిగి నిమ్మ మేలి ఏనోం మనస్తాపవిదే ఎంబుదు నిమ్మ నేనపిగే బందర,²⁴ ఆగ నిమ్మ కాటియన్న యజ్ఞవేదికేయ బళి

యారాన్న ... బారదు విమోచన. 20:13; ధమోఽపదేశ. 5:17

న్యాయసభి ఇదు యికొద్దర సపోఽస్తత సభియాగిత్తు.

మూబాఫ ములభాయల్లి “రాక” ఎన్న తారీ. ఇదరథసిప్ప, మోజకనాద బుద్ధిణిన.

యల్లే బిట్టుహోగి, మోదలు అవనోందిగి సమాధాన మాడికోట్టి. ఆమేలి బందు నిమ్మ కాటియన్న సల్లిసి.

25.“నిమ్మ విరోధియు నిమ్మన్న న్యాయాలయక్కే ఎళీ దొయ్యువాగ బేగసే అవనోందిగి స్తోహితాగి. నీపు న్యాయాలయక్కే హోగువ మోదలే ఇదన్న మాడబేశు. నీపు అవన స్తోహితాగదిద్దరే, అవను నిమ్మన్న న్యాయాది పెతిగి ఒభిసిబహుదు. న్యాయాదిపితియు నిమ్మన్న సేరే మనిగి కాచలు కావలుగారనిగి ఒభిసిబహుదు.²⁶ ఆగ నీపు నిమ్మ సాలవన్నెల్ల తీరిసువ తనక సేరియింద బిటుగడే ఆగువుదిల్లమెందు నాను నిమగి హేళుతేనే.

ల్యోరిక పాద కురితు యీసువిన ఉపదేశ

27.“ప్రభిఖార మాడబేటిరి”* ఎందు హేళిదన్న నీపు కేళిదిద్దరి.²⁸ ఆదరే ఒచ్చును పరస్తీయన్న నోడి అవశోందిగి ల్యోరిక సంపక మోదలు బయిసిదరీ, అవను ఆగలే తన్న మనస్సినల్లి అవశోందిగి వ్యభిఖార వస్తు మాడిద్దానొందు నాను నిమగి హేళుతేనే.²⁹ నిమ్మ బలగళ్లు నిన్నన్న పావశోళగాగువంతే మాడిదరీ, అదన్న కశ్చత్తు బిసాడు. నిన్న పూర్వం తరస్తే బీళు పుదశ్శిత నిన్న తరించ ఒందు భాగవన్న కశీదుకోళ్లు పురీ మేలు.³⁰ నిన్న బలగ్రైనిన్నన్న పావశోళగాగువంతే మాడిదరీ, అదన్న కశ్చత్తిరి బిసాడు. నిన్న పూర్వం తరించ ఒందు భాగవన్న కశీదుకోళ్లుపుదే మేలు.

వివాక విష్ణేదన కురితు యీసువిన ఉపదేశ

(మాచ 19:9; మాచ 10:11-12; లంక 16:18)

31.“తన్న కౌడియన్న బిట్టుబిటిశేందిరివను, అవశీగ వివ్యాధిదేన పత్రవన్న కోడలి”* ఎందు హేళుల్లిట్టిద్ది. ³² ఆదర నాను హేళుపుదేనందరీ, తన్న హండితియన్న బిట్టుబిటువపనే అవశు వ్యభిఖారిజీ యాగుపుద్దే కారణాగుతానే. హండితియు బోరోబ్బ పురుషునోందిగి ల్యోరిక సంబంధిపుట్టుమోందిద్దర మాత్ర అపశున్ గండను బిట్టుబిటబహుదు. వివాక విష్ణేదన కౌదిదపశన్న మదుపెయాగువను సక వ్యభిఖార మాడిదపశనాగుతానే.

ఆణ ఇల్లవుదర కురితు యీసువిన ఉపదేశ

33.“నీవిష్ట ఆణేయన్న మీరబేటిరి. ప్రభువిగి నీవిష్ట ఆణేగళన్న కేగోళ్లేబేశు”* ఎందు నమ్మ పూలివికరిగి హేళిదన్న నీపు కేళిదిరి.³⁴ ఆదర నాను

‘ప్రభిఖార మాడబేటిరి’ విమోచన. 20:14; ధమోఽపదేశ. 5:18

తన్న... కోడలి ధమోఽపదేశ. 24:1

నీవిష్ట ... బోకు యాజక. 19:12; అరణ్ 30:2; ధమోఽపదేశ. 23:21

ಹೇಳುವುದೇನೆಂದರೆ, ಆಣೆ ಇಡಲೇಬೇಕಿ. ವರಲೋಕದ ಮೇಲೂ ಆಣೆ ಇಡಬೇಕಿ, ಹಕೆಂದರೆ ವರಲೋಕವು ದೇವರ ಸಿಂಹಾಸನ.

³⁵ಭೂಮಿಯ ಮೇಲೂ ಆಣೆ ಇಡಬೇಕಿ. ಹಕೆಂದರೆ ಭೂಮಿಯ ದೇವರ ವಾದವೀರ. ಜಿರುಸೆಲೇಮಿನ ಮೇಲೂ ಆಣೆ ಇಡಬೇಕಿ, ಹಕೆಂದರೆ ಅದು ಆ ಮಹಾರಾಜನ ಪಟ್ಟಣ.³⁶ ನಿಮ್ಮ ತಲೆಯ ಮೇಲೂ ಆಣೆ ಇಡಬೇಕಿ. ನಿಮ್ಮ ತಲೆಯ ಒಂದು ಕೂದಲನ್ನಾದರೂ ಬೆಳ್ಳಿ ಅಥವಾ ಕವ್ವೆಗೆ ಮಾಡಲು ನಿಮ್ಮಿಂದಾಗು.³⁷ ಹೂಡಾದರೆ 'ಹೂಡ' ಎನ್ನಿರಿ. ನಿಮ್ಮ ಇಡಕ್ಕಿಂತ ಹೆಚ್ಚಿಗೆ ಹೇಳುವಂಥದ್ದು ಸೈತಾನನಿಂದ ಶ್ರೇರಿತಾವಾದದ್ದು.

ಸೇಕಿನ ಬಗ್ಗೆ ಯೀಸುವಿನ ಉಪದೇಶ

(ಲಂಕ 6:29-30)

³⁸* 'ಕಣ್ಣೀ ಕಣ್ಣ ಹಲ್ಲಿಗೆ ಹಲ್ಲು' * ಎಂದು ಹೇಳಿರು ಪ್ರದನ್ನು ನೀವು ಕೇಳಿದ್ದಿರಿ.³⁹ ಆದರೆ ನಾನು ನಿಮಗೆ ಹೇಳುವ ದೇನೆಂದರೆ, ದುಷ್ಪನಿಗೆ ವಿರೋಧವಾಗಿ ನಿಂತುಕೊಳ್ಳಬೇಕಿ. ಯಾವನಾದರೂ ನಿಮ್ಮ ಬಲಗೆನ್ನು ಹೊಡಿಸಿರೆ, ಅವನಿಗೆ ಮತ್ತೊಂದು ಕೆನ್ನೆಯನ್ನು ಒಳಗೊಂಡಿರಿ.⁴⁰ ಯಾವನಾದರೂ ನಿಮ್ಮ ಮೇಲಂಗಿಗಾಗಿ ನಿಮ್ಮನ್ನು ನಾಯಾಲಾಯಕ್ಕೆ ಎಲ್ಲೆಂದೂ ಬೆಳ್ಳಿಕೆಂದಿದ್ದರೆ, ನಿಮ್ಮ ಒಳಂಗಿಯನ್ನು ಸಹ ಅವನಿಗೆ ಕೊಟ್ಟು ಬಿಡಿರಿ.

⁴¹ ಯಾವ ಸ್ನೇಹಿಕನಾದರೂ ತನ್ನೊಂದಿಗೆ ಒಂದು ಮೈಲಿ ದೂರ ಬರಬೇಕೊಂದು ನಿಮ್ಮನ್ನು ಒತ್ತಾಯಿಸಿದರೆ, ಅವನೊಂದಿಗೆ ಎರಡು ಮೈಲಿ ದೂರಹೊರೊಗಿ.⁴² ಯಾವನಾದರೂ ನಿಮ್ಮಲ್ಲಿ ರುವ ಯಾವುದನ್ನಾದರೂ ಹೇಳಿದರೆ, ಅವನಿಗೆ ಹೇಳಿ. ನಿಮ್ಮಿಂದ ಸಾಲ ತೆಗೆದುಕೊಳ್ಳಬೇಕೆಂದು ಬಂದವನಿಗೆ ಕೊಡಿರಬೇಕಿ.

ಎಲ್ಲರನ್ನು ಶ್ರೀತಿಹಿ

(ಲಂಕ 6:27-28, 32-36)

⁴³ "ನಿನ್ನ ಸ್ನೇಹಿತರನ್ನು ಶ್ರೀತಿಸು ಮತ್ತು ನಿನ್ನ ಶತ್ರುಗಳನ್ನು ದೇಹಿಸು * ಎಂದು ಹೇಳಿರುಪ್ರದನ್ನು ನೀವು ಕೇಳಿದ್ದಿರಿ.⁴⁴ ಆದರೆ ನಾನು ನಿಮಗೆ ಹೇಳುವುದೇನೆಂದರೆ, ನಿಮ್ಮ ಶತ್ರುಗಳನ್ನು ಪ್ರೀತಿಸಿರಿ. ನಿಮಗೆ ಕೆಟ್ಟಿದ್ದನ್ನು ಮಾಡುವ ಜನರಿಗಾಗಿ ಪ್ರಾರ್ಥಿಸಿರಿ.⁴⁵ ಆಗ ನೀವು ವರಲೋಕದಲ್ಲಿರುವ ನಿಮ್ಮ ತಂದೆಯ ನಿಜವಾದ ಮಕ್ಕಳಾಗುವಿರಿ. ನಿಮ್ಮ ತಂದೆಯು ಬೆಳ್ಳಿಯ ವರಿಗಾಗಿ ಮತ್ತು ಕೆಟ್ಟಿವರಿಗಾಗಿ ಸಂಯುಸನ್ನು ಉದಯಿಸುತ್ತಾನೆ. ನಿಮ್ಮನ್ನು ಶ್ರೀತಿಸುವ ಜನರಿಗೇ ನಿನ್ನ ಪ್ರೀತಿಸಿದರೆ, ಅದರಿಂದ ನಿಮಗೇನು ಪ್ರತಿಫಲದೊರೆಯುವುದು? ಸುಂದರವರು ಸಹ ಹಾಗೆ ಮಾಡುತ್ತಾರೆ.⁴⁷ ನೀವು ನಿಮ್ಮ ಸ್ನೇಹಿತರಿಗೆ ಮಾತ್ರ ಬೆಳ್ಳಿಯವರಾಗಿದರೆ, ನೀವು ಬೇರೆಯವರಿಗಿಂತ ಉತ್ತಮಮೇನೆನೂ ಅಲ್ಲ. ದೇವರನ್ನಿರುದು ಜನರು ಸಹ ತಮ್ಮ ಸ್ನೇಹಿತರಿಗೆ ಬೆಳ್ಳಿಯವರಾಗಿಯಾರೂ.⁴⁸ ಆದ್ದರಿಂದ ವರಲೋಕದಲ್ಲಿರುವ ನಿಮ್ಮ ತಂದೆಯು ವರಿಪ್ರಾಣ ನಾಗಿರುವಂತೆಯೇ ನೀವೂ ವರಿಪ್ರಾಣ ರಾಗಿರಬೇಕು.

ಕೊಡುವುದರ ಕುರಿತು ಯೀಸುವಿನ ಉಪದೇಶ

⁶ "ಎಷ್ಟರಾಗಿರಿ! ನೀವು ಬೆಳ್ಳಿಯ ಕಾರ್ಯಗಳನ್ನು ಜನರ ಮಂದಿ ಮಾಡಬೇಕಿ. ಜನರು ನೋಡಲ್ಪಂದ ನೀವು ಅವುಗಳನ್ನು ಮಾಡಿದರೆ ವರಲೋಕದಲ್ಲಿರುವ ನೀಮ್ಮೆ ತಂದೆಯಂದ ನಿಮಗೆ ಪ್ರತಿಫಲ ದೊರೆಯುವುದಿಲ್ಲ.

²"ನೀವು ಬಡಜನರಿಗೆ ಮಾಡುವ ದಾನವನ್ನು ಪ್ರಕಟಿಸಬೇಕಿ. ನೀವು ಕರಪಟಿಗಳಂತೆ ಮಾಡಕೂಡು. ತಾವು ಮಾಡುವ ದಾನವನ್ನು ಜನರಿಗೆ ತೋರಿಸಿಕೊಳ್ಳುವುದಕ್ಕಾಗಿ ಕರಪಟಿಗಳು ಸಭಾ ಮಂದಿರಗಳಲ್ಲಿ ಮತ್ತು ಬೀದಿಗಳಲ್ಲಿ ತುಕ್ಕಾರ್ಥಿ ಉಂಟಿಸುತ್ತಾರೆ. ಜನರಿಂದ ಗೌರವ ಪಡೆಯಬೇಕಿಂಬುದೇ ಅವರ ಉದ್ದೇಶ.

³ಆದ್ದರಿಂದ ನೀವು ಬಡಜನರಿಗೆ ಕೊಡುವಾಗ ಒಂದಷ್ಟು ಗುಟ್ಟಾಗಿ ಕೊಡಿ. ನೀವು ಮಾಡುವಂಥದ್ದು ಯಾರಿಗೂ ತಿಳಿಯಿದಿರಲಿ.

⁴ನೀವು ದಾನವನ್ನು ರಹಸ್ಯವಾಗಿ ಕೊಡಬೇಕು. ರಹಸ್ಯದಲ್ಲಿ ನಡೆಯುವ ಕಾರ್ಯಗಳನ್ನು ನೋಡಬಲ್ಲ ನಿಮ್ಮ ತಂದೆ ನಿಮಗೆ ಪ್ರತಿಫಲ ಕೊಡುವನು.

ಪ್ರಾರ್ಥನೆಯ ಕುರಿತು ಯೀಸುವಿನ ಉಪದೇಶ

(ಲಂಕ 11:2-4)

⁵"ನೀವು ಪ್ರಾರ್ಥಿಸುವಾಗ ಕರಪಟಿಗಳ ಹಾಗೆ ಪ್ರಾರ್ಥಿಸಬೇಕಿ. ಕರಪಟಿಗಳು ಸಭಾಮಂದಿರಗಳಲ್ಲಿ ಮತ್ತು ಬೀದಿಯ ಮೂಲೆಗಳಲ್ಲಿ ನಿಂತುಕೊಂಡು ಗಟ್ಟಿಯಾಗಿ ಪ್ರಾರ್ಥಿಸಲು ಇಷ್ಟವುದುತ್ತಾರೆ. ತಾವು ಪ್ರಾರ್ಥಿಸುವುದನ್ನು ಜನರು ನೋಡಬೇಕಿಂಬುದೇ ಅವರ ಬಯಕೆ. ಅವರು ಅಗಲೀ ಅರಂಬಣ ಪ್ರತಿಪಲವನ್ನು ಹೊಂದಿಕೊಂಡಾಯಿತೆಂದು ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ. ⁶ನೀವು ಪ್ರಾರ್ಥನೆ ಮಾಡಬೇಕಾದರೆ, ನಿಮ್ಮ ಕೋಣೆಯೆಳಾಗಿ ಹೋಗಿ ಬಾಗಿಲನ್ನು ಮಾಜ್ಞಿಕೊಂಡು ನಿಮಗೆ ಕಾಣಿದುವ ನಿಮ್ಮ ತಂದೆಗೆ ಪ್ರಾರ್ಥಿಸಿ. ರಹಸ್ಯದಲ್ಲಿ ನಡೆಯುವ ಕಾರ್ಯಗಳನ್ನು ನೋಡಬಲ್ಲ ನಿಮ್ಮ ತಂದೆಯು ನಿಮಗೆ ಪ್ರತಿಫಲವನ್ನು ಕೊಡುವನು.

⁷"ನೀವು ಪ್ರಾರ್ಥಿಸುವಾಗ ದೇವರನ್ನು ಕಿಳಿದಿಲ್ಲದ ಜನರಂತೆ ಪ್ರಾರ್ಥಿಸಬೇಕಿ. ಅವರು ಅಥವಾ ವಿಲಿದು ಸಂಗತಿಗಳನ್ನು ಹೇಳುತ್ತೇ ಇರುತ್ತಾರೆ. ಆ ರಿಂತೆ ಪ್ರಾರ್ಥಿಸಬೇಕಿ. ತಾವು ಅನೇಕ ವಿವಯಗಳನ್ನು ಹೇಳುವುದರಿಂದ ದೇವರು ತಮ್ಮ ಪ್ರಾರ್ಥನೆಯನ್ನು ಕೆಳುತ್ತಾನೆನೆಂಬುದು ಅವರ ಅಲೋಚನೆ. ⁸ನೀವು ಅವರಂತಾಗಬೇಕಿ. ನೀವು ಕೇಳುವುದಕ್ಕೆ ಮೊದಲೇ ನಿಮಗೆ ಹಣನ್ನು ಬೇಕು ಎಂಬುದು ನಿಮ್ಮ ತಂದೆಗೆ ತಿಳಿದಿದೆ. ⁹ಆದ್ದರಿಂದ ನೀವು ಹೀಗೆ ಪ್ರಾರ್ಥಿಸಿ:

'ವರಲೋಕದಲ್ಲಿರುವ ನಿಮ್ಮ ತಂದೆಯೇ, ನಿನ್ನ ಹೆಸರು ವರಿಶುದ್ಧವಾಗಿರಲಿ.

¹⁰ ನಿನ್ನ ರಾಜ್ಯ ಬರಲಿ. ನಿನ್ನ ಜೀತೆ ವರಲೋಕದಲ್ಲಿ ನೆರವೇರುವಂತೆ ಭೂಲೋಕದಲ್ಲಿಯೂ ನೆರವೇರಲಿ.

¹¹ ನಿಮ್ಮ ಅನುದಿನದ ಆಹಾರವನ್ನು ಈ ಹೊತ್ತು ನಮಗೆ ದಯವಾಲಿಸಿ.

¹² ನಮಗೆ ತಪ್ಪೆ ಮಾಡಿದವರನ್ನು ನಾವು ಕ್ಷಮಿಸಿ ದಂಡೆಯೇ ನಿಮ್ಮ ವಾಗಿಗಳನ್ನು ಕ್ಷಮಿಸು.

మత్తాయ 6:13-7:5

¹³ నమ్మన్న తోధనిగే ఒల్పవడిసదే కేఁకుకనింద
(స్వీతాననింద) నమ్మన్న రశ్శసు.'

¹⁴ కౌదు, బేరీయవరు నిమగే మాడిద తప్పగళన్న నిఎపు క్షేమిసదరె, పరలోశదల్లయవ నిమ్మ తందయులు నిమ్మ తప్పగళన్న క్షేమిసత్తానే. ¹⁵ ఆదరే జనరు నిమగే మాడిద తప్పగళన్న నిఎపు క్షేమిసదిల్లి, పరలోశదల్లయవ నిమ్మ తందేయు సక నిమ్మ తప్పగళన్న క్షేమిసవుదిల్ల.

ఉపవాసద కురితు యీఎనివ ఉపదేశ

¹⁶ 'నిఎపు ఉపవాస మాడువాగి నిమ్మ ముఖివన్న సప్పగే మాడికోళ్ళబేడి. కపటిగభు కాగే మాడుత్తారే. ఆదరే నిఎపు కపటిగభుంతిరబేడి. తాపు ఉపవాస మాడుత్తిరు వుదాగి జనరిగి తోహండికిశోళ్లు అవరు తమ ముఖ గళన్న విధార మాడికోళ్ళత్తారే. ఆ కపటిగభు తమగే బరతక్క ప్రతిఫలవన్న సంపూజనవాగి హోందాయితెందు నాను నిమగే స్తోత్వాగి హేళ్లుతేనే. ¹⁷ ఆదర్చింద నిఎపు ఉపవాస మాడువాగి, ముఖివన్న తోళుశోళ్లి; తలిగే ఎణ్ణెయ్యు కష్టేకోళ్లి.

¹⁸ ఆగ నిఎపు ఉపవాస మాడుత్తిద్దిఁరేందు జనరిగి గొత్తాగుపుదిల్ల. ఆదరే నిమగే ఆగోళశరవాిరువినిమ్మ తందేయు నిమ్మన్న నోఁడుత్తానే. రఘ్యదల్లిన నోఁయువ సంగితిగళన్న నోఁడబల్ల నిమ్మ తందేయు నిమగే ప్రతిఫలవన్న కోఁపుత్తానే.

కణశ్శిత్ దేవరీ భక్తముఖు

(లంక 12:33-34; 11:34-36; 16:13)

¹⁹ "నీమగోస్తుర ఈ భూమియ మేలి భండారగళన్న మాడికోళ్ళబేడి. అపు కిలుబు కత్తి కాళాగుత్తవే. కళ్లురు నిమ్మ మనయాళ్లి కన్నకోరదు నిమ్మల్లిరువుదన్న కదియు బల్లరు.

²⁰ ఆద్దరింద నిమ్మ భండారగళన్న పరలోశదల్ల మాడిటుశోళ్లి, అల్లి అపగాల్గి నుసిహిదియువుదిల్ల. కిలుబుకత్తువుదిల్ల. కళ్లురు కన్నకోరదు కదియువుదిల్ల.

²¹ నిమ్మ భండార ఎల్లిరువుదో ఆల్లే నిమ్మ మన స్థిరువుదు.

²² "శస్తు శీరోఁ బేళశారిదే, నిన్న శచ్ఛు సరియిద్ది, నిన్న దేవహేల్లా బిళశినింద కండిరువుదు. ²³ ఆదరే నిన్న కచ్చు శేషిద్దరి నిన్న శరీరవేల్ల కత్తల్యింద (పాపదింద) తుంబిరువుదు. నిన్నల్లిరువ ఒందే బేళశు నిజవాియులు కతలాదరే, ఆగ నిఎను కగ్గతలల్లిరువ.

²⁴ "యావనం ఇబ్బరు యజమానరిగే ఒందే సమయ దల్లి సేవే మాడలారను. అవను ఒబ్బ యజమానసన్న ద్విషిసి మతోబ్బన్న పీతిసత్తానే ఆధవా ఒబ్బ యజ మానన్న హింబాలిసి మతోబ్బన్న తాత్వార మాడుత్తానే. ఆద్దరింద నిఎను దేవరిగే మత్తు కణశ్శే ఒందే సమయదల్లి నేఁవే మాడలారే.

దేవర రాళ్ళశ్శేప్రథమ స్తాన

(లంక 12:22-34)

²⁵ "ఆద్దరింద నిమ్మ ప్రాణధారణగే బేఁకాద ఆకార క్యాగలీ చేఁచ్చే బేఁఎద బట్ట్టాగాలీ నిఎపు జింతిన బారదు. ప్రాణపు ఆహారశ్శింతలూ దేహపు బట్ట్టింతలూ బచళ ముఖ్యాదాద్దెందు నాను నిమగే హేళుత్తెనీ. ²⁶ ప్రశ్న గఐ కచేగే నోఁడి. అపు బిత్తువుదిల్ల కోయ్యువుదిల్ల ఇల్లవే కంజాగళల్లి ఉంచిట్టుకేంబ్లువుదిల్ల. ఆదే పర లోశదల్లిరువ నిమ్మ తందేయు ఆపగాల్గి ఆకారవన్న నిఎడుత్తానే. నిఎపు ఆ ప్రశ్నగాలింత ఎప్పో ఆమూల్త రింబుద నిమగే గొత్తిదే. ²⁷ నిఎపు జింతిసువుదిరింద నిమ్మ అయిమ్మ హఁఁస్సోన ఆగువుదిల్ల.

²⁸ "బట్ట్టగాగి జింతిసువుదేఁడే? కోలదల్లిరువ కుపుగళన్న నోఁడి. అపు బేఁయువ బియెన్న గుమనిసి. అపు దుచియువుదిల్ల అధవా తమగారి బట్టగళన్న నేయువుదిల్ల. ²⁹ ఆదరే నాను నిమగే హేళువునేఁందరే, సోలోమోనను తన్న వ్యేభవుదింద ఇద్దాగలూ ఈ కుపుగళల్లి ఒండిచ్చరువుష్టు సోందయిపుష్టు బట్టగళన్న ధరిసల్లల్ల. ³⁰ బయలైనల్లిరువ కుల్లిగూ దేవరు కాగే హోదినుత్తానే. హల్లుదరో ఈ హోతు ఇద్దు నాళే బించియ పాలాగుత్తదు. ఆద్దరింద దేవరు నిమగే ఎప్పో హఁఁగ్రీ తోడినుత్తానేందు నిమగే గొత్తిదే. అల్లివీళాపి గాలిగిరిఁటి! ³¹ నాపు ఏను తిన్నబేఁకు? ఏను కుడియ బేఁకు? ఏనన్న ధరిసబేఁకు? ఎందు జింతిసబేడి. ³² దేవరను తిల్లియిద జనరేల్లరూ ఇపుగళన్న పాడేయలు ప్రయుషిసుత్తారే. జింతిసబేఁరి, ఎఁఁదరే ఈ పమ్మగభు నిమగే అగ్తశేందు పరలోశదల్లిరువ నిమ్మ తందే తిళిదిది. ³³ ఆద్దరింద నిఎపు దేవర రాళ్ళక్కాన్ని మత్తు ఆశన చిత్తశ్శునుసారవాగి కాయిగళన్న మాడలు బచళ తపశ వడబేఁకు. ఆగ నిమగే అగ్తశాద ఉళ్లిపుగళన్న సెకు కొదలాగువుదు. ³⁴ ఆద్దరింద నాఁగాగి జింతిసబేడి. ప్రతిదినపు తన్నదే ఆద ఎప్పో శ్శుగళన్న హోందిరుత్తదే. నాఁయు సక తన్నదే ఆద జింతిగళన్న హోందిదే.

బేరీయవరిగి తీప్పు మాడువుదర కురితు

యీఎనివ ఉపదేశ

(లంక 6:37-38, 41-42)

⁷ "బేరీయవరిగి తీప్పు నిఎడబేడి. ఆగ దేవరూ నిమగే తీప్పు మాడువుదిల్ల. ² నిఎపు బేరీయవరిగి తీప్పు మాడిదరే, ఆదే ప్రకార నిమగూ తీప్పాగువుదు. నిఎపు బేరీయవరసు ద్వమిసిదచే నిమగూ శ్శేమే దీలోయువుడు. ³ నిన్న స్ప్రం కశ్చేనల్లి ఇరువ తోలొయువున్న నిఎడబే నిస్సు పే నోఁడువే? ⁴ నిన్న కశ్చేనల్లిరువ తోలొయువున్న నాను హోరిగి తేయిలో? ఎందు నిన్న సహోదరిగి హేళువ దేవరే? మొదలు నిన్న కశ్చేనల్లు నోఁడికో! నిన్న కశ్చేనల్లి తోలే ఇన్నర్ ఇదే. ⁵ నిఎను కశ్చేనల్లిరువ

ತೋರೆಯನ್ನ ಹೊರಗಿ ತೆಗೆದು ಬಿಡು. ಆಗ ನಿನ್ನ ಸಹೇಲಿದರನ ಕಣ್ಣಿನಲ್ಲಿರುವ ಅಳವಣ್ಣ ಹೊರತೆಗೆಯಲು ನಿನಗೆ ಸ್ವಷ್ಟವಾಗಿ ಕಾಳಬುವುದು.

⁶“ಪರಿಶುದ್ಧವಾದ ವಸ್ತುಗಳನ್ನು ನಾಯಗಳಿಗೆ ಹಾಕೋಬೇಡಿ. ಅವು ಹೀಂದರ್ಕೈ ತಿರುಗಿ ನಿಮ್ಮನ್ನು ಕಚ್ಚತ್ತೆವೆ. ಹಂದಿಗಳ ಮುಂದೆ ನಿಮ್ಮ ಮುತ್ತುಗಳನ್ನು ಎಸೆಯಬೇಡಿ. ಅವು ಮುತ್ತುಗಳನ್ನು ತುಳಿದುಹಾಕುತ್ತೆವೆ.

ಅರ್ಥಸೇಯ ಪ್ರತಿಪಲ

(ಲಾಕ 11:9-13)

⁷“ಬೇಡಿಕೊಳ್ಳಿರಿ, ಆಗ ದೇವರು ನಿಮಗೆ ಕೊಡುತ್ತಾನೆ. ಹುಡುಕಿರಿ, ಆಗ ನಿನ್ನ ಕಂಡುಕೊಳ್ಳುವಿರಿ. ಬಾಗಿಲು ತಟ್ಟಿರಿ, ಆಗ ಅದು ನಿಮಗೆ ತೆರೆಯುವುದು. ⁸ಹೌದು, ಕೇಳುತ್ತೋ ಇರುವನು ಪಡೆದುಕೊಳ್ಳುತ್ತಾನೆ, ಹುಡುತ್ತೋ ಇರುವನು ಕಂಡುಕೊಳ್ಳುತ್ತಾನೆ, ತಟ್ಟುತ್ತೋ ಇರುವನೀಗೆ ಬಾಗಿಲು ತೆರೆಯುತ್ತದೆ.

⁹“ನಿಮ್ಮ ಮಗನು ರೋಟ್ಟಿಯನ್ನು ಕೇಳಿದರೆ ಕಲ್ಲನ್ನು ಕೊಡುವಿರೋ? ¹⁰ನೀನನ್ನು ಕೇಳಿದರೆ, ಹಾವನ್ನು ಕೊಡುವಿರೋ? ¹¹ನಿಂದ ದೇವರಂತೆ ಒಳ್ಳಿಯವರಲ್ಲ, ಕೆಳ್ಜ ವರು. ಆದರೂ ನಿಮ್ಮ ಮತ್ತು ಒಳ್ಳಿಯ ವಸ್ತುಗಳನ್ನು ಕೊಡು ಬೇಕಂಬಿದು ನಿಮಗೆ ತೆಳಿದಿದ್ದ ಹೀಗಿರಲಾಗಿ ಪರಲೋಕದ ನಿಮ್ಮ ತಂದೆಯು ಸಹ ತನ್ನನ್ನು ಕೇಳುವವರಿಗೆ ಒಳ್ಳಿಯ ವಸ್ತುಗಳನ್ನು ನಿಶ್ಚಯವಾಗಿಯೂ ಕೊಡುತ್ತಾನೆ.

ಬಹಳ ಮುಖ್ಯ ನಿಯಮ

¹²“ನಿಮಗೆ ಬೇರೆಯವರು ಹನಸ್ತ್ಯ ಮಾಡಬೇಕೆಂದು ನಿಂದ ಆತಿಸುತ್ತಿರೋ ಅಂಥವುಗಳನ್ನೇ ನಿಂದ ಅವರಿಗೆ ಮಾಡಿರಿ. ಇದು ಮೋಹಯ ಧರ್ಮಾಶ್ವದ ಮತ್ತು ಪ್ರಾದಿಗಳ ಬೋಧನೆಯ ಸಾರಾಂಶ.

ನಿತ್ಯಜೀವದ ದಾರಿ ಕಷ್ಟಕರ

(ಲಾಕ 13:24)

¹³“ಇಕ್ಕೆಡೂದ ಬಾಗಿಲಿನ ಮೂಲಕ ಪರಲೋಕವನ್ನು ಪ್ರವೇಶಿಸಿರಿ. ನರಕಕ್ಕೆ ಹೋಗುವ ದಾರಿ ದೊಡ್ಡದು; ಬಾಗಿಲು ಬಹಳ ವಿಶಾಲ. ಅನೇಕ ಜನರು ಆ ಬಾಗಿಲಲ್ಲಿ ಪ್ರವೇಶಿಸುತ್ತಾರೆ. ¹⁴ಆದರೆ ನಿತ್ಯಜೀವಕ್ಕಿರುವ ಬಾಗಿಲು ಬಹಳ ಚಿಕ್ಕದು, ದಾರಿ ಕಷ್ಟಕರ. ಕೆಲವರು ಮಾತ್ರ ಆ ಮಾರ್ಗವನ್ನು ಕಂಡುಕೊಳ್ಳುವರು.

ಜನರ ನಡಕೆಯನ್ನ ಗಮನಿಸಿ

(ಲಾಕ 6:43-44; 13:25-27)

¹⁵“ಸುಳ್ಳಿಪ್ರವಾದಿಗಳ ಬಗ್ಗೆ ಇಕ್ಕೆರವಾಗಿರಿ. ಅವರು ಕುರಿಗಳ ಕಾಗೆ ಕಾಳಿಸಿಹೋಂಡು ನಿಮ್ಮ ಬಳಿಗೆ ಬರುತ್ತಾರೆ. ಆದರೆ ಅವರು ತೋಳಗಳಂತೆ ನಿಜವಾಗಿಯೂ ಅವಾಯಾಗಿರಿಗಳಾಗಿದ್ದಾರೆ. ¹⁶ಅವರ ಕ್ರಿಯೆಗಳಿಂದ ನಿಂದ ಅವರನ್ನು ತೆಳಿದುಕೊಳ್ಳುವಿರಿ. ಮುಳ್ಳಿನ ಹೊದೆಗಳಲ್ಲಿ ದ್ರಾಕ್ಷಿಯು ಹೇಗೆ ದೊರೆಯುವ ದಿಲ್ಲವೋ ಅದೇ ರೀತಿ ಒಳ್ಳಿಯವರು ಕೆಳ್ಜ ಜನಗಳಿಂದ ಬರುವದಿಲ್ಲ. ಅಂಜಾರವು ಮುಳ್ಳಿಗಳಲ್ಲಿ ದೊರೆಯುವುದಿಲ್ಲ. ¹⁷ಅದೇ ರೀತಿ ಪ್ರತಿಯೊಂದು ಒಳ್ಳಿಯ ಮರಪು ಒಳ್ಳಿಯ

ಫಲವನ್ನು ಕೊಡುತ್ತದೆ. ಕೆಳ್ಜ ಮರಪು ಕೆಳ್ಜ ಫಲವನ್ನು ಕೊಡುತ್ತದೆ. ¹⁸ಒಳ್ಳಿಯ ಮರಪು ಕೆಳ್ಜ ಫಲವನ್ನು ಕೊಡುವುದಿಲ್ಲ ಮತ್ತು ಕೆಳ್ಜ ಮರಪು ಒಳ್ಳಿಯ ಫಲವನ್ನು ಕೊಡುವುದಿಲ್ಲ. ¹⁹ಒಳ್ಳಿಯ ಫಲವನ್ನು ಕೊಡದ ಪ್ರತಿಯೊಂದು ಮರಪನ್ನು ಕಡಿದು ಬೆಂಕಿಯಲ್ಲಿ ಎಸೆಯಲಾಗುವುದು. ²⁰ಆ ಸಂಖ್ಯೆ ಬೋಧಕರನ್ನು ಅವರು ಕೊಡುವ ಫಲದಿಂದಲೇ (ಕಾಯ ಗಳಿಂದಲೇ) ನಿಂದ ತೀಳಿದುಕೊಳ್ಳುವಿರಿ.

²¹“ನಾನು ಪ್ರಭುವಿನವನು” ಎಂದು ಹೇಳಿದ ಮಾತ್ರಕ್ಕೆ ಮನುಷ್ಯನು ಪರಲೋಕರಾಜ್ಯಕ್ಕೆ ಪ್ರವೇಶಿಸಲು ನಾಢ್ಯವಿಲ್ಲ. ಪರಲೋಕದಲ್ಲಿರುವ ನನ್ನ ತಂದೆಯ ಇವೆದಂತೆ ಮಾಡುವವರೇ ಪರಲೋಕರಾಜ್ಯಕ್ಕೆ ಪ್ರವೇಶಿಸುವರಿ. ²²ಹೀನೆಯ ದಿನಗಳಲ್ಲಿ ಅನೇಕರು ನನಗೆ, ನೀನೇನೆ ನಿಮ್ಮ ಪ್ರಭು! ನಿನ್ನ ವಿಷಯವಾಗಿ ನಾವು ಬೋಧಿಸಿದವು. ನಿನ್ನ ಹೆಸರಿನ ಮೂಲಕ ದೇವಗಳನ್ನು ಬಿಡಿಸಿದೆವು ಮತ್ತು ಅನೇಕ ಅಧ್ಯಾತ್ಮಾಯ್ಕಾಗಳನ್ನು ಮಾಡಿದೆವು” ಎಂದು ಹೇಳುವರು. ²³ಆದರೆ ನಾನು ಅವರಿಗೆ, “ಅಧ್ಯಮಿಗಳೇ, ನಿನ್ನಿಂದ ತೋಲಿಗಿರಿ. ನಿಂದ ಯಾರಾಗೇ ನಿನಗೆ ತೀಳಿಯದು” ಎಂದು ಸ್ವಷ್ಟವಾಗಿ ಹೇಳಿದಿಬುವೆನೆ.

ಬುದ್ಧಿವಂತ ಮತ್ತು ಬುದ್ಧಿಹೀನ

(ಲಾಕ 6:47-49)

²⁴“ನನ್ನ ಆ ಮಾತುಗಳನ್ನು ಕೇಳಿ ಅವಗಳಿಗೆ ವಿಧೇಯ ನಿರಿಯವ ಪ್ರತಿಯೊಬ್ಬನು ತನ್ನ ಮನಯನ್ನು ಬಂಡೆಯ ಮೇಲೆ ಕಟ್ಟಿದ ಬುದ್ಧಿವಂತಿನಿಗೆ ಹೋಲಿಕೆಯಾಗಿದ್ದಾನೆ. ²⁵ಬಿರುಸಾದ ಮಾತ್ಯಯ ಸುರಿದು ನೀರು ಮೇಲಕ್ಕೆ ಪರುತ್ತದೆ. ಗಳಿ ಬೀಸಿ ಆ ಮನಗೆ ಬಡಿಯುತ್ತೆದೆ. ಆದರೆ ಆ ಮನಯನ್ನು ಬಂಡೆಯ ಮೇಲೆ ಕಟ್ಟಿದ್ದಿರಿದ ಅದು ಬೀಳಿಲ್ಲ. ²⁶ಆದರೆ ನನ್ನ ಮಾತುಗಳನ್ನು ಕೇಳಿಯೂ ಅಪ್ರಾಗಿಗೆ ವಿಧೇಯನಾಗಿದವನು ಬುದ್ಧಿಹೀನ ನಾಗಿದಾನೆ. ಆ ಬುದ್ಧಿಹೀನ ಮರಳಿನ ಮೇಲೆ ತನ್ನ ಮನೆಯನ್ನು ಕಟ್ಟಿದನು. ²⁷ಬಿರುಸಾದ ಮಾತ್ಯ ಸುರಿದು ನೀರು ಮೇಲಕ್ಕೆ ಪರಿತು, ಗಳಿ ಬೀಸಿ ಆ ಮನಗೆ ಬಡಿಯಲ್ಲಿ. ²⁸ಯೇಸು ಉಪದೇಶಿಸಿದ ಆ ಸಂಗತಿಗಳನ್ನು ಕೇಳಿ ಜನರು ಅತ್ಯಾತ್ಮ್ಯಯ ಪಟ್ಟಿರುತ್ತಾರೆ. ²⁹ಪ್ರಕ್ಕಿಂದರೆ, ಅತನು ಧರ್ಮೋಪದೇಶಕರಂತೆ ಉಪದೇಶಿಸಿದ ಅಧಿಕಾರವಿದ್ವನಂತೆ ಉಪದೇಶಿಸಿದನು.

ಗುಣಮುಖನಾದ ಕುಷ್ಟರೋಗಿ

(ಮಾರ್ಕ 1:40-45; 5:12-16)

8 ಯೇಸು ಬೆಳ್ಳಿದಿಂದ ಕೆಳಗೆ ಇಳಿದು ಬಂದನು. ಜನರು ಗುಣಪುಂಜಾಗಿ ಅತನನ್ನು ಹಿಂಬಾಲಿಸಿದರು. ²ಆಗ ಒಬ್ಬ ಕುಷ್ಟರೋಗಿಯು ಯೇಸುವಿನ ಬಳಿಗೆ ಬಂದನು. ಅವನು ಯೇಸುವಿನ ಮುಂದೆ ಅಡ್ಡಬಿದ್ದು, “ಪ್ರಭುವೇ, ನೀನು ಇಷ್ಟ ಪಟ್ಟಿ ನನ್ನನ್ನು ಗುಣವಡಿಸಬ್ಲೆ” ಎಂದು.

³ ಯೇಸು ಅವನನ್ನು ಮುಟ್ಟೆ “ನಿನ್ನನ್ನು ಗುಣವಡಿಸಲು ನನಗೆ ಮನಸ್ಸಿದೆ, ಗುಣವಾಗು” ಎಂದನು. ಆ ಕ್ಷಮಿಂದ ಅವನ ಕುಷ್ಟರೋಗ ವಾಸಿಯಾಯಿತು. ⁴ಯೇಸು ಅವನಿಗೆ, “ಇದು ಹೇಗಾಲ್ಯಂಬಿದುದನ್ನು ಯಾರಿಗೂ ಹೇಳಿಬೇಡ. ಆಗ ನೀನು ಹೋಗಿ ಯಾಜಕನಿಗೆ ತೋರಿಸು. ಗುಣಹೋಂದಿದವರು

వోఇయి ఆళ్లిగనుసారవారి కోడెక్ట్ కాబేచేయన్న అధికారి. నీను గుణవాదద్దక్కే అదు నాక్కి యాగిరువుదు” ఎందు హేళిదను.

ఆరోగ్య మౌందిద అధికారియ సేవక

(లాక 7:1-10; యోహాన 4:43-54)

⁵ యీఎను కపేనొర్మా పెట్టుకొన్నికై హోరటు హోదను. అతను పట్టించి వైపు తెలిసిదాగి శైన్స్ ద అధికారియోబును బందు, ⁶ “ప్రభువే, నన్న సేవకను కాయలీయింద కాసిగియ మేలిద్దానే. అవను బహచ నోవినింద నరఖు త్రీద్వానే” ఎందు సహయక్కాగి బేకిందను.

⁷ యీఎను ఆ అధికారిగి, “నాను బందు అవనన్న గుణవాసినుతేసేనే” ఎందు హేళిదను. ⁸ అదక్కే ఆ అధికారి, “ప్రభువే, నన్న మనసే నీను బరువష్ట యోగ్య తే ననిల్ల, అవసిగి గుణవాగలి ఎందు నీను ఆళ్లాహిసిదరే నాకు, అవసిగి గుణవాగువుదు. ⁹ నాను సహ బేరీ అధికారిగళ అధినదల్లిద్దేనే. నన్న అధినదల్లి సింహాలీ గళిద్దారి. నాను ఒబ్బి సింహాలీగి ‘హోగు’ అందరే అవను హోగుత్తానే; మంతోబ్బి సింహాలీగి ‘బా’ అందరే అవను బరుత్తానే. నాను నన్న సేవకనిగి, ‘ఇద్దన్న మాడు’ అందరే అవను విధీయతేయింద మాడుత్తానే. నినగూ ఇదే రీతియి అధికారపిడే ఎందు ననగి గోత్తిదే” ఎందు హేళిదను.

¹⁰ ఇదన్న కేళి యీఎనువిగి ఆళ్లియివాయితు. యీఎను తన్న సంగడ ఇద్దవరిగి, “నాను ఇస్రేలినల్లియు సంజిష్టు నంబియేయుళ్ల వ్యక్తి యన్న కాబాల్ల” ఎందు నిమగి సత్కారి కేళుతేనే” ఎందను. ¹¹ అనేక జనరు పూవచ మత్త పత్రిమ దిక్కుగల్చింద బరుత్తారి. అవరు పరలోక రాజ్యదల్ల అభుకామ, ఇంకా, యాకోబ ఇవర సంగడ కుళీకోండ ఉంచుకుత్తారి. ¹² పరలోక రాజ్య వన్న హోండతక్కువరు హోరగి కట్టలీగి ఎసేయల్చువచు. అల్లి అవరు గోళాధువరు మత్త నోవినింద హల్లు గళన్న కిటియువరు” ఎందను.

¹³ బ్లోగ యీఎను ఆ అధికారిగి, “మనగి హోగు, నీను నంబించియే నిన్న సేవకనిగి గుణవాగువుదు” ఎందను. అదే సమయదల్ల అవన సేవకనిగి గుణ వాయితు.

గుణమువివాద వివిధ జనరు

(మాక్ 1:29-34; లాక 4: 38-41)

¹⁴ యీఎనువు వేతన మనగి హోదను. అల్లి వేతన అత్తేయు బహచ జ్ఞారదింద కాసిగెయల్ల మలగిద్దన్న యీఎను నోఇదను. ¹⁵ యీఎను అవచ క్షే ముట్టడాగ జ్ఞారపు అవళన్న బిట్టుహోయితు. ఆగ అవచ మేలిద్ద అతను సేవే మాడించు.

¹⁶ అందు నాయింకాల జనరు దేవ్యదింద పిడితరాగిద్ద అనేకరన్న యీఎనువిన బ్లోగి కరెదుకోండు బందరు.

యీఎనువు మాతినిందలే దేవ్యగళన్న అవరింద ఓడిసిదను; కాయలీయాగిద్ద జనరెల్లరన్న గుణవిసిదను.

17 “అతను నమ్మ బేనిగాళన్న తెగిదుకోండను, నమ్మ రోగాళన్న హోప్తుమోండను.”
యీశాయ 53:4

ఎందు ప్రవాదియాద యీశాయను హేళిద్ద ఇదర మూలక నేరవేరితు.

యీఎనున్న హింబాలీసి

(లాక 9:57-62)

¹⁸ యీఎను తన్న స్తుతులూ ఇద్ద జనరెల్లరన్న నోఇడి తన్న తిప్పరిగి సరోవరద ఆజియ తీరకే హోగువంతే హేళిదను.

¹⁹ ఆగ ధమోఽహిందేతకను యీఎనువిన బ్లోగి బందు, “బోధధకనే, నీను యావ స్థలక్కే హోదరూ నాను నిన్నన్న హింబాలిసుతేనే” ఎందను.

²⁰ యీఎను అవసిగి, “నరిగలీగి గుహగలీవే, వష్టిగలీగి గూడుగలీవే ఆదరే మనుష్యకుమారసిగి తలే ఇంపుష్టుస్థల్చుపో ఇల్ల” అందను.

²¹ తిప్పరల్లి ఒబ్బను యీఎనువిగి, “నాను వోదలు హోగి నన్న తందియ ఉత్తరశ్రియగళన్న మాడి బరలు ననగి అప్పణియాగలి. ఆమోలే నాను నిన్నన్న హింబాలిసుతేనే” ఎందు హేళిదను.

²² ఆదరే యీఎను అవసిగి, “సత్తవరే తమ్మల్లి సత్తు హోదవర ఉత్తరశ్రియగళన్న మాడికోళల్లి, నన్నన్న హింబాలిసు” ఎందు హేళిదను.

యీఎనువిన ఆళ్లిగి బిరుగాళియ విధీయత

(మాక్ 4:35-41; లాక 8:22-25)

²³ యీఎను దోఇజీమోళగి హోదను. అతన తిప్పరూ ఆతనందిగి హోదరు. ²⁴ దోఇజీయు దంపత్తున్న బిట్టు మేలి దొడ్డ బిరుగాళియు సరోవరద మేలి ప్రారంభ వాయితు. అల్గిలు దోఇజీయన్న ముచ్చుకోండపు. ఆదరే యీఎను నిర్మిస్తిర్దిను.

²⁵ యీఎనువిన తిప్పరు ఆతన బ్లోగి హోగి ఆతనన్న ఎబ్బిసి, “ప్రభువే, నమ్మన్న రచ్చిసు! నావు ముఖుగుస్తిర్దేవి!” ఎందు హేళిదరు.

²⁶ యీఎను, “నీవు భయుపడువుదేశే? నిమ్మల్లి సాకమ్మ నంబిచెయల్ల” ఎందు ఉత్తరిసి ఎద్దు నింపుకోండు ఆ దొడ్డ బిరుగాళిగూ అల్గిలుగూ ఆళ్లాహిసిదను. ఆ కూడలే బిరుగాళి నింపుకోయితు. సరోవర ప్రతింపాయితు.

²⁷ జనరెల్లరూ ఆళ్లియిపట్టరు. “అతను ఎంతక మనుష్య? బిరుగాళి మత్త నీరు అతనిగి విధీయ వాగుత్తపేయల్లా” ఎందు మాతాడికోండరు.

ದೆವ್ವಾಂದ ಹೀಡಿತರಿಗೆ ಇಬ್ಬರಿಗೆ ಬಿಂಗಿಕೆ
(ಮಾರ್ಕ 5:1-20; ಲಕ 8:26-39)

28 ಯೀಸು ಸರೋವರದ ಮತ್ತೊಂದು ತೀರದಲ್ಲಿದ್ದ ಗಡೆನ ವಾತ್ಕಾಸ್ತೇ ಬಂದನು. ಅಲ್ಲಿ ದೆವ್ವಾಂದ ಹೀಡಿತ ರಾಗಿದ್ದ ಇಬ್ಬರು ಯೀಸುವಿನ ಬಳಿಗೆ ಬಂದರು. ಅವರು ಸಮಾಧಿಯ ಗವಿಗಳಲ್ಲಿ ವಾಸವಾಗಿದ್ದರು ಮತ್ತು ಬಹಳ ಅಪಾಯಿಕಾರಿಗಳಿದ್ದರು. ಅದ್ದರಿಂದ ಜನರು ಆ ಮಾರ್ಗದಲ್ಲಿ ಹೋಗುತ್ತಿರುತ್ತಿಲ್ಲ.²⁹ ಅವರಿಬ್ಬರು ಯೀಸುವಿನ ಬಳಿಗೆ ಬಂದು, “ನೀನು ನವಗೆ ಏನು ಮಾಡಬೇಕೆಂದರುವೆ? ದೇವ ಕುಮಾರನೇ, ನೇಮಿತ ಕಾಲಕ್ಕಿಂತ ಮುಂಬಿಯೇ ನಮ್ಮನ್ನು ಶಿಕ್ಷಿಸಲು ಇಲ್ಲಿಗೆ ಬಂದೆಯಾ?” ಎಂದು ಗಟ್ಟಿಯಾಗಿ ಕೂಗಿ ಕೊಂಡರು.³⁰ ಆ ಸ್ಥಳದ ಹೀಡಿತ ಹಂಡಿಗಳ ದೊಡ್ಡ ಗುಂಪು ಮೇರುತ್ತಿತ್ತು.³¹ ಆದ್ದರಿಂದ, “ನಾವು ಇವರಿಬ್ಬರನ್ನ ಬಿಟ್ಟು ಹೋಗುವಂತೆ ನೀನು ಮಾಡಬೇಕೆಂದಿದ್ದರೆ, ದಯವಿಟ್ಟು ನಮ್ಮನ್ನು ಆ ಹಂಡಿಗಳಾಳಗೆ ಕಳುಹಿಸು” ಎಂದು ಬೇಡಿಕೊಂಡವೆ.

32 ಯೀಸು ಅವುಗಳಿಗೆ, “ಹೋಗಿ” ಅಂದನು. ಆಗ ಆ ದೆವ್ವಾಂ ಅವರಿಬ್ಬರನ್ನ ಬಿಟ್ಟು ಹಂಡಿಗಳಾಳಗೆ ಹೋದವು. ಕೂಡಲೇ ಹಂಡಿಗಳಲ್ಲಾಗುತ್ತದೆ ಕಳೆಗೆ ಒಡಿಸಿ ಸರೋವರದಲ್ಲಿ ಬಿದ್ದ ನೀರಿನಲ್ಲಿ ಮುಳಗಿ ಹೋದವು.³³ ಹಂಡಿಗಳನ್ನು ಮೇರಿಯನ್ನಿಂದ ಪರು ಪಟ್ಟಿಂದಿರುತ್ತಿದ್ದರು ಪಟ್ಟಿಂದಿರುತ್ತಿದ್ದರು ಹಂಡಿಗಳಿಗೂ ದೆವ್ವಾಂದ ಹೀಡಿತರಿಗೆದ್ದರಿಗೂ ಸಂಭವಿಸಿದನ್ನು ಜನರಿಗೆ ತಿಳಿಸಿದರು.³⁴ ಆಗ ಪಟ್ಟಿಂದಿರುತ್ತಿದ್ದರು ಯೀಸುವಿನ ವನ್ನು ನೋಡಲು ಹೋದರು. ಮತ್ತು ತಮ್ಮ ಸ್ಥಳವನ್ನು ಬಿಟ್ಟು ಹೋಗಬೇಕೆಂದು ಅವರು ಆತನನ್ನು ಬೇಡಿಕೊಂಡರು.

ಸ್ವಾಂತಿಯನ್ನು ಹೊಂದಿದ ವಾಶ್ವವಾಯ ರೋಗಿ
(ಮಾರ್ಕ 2:1-12; 5:17-26)

9 ಯೀಸು ದೋಃಯನ್ನು ಹೀಡಿಸರೋವರವನ್ನು ದಾಟಿ ತನ್ನ ಸ್ವಂತ ಖಾಲಿಗೆ ಹೋದನು. ² ಕೆಲವರು ಇಬ್ಬ ವಾಶ್ವವಾಯ ಯೀಸುವಿನ ಬಳಿಗೆ ತಂದರು. ಅವನು ತನ್ನ ಹಾಸಿಗೆಯ ಮೇಲೆ ಮಲಿಗೆದನು. ಯೀಸು ಈ ಜನರಲ್ಲಿದ್ದ ದೊಡ್ಡ ನಂಬಿಯನ್ನು ಕಂಡು ವಾಶ್ವವಾಯ ಯೋಗಿಗೆ, “ಯಾವಕೇನೇ, ಸಂತೋಽವ ವಹು. ನಿನ್ನ ವಾವಗಳು ಕ್ವಿಸಲ್ಪಟ್ಟಿದೆ” ಎಂದು ಹೇಳಿದನು.

³ ಅಲ್ಲಿದ್ದ ಧರ್ಮಾಂವದೇಶಕರು ಇದನ್ನು ಕೇಳಿ, “ಇದು ದೇವದೂಪಣೆ” ಎಂದು ತಮ್ಮಾಳಗೆ ಅಂದಕೊಂಡರು.

⁴ ಅವರು ಹೀಗೆ ಅಲೋಚಿಸುತ್ತಿರುವದು ಯೀಸುವಿಗೆ ತಿಳಿದಿತ್ತು. ಆತನು ಅವರಿಗೆ, “ನಿನ್ನ ಏಕೆ ದೂರಾಲೋಚನೆ ಮಾಡುತ್ತಿದ್ದಿರಿ? ⁵ ಯಾವರು ಸುಲಭ? ಈ ವಾಶ್ವವಾಯ ರೋಗಿಗೆ, ‘ನಿನ್ನ ವಾವಗಳು ಕ್ವಿಸಲ್ಪಟ್ಟಿದೆ’ ಎಂದು ಹೇಳಿದನು. ⁶ ಆದರೆ ಮನುಷ್ಯಕುಮಾರಿಗೆ ವಾವಗಳನ್ನು ಕ್ವಿಸಲ್ಪಲು ಭಾರೋಕಾರದಲ್ಲಿ ಅಧಿಕಾರವಿದೆ ಎಂಬುದನ್ನು ನಾನು ನಿಮಿಗೆ ನಿರಿಂಬಿಸುತ್ತೇನೆ” ಎಂದನು. ನಂತರ ಯೀಸು ವಾಶ್ವವಾಯ ರೋಗಿಗೆ, “ಎದ್ದುಂಟಿಲ್ಲ, ನಿನ್ನ ಹಾಸಿಗೆಯನ್ನು ತೆಗೆದುಹೊಂಡು ಮನಿಗೆ ಹೋಗು” ಎಂದನು. ⁷ ಆ ಮನುಷ್ಯನು ಎದ್ದುನೀಂತ

ಮನಿಗೆ ಹೋದನು. ⁸ ಜನರು ಇದನ್ನು ನೋಡಿ ಅಶ್ವಯು ಚಿಕಿತ್ಸಾರಾದರು. ಮನುಷ್ಯರಿಗೆ ಇಂಥ ಅಧಿಕಾರವನ್ನು ಕೊಟ್ಟಿದ್ದಕ್ಕಾಗಿ ಜನರು ದೇವರನ್ನು ಕೊಂಡಾಡಿದರು.

ಸುಂಕದವನು

(ಮಾರ್ಕ 2:13-17; ಲಕ 5:27-32)

⁹ ಯೀಸು ಹೋಗುತ್ತಿರುವಾಗ, ಮತ್ತಾಯ ಎಂಬ ಪಕ್ಕೆಯನ್ನು ಕಂಡನು. ಮತ್ತಾಯನು ಸುಂಕದ ಕಟ್ಟಿಯಲ್ಲಿ ಕುಳಿತ್ತಿದ್ದನು. ಯೀಸು ಅವನಿಗೆ, “ನನ್ನನ್ನು ಹಿಂಬಾಲಿಸು” ಅಂದನು. ಆಗ ಮತ್ತಾಯನು ಎದ್ದು ಯೀಸುವನ್ನು ಹಿಂಬಾಲಿಸಿದನು.

¹⁰ ಯೀಸು ಮಾತ್ರ ಯನ್ನ ಮನೆಯಲ್ಲಿ ಉಳಿಟ್ಟೆ ಕುಳಿತು ಕೊಂಡನು. ಅನೇಕ ಮಂದಿ ಸುಂಕ ವಸೂಲಿಗಾರರು ಮತ್ತು ಕಟ್ಟಿಂದಿರುತ್ತಿದ್ದ ಸಂಗಡ ಯೀಸುವಿನ ಸಂಗಡ ಮತ್ತು ಅತನ ಹಿಂಬಾಲರ ಸಂಗಡ ಉಳಿಟ್ಟೆ ಮುಳಿತುಕೊಂಡರು.¹¹ ಇದನ್ನು ಕಂಡ ಫರಿಸಾಯರು ಯೀಸುವಿನ ಶಿವ್ಯರಿಗೆ, “ನಿಮ್ಮ ಹೋದಂತನು ಸುಂಕ ವಸೂಲಿಗಾರರೊಂದಿಗೆ ಮತ್ತು ಕಟ್ಟಿ ಜನರೊಂದಿಗೆ ಪಕ್ಕಿಂದ ಮಾಡುತ್ತಾನೆ” ಎಂದು ಕೇಳಿದರು.

¹² ಫರಿಸಾಯರು ಹೇಳಿದನ್ನು ಕೇಳಿಸಿಕೊಂಡ ಯೀಸು ಅವರಿಗೆ, “ಅರೋಗ್ಯವಳ್ಳ ಜನರಿಗೆ ವೈದ್ಯನ ಅವಶ್ಯಕೆಯಿಲ್ಲ. ಕಾಯಿಲೀಯ ಜನರಿಗೆ ವೈದ್ಯನ ಅವಶ್ಯಕೆ¹³ ನಿನ್ನ ಹೋಗಿ, ‘ನನಗೆ ಯಾಜ್ಞ ಬೇಡ, ದಯಿಬೇಡು,* ಎಂದು ಪವಿತ್ರಗ್ರಂಥದಲ್ಲಿ ಬರೆದಿರುವ ವಾಕ್ಯದ ಅರ್ಥವನ್ನು ಕಲಿತುಕೊಳ್ಳಿ ನಾನು ನೀಡಿವರುತ್ತಾನು ಕರಿಯಲು ಬರಲಿಲ್ಲ, ಪಾಹಿಗಳನ್ನು ಕರಿಯಲು ಬಂದಿನು” ಎಂದು ಹೇಳಿದನು.

ಯೀಸು ಇತರ ಧಾರ್ಮಿಕ ಯಂತರಂತರ

(ಮಾರ್ಕ 2:18-22; ಲಕ 5:33-39)

¹⁴ ನಂತರ ಯೋಧಾನನ ಶಿವ್ಯರು ಯೀಸುವಿನ ಬಳಿಗೆ ಬಂದರು. ಅವರು ಯೀಸುವಿಗೆ, “ನಾವು ಮತ್ತು ಫರಿಸಾಯರು ಆಗಾಗೆ ಉವಿದಾಗ ಮಾಡುತ್ತೇವೆ. ಆದರೆ ನಿನ್ನ ಶಿವ್ಯರು ಪಕ್ಕಿಂದ ಉವಿದಾಗ ಮಾಡುವುದಿಲ್ಲ?” ಎಂದು ಕೇಳಿದರು.

¹⁵ ಯೀಸು, “ಮದುವ ಸಮಯದಲ್ಲಿ ಮದುಮಾಗನ ಸಂಗಡ ವಿರುವ ಅವನ ಸ್ವೀಕೀರ್ತಿಯಿರು ದುಃಖವಾಡುವದಿಲ್ಲ. ಆದರೆ ಮದುಮಾನ ಅವರನ್ನು ಬಿಟ್ಟುಹೋಗುವ ಸಮಯ ಬರುತ್ತದೆ. ಆಗ ಅವರು ದುಃಖವಾಡುತ್ತಾರೆ ಮತ್ತು ಉವಿದಾಗ ಮಾಡುತ್ತಾರೆ.

¹⁶ “ಇಬ್ಬನು ಹರಿದುಹೋದ ಹಳೆ ಮೇಲಂಗಿಗೆ ಹೋಸಿ ಬಟ್ಟಿಯ ತುಂಡನ್ನು ತೇವೆಹಕೆ ಹೋಲಿಯವುದಿಲ್ಲ. ಒಂದು ಹೇಳಿ ಹೋಲಿದರೆ, ಆ ತೇವೆಯು ಹಿಂಬಿಸೋಂಡು ಮೇಲಂಗಿಯಾದ ಕೆತ್ತಿಬುರುವದು. ಆಗ ಆ ಮೇಲಂಗಿಯು ಮತ್ತು ಹರಿದುಹೋಗುವುದು.

¹⁷ ಇದಲ್ಲದೆ ಜನರು ಹೋಸ ದ್ರಾಕ್ಷರಸವನ್ನು ಹಳೆದ್ರಾಕ್ಷರಸದ ಬುದ್ಧಲಿಗಳಲ್ಲಿ ಹಾಕುವುದಿಲ್ಲ; ಪಕ್ಕಿಂದರೆ ಹಳೆಬದ್ರಲಿಗಳ ಬಡೆದು ಹೋಗುತ್ತದೆ; ಮತ್ತು ದ್ರಾಕ್ಷರಸವನ್ನು ಹೋಗುತ್ತದೆ. ಆದ್ದರಿಂದ ಜನರು ಯಾವಾಗಲೂ ಹೋಸ ದ್ರಾಕ್ಷರಸವನ್ನು ಹೋಸ ಬುದ್ಧಲಿಗಳಲ್ಲಿ ಹಾಕಿದುವರು. ಆಗ ಏರಿಂದ ಉಳಿಯುತ್ತದೆ” ಅಂದನು.

ನಾಗಲೀ ತೆಗೆದುಕೊಂಡು ಹೋಗಬೇಕಿ. ¹⁰ ಜೀಲವನ್ನಾಗಲೀ ಹೆಚ್ಚಿನ ಬಚ್ಚಿಗಳನ್ನಾಗಲೀ ವಾದರಿಗೆ ಗಳನ್ನಾಗಲೀ ಉಲುಗೋಲಾಗಳನ್ನಾಗಲೀ ತೆಗೆದುಕೊಂಡು ಹೋಗಬೇಕಿ. ಕೆಲವು ಗಾರಸಿಗೆ ಅಗತ್ಯವಾದುಪುಗಳನ್ನು ಒದಗಿಸಲಾಗುವುದು.

¹¹ “ನೀನು ಯಾವದೇ ಉರಿನೊಳಕ್ಕೆ ಅಥವಾ ನಗರಕ್ಕೆ ಪ್ರವೇಶಿಸಿದಾಗ ಅಲ್ಲಿರುವ ಉತ್ತಮ ವೃಕ್ಷಿಯನ್ನು ಗುರುತಿಸಿ, ನೀವು ಆ ಉರಣ್ಣ ಬೀಡುವ ತನಕ ಅವನ ಮನೆಯಲ್ಲಿ ತಂಗಿರಿ. ¹² ಆ ಮನೆಗೆ ನೀವು ಪ್ರವೇಶಿಸಿದಾಗ, ‘ನಿಮಗೆ ಈಭವಾಗೆ’ ಎಂದು ಹೇಳಿರಿ. ¹³ ಆ ಮನೆಯಲ್ಲಿರುವ ಜನರು ನಿಮ್ಮನ್ನು ಸ್ವಾಗತಿಸಿದರೆ ನಿಮ್ಮ ಆಶೀರ್ವಾದಕ್ಕೆ ಅವರು ಯೋಗ್ಯರಾಗಿರುವುದರಿಂದ ಆ ಆಶೀರ್ವಾದವು ಅವರಿಗೆ ದೊರೆಯಲಿ. ಅವರು ನಿಮ್ಮನ್ನು ಸ್ವಾಗತಿಸಿದಿದ್ದರೆ, ನಿಮ್ಮ ಆಶೀರ್ವಾದವು ನಿಮಗೇ ಹಿಂತಿರುಗಿ ಬರಲಿ. ¹⁴ ಒಂದು ಮನೆಯವರು ಅಥವಾ ಒಂದು ಉರಿನವರು ನಿಮ್ಮನ್ನು ಸ್ವಾಗತಿಸಿದಿದ್ದರೆ ಇಲ್ಲವೇ ನಿಮ್ಮ ಮಾತನ್ನು ಕೇಳಿದಿದ್ದರೆ ನೀವು ಆ ಸ್ಥಳಾನನ್ನು ಬಿಟ್ಟುಹೋಗುವಾಗ, ನಿಮ್ಮ ಕಾಲಿಗ ಹಕ್ಕಿದ ಧೂಳನ್ನು ರೂಪಾಸಿಸಿದಿರಿ. ¹⁵ ನಾಯ ವಿಚಾರಕೆಯ ದಿನದಲ್ಲಿ ಆ ಉರಿನ ಗಡಿಯ ಸೋದೋಮ್ ಮತ್ತು ಗೋಮೋರಗಳಿಗಿಂತ ಒಬ್ಬ ಕೆಂಡ್ಲಾಗಿರುವುದು ಎಂದು ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ.

ಹಿಂಬಿಯ ಕುರಿತು ಯೇಸುವಿನ ಎಚ್ಚರಿಕೆ (ಮಾರ್ಕ 13:9-13; ಲಾಕ 21:12-17)

¹⁶ “ಕೇಳಿರಿ! ಹೋಳಿಗಳ ನಡುವೆ ಕುರಿಗಳನ್ನು ಬಿಟ್ಟುಕೊಂಡು ನಾನು ನಿಮ್ಮನ್ನು ಕರುಹಿಸುತ್ತಿದ್ದೇನೆ. ಅದ್ದರಿಂದ ನೀವು ಹಾವುಗಳಂತೆ ಸೂಕ್ತ ಬುದ್ಧಿಯಳ್ಳಿವರಾಗಿರಿ, ವಾರಿವಾಳಗಳಂತೆ ಯಾವ ಹಾನಿಯನ್ನು ಮಾಡಿರಿ. ¹⁷ ಜನರ ವಿಯಲದಲ್ಲಿ ಎಚ್ಚರಿಕೆಯಂತೆ ಯಾವ ಯಾಂದಿರಿ. ನಿಮ್ಮನ್ನು ಅವರು ಬಂಧಿಸಿ ನಾಯಾಲಯಕ್ಕೆ ಕರೆದು ಕೊಂಡು ಹೋಗುವರು. ಅವರು ತಮ್ಮ ಸಭಾಮಂದಿರಗಳಲ್ಲಿ ನಿಮ್ಮನ್ನು ಕೊರಡೆಗಳಿಂದ ಹೊಡೆಯುವರು. ¹⁸ ನಿಮ್ಮನ್ನು ಅಧಿಕಾರಿಗಳ ಸಮುದ್ರವಕ್ಕೂ ಅರಸುಗಳ ಸಮುದ್ರವಕ್ಕೂ ಕರೆದು ಕೊಂಡು ಹೋಗುವರು. ನನ್ನ ನಿಮಿತ್ತ ಜನರು ನಿಮಗೆ ಹೀಗೆ ಮಾಡುವರು. ಆದರೆ ನೀವು ಆ ಅರಸರುಗಳಿಗೂ ಅಧಿಕಾರಿಗಳಿಗೂ ಯಹೂದ್ರಲ್ಲದ ಜನರಿಗೂ ನನ್ನ ವಿಯಲವಾಗಿ ಹೇಳಿವಿರಿ. ¹⁹ ನಿಮ್ಮನ್ನು ಬಂಧಿಸಿದಾಗ ನೀವು ಪನ ಮಾತಡ ಬೀಕು, ಹೀಗೆ ಮಾತಡಬೇಕು ಎಂದು ಚಿಂತಿಸಬೇಕಿ. ನೀವು ಹೇಳಿಬೋದುಪುಗಳನ್ನು ಆ ಸಮಯದಲ್ಲಿ ನಿಮಗೆ ಅನುಗ್ರಹಿಸಲಾಗುವುದು. ²⁰ ಮಾತಡವಾದು ನಿಜವಾರಿಯೂ ನೀವಲ್ಲ, ನಿಮ್ಮ ತಂಡಿಯ ಆತ್ಮೇನಿ ನಿಮ್ಮ ಮೂಲಕ ಮಾತನಾಡುತ್ತಾನೆ.

²¹ “ಸಹೋದರರು ಸ್ವಂತ ಸಹೋದರರಿಗೆ ವಿರೋಧವಾಗಿ ತಿರುಗಬಿದ್ದ ಅವರನ್ನು ಮರಣ ದಂಡನೆಗೆ ಒಷ್ಟಿಸುವರು. ತಂಡನಿಗೆ ತಮ್ಮ ಸ್ವಂತ ಮಕ್ಕಳಿಗೆ ವಿರೋಧವಾಗಿ ತಿರುಗಬಿದ್ದ ಅವರನ್ನು ಮರಣದಂಡನೆಗೆ ಒಷ್ಟಿಸುವರು. ²² ನೀವು ನನ್ನನ್ನು ಹಿಂಬಾಲಿಸುವುದರಿಂದ ಜನರೆಲ್ಲರೂ ನಿಮ್ಮನ್ನು ದ್ವೇಷಿಸುತ್ತಾರೆ. ಆದರೆ ಕೆಂಬಿಯವರಿಗೂ ತಾಳಿಕೊಳ್ಳುವನು ರಕ್ತದ್ವಿತ್ಯ ಹೋಂದುವನು. ²³ ಒಂದು ಉರಿನಲ್ಲಿ ನಿಮ್ಮನ್ನು ಹಿಂಬಿಸಿದರೆ ಮತ್ತೊಂದು ಉರಿಗಿ ಹೋಗಿ. ಮನನವುಕುಮಾರನು ಪುನಃ ಬಳಿಸುವುದ್ದಿಂತ ಮುಂಚೆ ನೀವು ಇನ್ನೇಲರ ಉರುಗಳಿಗಲ್ಲಾ ಹೋಗು

ಪಡನ್ನು ಮುಗಿಸಿರುವುದಿಲ್ಲ ಎಂದು ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ.

²⁴ “ಶಿಷ್ಟನು ಗುರುವಿಗಿಂತ ಉತ್ತಮವನ್ನಲ್ಲ. ಆಳು ತನ್ನ ದಳಗಿರಿತ ಉತ್ತಮವನ್ನಲ್ಲ. ²⁵ ಶಿಷ್ಟನು ತನ್ನ ಗುರುವಿನಂತಾದರೆ ನಾಕು. ಆಳು ತನ್ನ ದಳಗಿಯಂತಾದರೆ ನಾಕು. ಕುಟುಂಬದ ಹಿರಿಯನನ್ನೇ ಬೆಳ್ಳಿಬೂಲ (ದೇವ್ಯ) ಎಂದು ಕರೆದರೆ, ಆ ಕುಟುಂಬದ ಇತರರನ್ನು ಮತ್ತೆಷ್ಟ ಕೆಷ್ಟ ಹೆಸರಿನಿಂದ ಕರೆಯುವುದಿಲ್ಲವೇ?

ಭಯಪಡಬೇಕಾದದ್ದು ದೇವರಿಗೆ, ಮನುಷ್ಯರಿಗಲ್

(ಲಾಕ 12:2-7)

²⁶ “ಆದಕಾರಣ ಆ ಜನರಿಗೆ ಹೆದರಬೇಕಿ. ಮರಿಯಾಗಿರುವ ಪ್ರತಿಯೊಂದೂ ಬಹಿರಂಗವಾಗುವದು. ಗುಪ್ತವಾಗಿರುವ ಪ್ರತಿ ಸಂಗತಿಯು ಬಯಲಾಗುವುದು. ²⁷ ನಾನು ಕರ್ತೆಯಲ್ಲಿ (ರಂಪ್ಯಾಗಿ) ಈ ಸಂಗತಿಗಳನ್ನು ನಿಮಗೆ ಹೇಳುತ್ತಿದ್ದೇನೆ. ಆದರೆ ನೀವು ಈ ಸಂಗತಿಗಳನ್ನು ಬೆಳಿಕಿಸಲ್ಪರಿ ಹೇಳಬೇಕಿಂಬುದು ನನ್ನ ಇಷ್ಟ, ನಾನು ಈ ವಿಷಯಗಳನ್ನು ನಿಮಗೆ ಮಲ್ಲಗೆ ಹೇಳುತ್ತಿದ್ದೇನೆ. ಆದರೆ ನೀವು ಈ ವಿಷಯಗಳನ್ನು ಜನರಿಗಲ್ಲಿ ಗಟ್ಟಿಯಾಗಿ ಹೇಳಿರಿ. ²⁸ ಜನರಿಗೆ ಹೆದರಬೇಕಿ. ಅವರು ಶರೀರ ವನ್ನು ಮಾತ್ರ ಕೊಲ್ಲಬಹುದು. ಅತ್ಯವಂತ್ಯ ಅವರು ಕೊಲ್ಲಲಾರಂತು. ಶರೀರವನ್ನು ಆತ್ಮವಂತ್ಯ ನರರಕ್ಕೆ ಹಾಕಬಲ್ಲದೇವರಿಗೆ ಭಯಪಡಿರಿ. ²⁹ ಮಾರ್ಯಕೆಂಡ್ಲಾಗಿಲ್ಲ ಎರಡು ಗುಬ್ಬಿಷ್ಟಿಗಳನ್ನು ಒಂದು ನಾಣಕ್ಕೆ* ಮಾರುತ್ತಾರೆ. ಆದರೆ ನಿಮ್ಮ ತಂದಿಯು ಅಪ್ಪೆ ಕೊಡುದ ಹೊರಿತು ಅವರಗಳಲ್ಲಿ ಒಂದಾದರೂ ನಾಯುವದಿಲ್ಲ. ³⁰ ನಿಮ್ಮ ತಲೆಯಲ್ಲಿ ಎಷ್ಟು ಕೂದಲು ಗಳಿಂದ ಇವೆ ಎಂಬುದು ಸಹ ದೇವರಿಗೆ ತಿಳಿದಿದೆ. ³¹ ಆದಕಾರಣ ಹೆದರಬೇಕಿ. ನೀವು ಅನೇಕ ಗುಬ್ಬಿಷ್ಟಿಗಳಿಂತಲೂ ಹೆಚ್ಚಿಬೆಳೆಯಳ್ಳಿವರಾಗಿದ್ದಿರಿ.

ನಿಮ್ಮ ನಂಬಿಯ ಕುರಿತು ಬಹಿರಂಗಾಕ್ಕೆ

(ಲಾಕ 12:8-9)

³² ಬಬ್ಬನು ಬೇರೆಯವರ ಮುಂದೆ, ತಾನು ನನ್ನವನೆಂದು ಹೇಳಿದರೆ, ನಾನು ಸಹ ಪರಲೋಕದಲ್ಲಿ ನನ್ನ ತಂದಿಯ ಮುಂದೆ ಅವನನ್ನು ನನ್ನವನೆಂದು ಹೇಳುತ್ತಿದ್ದೇನೆ. ³³ ಆದರೆ ಬಬ್ಬನು ಜನರ ಮುಂದೆ, ತಾನು ನನ್ನವನಲ್ಲವೆಂದು ಹೇಳಿದರೆ, ನಾನು ಸಹ ಪರಲೋಕದಲ್ಲಿ ನನ್ನ ತಂದಿಯ ಮುಂದೆ ಅವನು ನನ್ನವನಲ್ಲವೆಂದು ಹೇಳುತ್ತಿದ್ದೇನೆ. ³⁴ “ಭೂಲೋಕದಲ್ಲಿ ತಾಂತಿಯನ್ನು ಉಂಟಿಮಾಡಲು ನಾನು ಬಂದಿದ್ದೇನೆಂದು ಯೋಜಿಸಬೇಕಿ. ನಾನು ತಾಂತಿಯನ್ನು ಉಂಟುಮಾಡಲು ಬರಲಿಲ್ಲ, ಖಡ್ಗ ಕಾಕಲು ಬಂದಿದ್ದೇನೆ. ³⁵⁻³⁶ ಈ ಪ್ರವಾದನೆ ನೆರವೇರುವಂತೆ ಮಾಡಲು ನಾನು ಬಂದಿದ್ದೇನೆ:

‘ಒಬ್ಬರಿಗೆ ಅವನ ಮನೆಯವರೇ ವೈರಿಗಳಾಗುವರು. ಮಗನು ತಂದಿಗೆ, ಮಗಳು ತಾಯಿಗೆ, ಸೋನೆಯ ಅತ್ಯೇ ವೈರಿಗಳಾಗುವರು.’

ಮೀರ 7:6

³⁷ “యారాదరం నన్నన్న ప్రీతిసువడక్కిం కేజ్చొగ్గి తన్న తండె అథవా తాయియన్న ప్రీతిసిదరే, అవను నన్న హింబాలకొగలు యోగ్యనల్ల. యావనాదరం నన్నన్న ప్రీతిసువడక్కిం కేజ్చొగ్గి తన్న మగస్సు ఇల్లవే మగస్సు ప్రీతిసిదరే, అవను నన్న హింబాలకొగలు యోగ్యనల్ల.”

³⁸ యావనాదరం నన్నన్న హింబాలిసువాగ అవనిగే కోచువంధ తిలుబియన్న (సంశచష్టు) అంగిఏకరిస దిదరే, అవను నన్న హింబాలకొగలు యోగ్యనల్ల.”

³⁹ “నన్నన్న ప్రీతిసువడక్కిం కేజ్చొగ్గి తన్న పొణవన్న ప్రీతిసువపను అదన్న కళ్ళదుక్కల్తునే. ననగాగి తన్న పొణవన్న కళ్ళదుక్కల్తువపను అదన్న వడేదు కొళ్ఱువపను. ⁴⁰ నిమ్మన్న అంగిఏకరిసువపను నన్నన్న సక్క అంగిఏకరిసువపను. నన్నన్న అంగిఏకరిసువపను నన్నన్న కళ్ళకిసిదాతన్న (దేవరన్న) సక అంగిఏకరిసువపను.

⁴¹ “ప్రవాదియన్న ప్రవాదియందు సంధికి ఆగ్నికిసువపను ఆ ప్రవాదిగే బరతక్క ప్రతిఫలవన్న వడేయువను. సప్తురుపన్న సప్తురుపన్నందు సాగ్గికిసువపను ఆ సప్తురుపన్నిగే బరతక్క ప్రతిఫలవన్న వడేయువను. ⁴² దీన రాద ఇవరిగే నన్న హింబాలకరెంబ నిమిత్త సకాయ మాడువపను ఖండితాగియూ ప్రతిఫలవన్న వడేయువను. నన్న హింబాలకరిగి కేవల ఒందు బట్టలు తణ్ణిరన్న కోట్టరం సక అదక్కే బరతక్క ప్రతిఫలవు తెప్పుపై ఇల్ల.”

శ్రీష్టనాద స్వార్థిక యోహాన

(లాంక:7:18-35)

11 యీసు తన్న కుందరుకు మంది శిష్యరిగే ఈ సంగతిగళన్న హేళిద నంతర అల్లింద హోరచు బోధిసువడక్క మత్తు ఉపదేశిసువడక్క గలిలాయ పట్టింక్కే హోదను.

“స్వానీకనాద యోహానను సేరియల్లిద్దను. శ్రీస్తను మాడుక్కిద్ద సంగతిగలు అవనిగే తిల్చియించు. ఆదరింద యోహానను తన్న కేలపు శిష్యరన్న యీసువిన బిగీగి కళ్ళకిసిదను. ³ యోహానన శిష్యరు యీసువిగే, “యోహానన హేళిద్దంతే బరబోణిద్దపను నీసోఇ అథవా బేరోబ్బిగాగి నావు ఎదురు నోఇ బేళోలో?” ఎందు కేళిదరు.

⁴ అదక్కే యీసు, “నీవు ఇల్ల కేళిద మత్తు నోఇదిద సంగతిగళన్న యోహాననిగే తిల్చిసి. ⁵ కురుడరు దృష్టి హోందుత్తారే; కుంటరు మత్తే నడేదాటలు సమధంరాగుత్తారే; కుష్టరోగిగటు గుణకొందుత్తారే. కిపుడరు కేళలు సమధంరాగుత్తారే; సత్తవరు జీవేవన్న హోందుత్తారే. మత్తు బడజనరిగే శుభవాతేగళన్న హేళలాగుత్తారే. ⁶ నన్నన్న స్లోకరిసికొళ్ఱువపను ధన్యనాగిద్దనే.” ఎందు ఉత్తర కోట్టము.

⁷ యోహానన శిష్యరు హోరచుహోఁగుత్తిరులు యీసుపు జనరోడనే యోహాననన్న కురితు మాత్రాలు పూరంభిసిదను. యీసు, “నీవు ఏను నోఇ

బేళేందు అడవిగే హోగిద్దిరి? గాళియింద అల్లుధువ దంటన్నో? ఇల్ల! ⁸ సిజవాియు నీవు ఏన్న నోఇ పుదక్కే హోగిద్దిరి? నయవాద ఉపువన్న కాచి కోండిరువ మనుష్యన్నో? ఇల్ల! నయవాద ఉపువన్న కాచికోండిరువ జనరు రాజర అరమనేగళ్లల్ల వాసిసుత్తారే. ⁹ హాగాదరే, ఏన్న నోఇఁలు హోగిద్దిరి? బచ్చ ప్రవాదియన్నో? కౌముదు! యోహానను ప్రవాది గింతలూ హేళ్లనపను ఎందు నాను నిమిగే హేళ్లతేఁ. ¹⁰ యోహానన్న కురితు పుట్ట గ్రంథదల్ల హీగి బరిదిదే

‘ఇగో! నాను (దేవరు) నన్న దూశతన్న నినగింత మోదలు శచ్ఛిషుస్తేఁ. అవను నినగే దారియన్న సిద్ధమాడుత్తానే’

మలాచి 3:1

¹¹ “స్వానిక యోహానను హిందే జీవిసిద్దవరిగిత దొండువపను. ఆదరే పరలోఁకరాజుదల్లిరువ కళ్ళపను సక యోహాననిగింతలూ హేళ్లనపనాగిదాన్దం నాను నిమిగే సత్క్షవాి హేళ్లతేఁ. ¹² స్వానిక యోహానను బంద సమయదిం జిల్లి యివరిగొ పరలోఁకరాజు ప్రబల వాద ఆక్రమణగళ్లగే ఒళగాగిదే. బలాత్మారవపన్న ఉపయోగిసి జనరు రాజువన్న పెదేశేకొళ్ఱువరశ్శగ్గి ప్రయిక్షిసుత్తారే. ¹³ ఎల్లా ప్రవాదనేగటు మత్తు మోతేయ ధమంతాస్తప్ప యోహానను బరువ తనెక పరలోఁక రాజుడ కురితాగి ముంతిశిదపు. ¹⁴ ధమంతాస్తప్పన్న మత్తు ప్రవాదిగటు హేళిద్దన్న నీవు నయవాదరే ఈ యోహాననే ఎలీయను. అవను బరుత్తానేదు ధమంతాస్తప్పా హేళిదే. ¹⁵ జనరే, నాను హేళ్లవదన్న హేళిరి. ఆలిసిరి!

¹⁶ “ఈ కాలద జనరన్న కురితు నాను ఏను హేళ్లరి? అపరు యావ రిఁతి ఇద్దారే? ఈ కాలద జనరు మారుకట్టియల్ల కుల్తికోండిరువ మక్కలంతిద్దారే. చందు గుంఠిన మక్కలు మత్తోదు గుంఠిన మక్కలేగి హేగెన్నుత్తారే:

¹⁷ ‘నావు నిమగోస్తర వార్డ బారిసిదపు, నీవు కుటియల్లిల్ల;’ నావు శీఎకిగితే కాడిపేవు, నీవు దుఃఖిసల్లిల్ల.’

¹⁸ ఇందిన జనరు ఈ మక్కలంతిద్దారే ఎందు నాను హేళిద్దారే? ఏకెందరే యోహానను బందను. ఆదరే అపను బీరే జనరంతి శింటమాడల్లి; దూక్కారసపన్న కుటియల్లి. ఆదరే జనరు, ‘అవనిగే ద్వష్టికిదిద్ద’ ఎందు హేళుత్తారే. ¹⁹ మనుష్యుకుమారును బందను. ఆతను బీరే జనరంతి శింటమాడత్తారే; దూక్కారసపన్న కుడి యుత్తానే. ఆదరే జనరు, ‘నోఇదిరి! అపను హోళ్లిబాస, అపను కుటుంబ. సుంం వసంలి మాడువపరు మత్తు జీతర

ಕೆಟ್ಟ ಜನರೇ ಅವನ ಸ್ಥಿತರು ಎಂದು ಹೇಳುತ್ತಾರೆ. ಆದರೆ ಜ್ಞಾನವು ತನ್ನ ಕೆಲಸಿಗಳಿಂದಲೇ ತನ್ನ ಯೋಗ್ಯತೆಯನ್ನು ತೋರುಹಿಸುತ್ತದೆ.”

ಸಂಬದ ಜನರಿಗಿ ಯೀಸುವಿನ ಎಷ್ಟರಿಕೆ

(ಲಾಕ 10:13-15)

²⁰ನಂತರ ಯೀಸು, ತಾನು ಯಾವ ಪಟ್ಟಗಳಲ್ಲಿ ಹೇಳಬಾಗಿ ಅದ್ಯತಕಾಯಿಗಳನ್ನು ಮಾಡಿದ್ದನೂ ಆ ಪಟ್ಟಗಳನ್ನನ್ನು ಖಂಡಿಸಿದನು. ಏಕೆಂದರೆ ಆ ಪಟ್ಟಗಳಲ್ಲಿದ್ದ ಜನರು ತಮ್ಮ ಜೀವಿತವನ್ನು ಬದಲಾಯಿಸಿಕೊಳ್ಳಲ್ಲಿ ಮತ್ತು ವಾವ ಮಾಡುವುದನ್ನು ನಿಲ್ಲಿಸಲಿಲ್ಲ. ²¹ಯೀಸು ಹೇಳಿದ್ದೇನೆಂದರೆ: “ಖೋರಾಜಿನೇ, ನಿನ್ನ ಗಡಿಯನ್ನು ಏನು ಹೇಳಲಿ? ಬೆಣ್ಣಾಯಿದೇ, ನಿನ್ನ ಗಡಿಯನ್ನು ಏನು ಹೇಳಲಿ! ನಾನು ನಿಮಲ್ಲಿ ಅನೇಕ ಅದ್ಯತಕಾಯಿಗಳನ್ನು ಮಾಡಿದನು. ಅದೇ ಅದ್ಯತಕಾಯಿಗಳನ್ನು ಕ್ಷೀರ್, ಸೀದೋನಾಗಳಲ್ಲಿ ಮಾಡಿದರೆ, ಅವಾಗಳ ಜನರು ಬಹಳ ಕಾಲದ ಹಿಂದೆಯೇ ತಮ್ಮ ಜೀವಿತವನ್ನು ಬದಲಾಯಿಸಿಕೊಳ್ಳತ್ತಿದ್ದರು; ತಮ್ಮ ವಾಪಗಳಾಗಿ ದೃಷಿತಾವಾಗಿ ಪಟ್ಟ ಗೋಣತಟ್ಟನ್ನು * ರಚಿಸಿಕೊಳ್ಳತ್ತಿದ್ದರಿ; ಮೈಮೀಲೆ ಬಳದಿಯನ್ನು ಹಾಕಿಕೊಳ್ಳತ್ತಿದ್ದರು. ²²ಆದರೆ ನ್ಯಾಯಕೀರ್ತಿವಿನ ದಿನದಲ್ಲಿ ಕ್ಷೀರ್, ಸೀದೋನಾಗಳಿಗಿಂತಲೂ ನಿಮ್ಮ ಸ್ಥಿತಿಯು ಬಹಳ ದುಸ್ತಿಗೆ ಒಳಗಾಗುವುದೆಂದು ನಾನು ನಿಮಗೆ ಹೇಳುತ್ತೇನೆ. ²³ಕರೆನೋರ್ ಹೇಳಿ, ನೀನು ಪರಲೋಕಕ್ಕೆ ವರ್ತಲ್ಪಡುವಾಗಿ ಯೋಗಿಸುವಿಯೋ? ಇಲ್ಲ! ನೀನು ವಾತಾಲಕ್ಕೆ ಇಳಿಯುವೇ. ನಾನು ನಿನಲ್ಲಿ ಅನೇಕ ಅದ್ಯತಕಾಯಿಗಳನ್ನು ನಡೆಸಿದೆ. ಸೋದೋಮೀನಿಲ್ಲ ಆ ಅದ್ಯತಕಾಯಿಗಳನ್ನು ನಡೆಸಿದ್ದರೆ ಆ ಜನರು ವಾವ ಮಾಡುವುದನ್ನು ನಿಲ್ಲಿಸಿಬಿಡುತ್ತಿದ್ದರು ಮತ್ತು ಇಂದಿನವರೆಗೂ ಅದು ಪಟ್ಟಣವಾಗಿಯೇ ಉಳಿದಿರುತ್ತಿತ್ತು. ²⁴ಆದರೆ ನ್ಯಾಯಕೀರ್ತಿವಿನ ದಿನದಲ್ಲಿ ನಿನ್ನ ಪರಿಸ್ಥಿತಿ ಸೋದೋಮಿಗಿಂತಲೂ ದುಸ್ತಿಗೆ ಒಳಗಾಗುವುದು ಎಂದು ನಾನು ನಿಸಗಿ ಹೇಳುತ್ತೇನೆ.”

ಯೀಸು ಜನರಿಗಿ ವಿಶ್ವಾಯಿದಾಯಕ

(ಲಾಕ 10:21-22)

²⁵ಬಳಿಕ ಯೀಸು, “ಪರಲೋಕ ಭೂಲೋಕಗಳ ಪ್ರಭು ವಾದ ತಂದೆಯೇ, ನಿಸಗಿ ನಾನು ವಂದನೆ ಸಲ್ಲಿಸುತ್ತೇನೆ. ನಾನು ನಿನ್ನನ್ನು ಕೊಂಡಾಡುತ್ತೇನೆ ಏಕೆಂದರೆ, ನೀನು ಈ ಸಂಗತಿಗಳನ್ನು ಜ್ಞಾನಿಗಳಿಗೂ ಸೂಕ್ಷ್ಮ ಬುದ್ಧಿಯಿಂದಿರುವ ಮರೊಮಾಡಿರುವೆ. ಆದರೆ ಚೆಕ್ಕ ಮತ್ತು ಅಂತಿಮಿರುವ ಈ ಜನರಿಗಿ ನೀನು ಗೋಚರ ಪರಿಸಿರುವೆ. ²⁶ಹೊಡು ತಂದೆಯೇ, ಇದು ನಿಜವಾಗಿಯೂ ನಿನ್ನ ಜೆತವಾಿದ್ದರಿಂದ ನೀನು ಹೇಳಿ ಮಾಡಿರುವೆ.

²⁷“ನನ್ನ ತಂದೆ ನಿಸಗಿ ಎಲ್ಲವನ್ನು ಕೊಟ್ಟಿದ್ದಾನೆ. ಯಾವನೂ ಮಗನನ್ನು ಅರಿತಿಲ್ಲ. ತಂದೆ ಮಾತ್ರ ಮಗನನ್ನು ಅರಿತಿದ್ದಾನೆ. ಯಾವನೂ ತಂದೆಯನ್ನು ಅರಿತಿಲ್ಲ. ಮಗನು ಮಾತ್ರ ತಂದೆಯನ್ನು ಅರಿತಿದ್ದಾನೆ. ಮಗನು ತಂದೆಯನ್ನು ಯಾರಿಗೆ ಪ್ರಕಟಿಸಬೇಕೆಂದು ಇಷ್ಟವುತ್ತಾನೀ ಅವರು ತಂದೆಯನ್ನು ತಿಳಿದು ಹೊಳ್ಳುತ್ತಾರೆ.

*ಗೋಣತಟ್ಟ ದೃಷಿತವನ್ನು ಸೂಚಿಸುವುದಕ್ಕಾಗಿ ಧರಿಸಿಕೊಳ್ಳತ್ತಿದ್ದರು.

²⁸“ಕರ್ಕವುದುವರೆ, ಹೊರೆಹೊತ್ತವರೆ, ನಿವೇಶಿಲ್ಲರೂ ನನ್ನ ಬಳಿಗೆ ಬಸ್ತಿರಿ. ನಾನು ನಿಮಗೆ ವಿಶಾಲಿತಿಯನ್ನು ಕೊಡುತ್ತೇನೆ.

²⁹ನನ್ನ ನೋಗರ್ಕೆ ಹೆಗಲು ಕೊಟ್ಟ ನನ್ನಿಂದ ಕಲ್ತಿಹೊಳ್ಳಿರಿ. ನಾನು ನಾತ್ತಿಕೆನೂ ದೀನನೂ ಆಗರುವುದರಿಂದ ನಿಮ್ಮ ನಿಮಗೆ ನನ್ನ ನೋಗವು ಮೃದುವಾಗಿದೆ; ನನ್ನ ಹೊರೆಯು ಹಂಗರಬಾಗಿದೆ.”

ಕೆಲವು ಯೀಸುವಿನ ಕುರಿತು ಮಾಡಿದ ಚಿಳಿ

(ಮಾರ್ಕ 2:23-28; 6:1-5)

12 ಅಂದು ಸಭ್ಯತ್ವದಿನ. ಯೀಸು ಧಾಸ್ಯದ ಹೊಲಗಳ ಮಾರ್ಗವಾಗಿ ನಡೆದುಹೊಗೇಸ್ತಿದ್ದನ್ನು. ಯೀಸುವಿನ ಶಿಷ್ಯರು ಆತ್ಮೋಂದಿರಿದ್ದರು. ಅವರು ಹಸಿದಿದ್ದರು. ಆದ್ದರಿಂದ ಶಿಷ್ಯರು ತನೆಗಳನ್ನು ಕಿಟ್ಟಿಕೊಂಡು ತಿನ್ನಿಂದಿರಿದರು. ²ಇದನ್ನು ಕಂಡ ಫರಿಸಾಯಿರು ಯೀಸುವಿಗೆ, “ನೋಡು! ಸಭ್ಯತ್ವದಿನದಂದು ಮಾಡಕ್ಕೆ ಕಾಯಿಗಳನ್ನು ಕುರಿತು ಯೀಸುವಿನ ಧರ್ಮಾಂಶದಲ್ಲಿ ವಿಧಿಸಿರುವ ನಿಯಮಗಳಿಗೆ ವಿರುದ್ಧವಾಗಿ ನಿನ್ನ ಶಿಷ್ಯರು ಮಾಡುತ್ತಿದ್ದಾರೆ.” ಎಂದು ಹೇಳಿದರು.

³ಅದಕ್ಕೆ ಯೀಸು, “ತಾನೂ ತನ್ನೂ ಒಂದಿರಿದ್ದ ಜನರೂ ಹಸಿದಾಗ ದಾವೀದನು ಏನು ಮಾಡಿಸೆಂಬದನ್ನು ನಿಮ್ಮ ಓದಿಲ್ಲವೇ? ⁴ದಾವೀದನು ದೇವರ ಮಂದಿರದೊಳಗೆ ಹೊದೆನು. ದೇವರಿಗೆ ಸಮರ್ಪಿಸಿದ್ದ ರೋಟ್ಟಿಯನ್ನು ದಾವೀದನು ಮತ್ತು ಅವನೊಂದಿರಿದ್ದ ಜನರು ತಿಂದರು. ಅವರು ಆ ರೋಟ್ಟಿಯನ್ನು ತಿನ್ನಿನ್ನಪ್ರದು ಧರ್ಮಾಂಶಕ್ಕೆ ವಿರೋಧಾಗಿತ್ತು. ಅದನ್ನು ತಿನ್ನಲು ಯಾಜಕರಿಗೆ ಮಾತ್ರ ಅವಕಾಶವಿತ್ತು. ⁵ಪ್ರತಿಯೊಂದು ಸಭ್ಯತ್ವದಿನದಲ್ಲಿ ಯಾಜಕರು ದೇವಾಲಯದಲ್ಲಿ ಸಭ್ಯತ್ವದಿನದ ನಿಯಮಗಳನ್ನು ಮೀರಿದರೂ ತಪ್ಪಿತ್ತಾರುಗುವುದಿಲ್ಲವೆಂದು ನಿಮಿಷ ಮೋಶೀಯ ಧರ್ಮಾಂಶದಲ್ಲಿ ಒದಲಿಲ್ಲವೇ? ⁶ಆದರೆ ದೇವಾಲಯಕ್ಕಿಂತಲೂ ಹೆಚ್ಚಿನವನು ಇಲ್ಲದಾಗೆನೆಂದು ನಾನು ನಿಮಗೆ ಹೇಳುತ್ತೇನೆ.

⁷“ಪಶುಯಜ್ಞಗಳು ನನಗೆ ಬೇಡ, ಕರುಣೆಯೇ ನನಗೆ ಬೇಕು.* ಎಂದು ಪವಿತ್ರಗ್ರಂಥವು ಹೇಳುತ್ತದೆ. ಆದರೆ ಅರ್ಥವನ್ನು ನಿಮ್ಮ ನಿಜವಾಗಿಯೂ ಅರಿತಿಲ್ಲ. ನಿಮ್ಮ ಅದರ ಅರ್ಥವನ್ನು ತಿಳಿದುಹೊಂಡಿ ತಪ್ಪೇನ್ನೊ ಮಾಡದ ಇವರಿಗೆ ತಪ್ಪಿತ್ತಾರೆಂದು ತಿಂದರು. ಅದರಿಂದ ಅದರಿಂದ ಅರಿತಿಲ್ಲ.

⁸“ಮನುಷ್ಯರುಮಾರಣ ಸಭ್ಯತ್ವದಿನಕ್ಕೂ ಪ್ರಭುವಾಗಿ ದ್ವಾರೆ” ಎಂದು ಹೇಳಿದನು.

ಕೃಬಿತದವಸಿಗಿ ಆರೋಗ್ಯದಾನ

(ಮಾರ್ಕ 3:1-6; ಲಾಕ 6:6-11)

⁹ಯೀಸು ಆ ಸ್ಥಳವನ್ನು ಬಿಟ್ಟು ಅವರ ಸಭಾಮಂದಿರದೊಳಗೆ ಹೊಂಡನು. ¹⁰ಆ ಸಭಾಮಂದಿರದಲ್ಲಿ ಒಬ್ಬನ ಕೃಬಿತವಾಗಿತ್ತು. ಯೀಸುವಿನ ದ್ವಾರಲ್ಲಿ ಕೆಲವರು ಯೀಸುವಿನ ಮೇಲ ತಪ್ಪಿ ಹೊರಿಸುವದಕ್ಕಾಗಿ ಕಾರಣ ಹುಡುಕುತ್ತಿದ್ದರು. ಆದ್ದರಿಂದ ಅವರು ಯೀಸುವಿಗೆ “ಸಭ್ಯತ್ವದಿನದಲ್ಲಿ ಗುಣಪಡಿಸುವುದು ಸರಿಯೇ?” ಎಂದು ಹೇಳಿದರು.

ಪಶು... ಬೇಡ ಹೊತ್ತೆಯ 6:6.

11 యీసు, “నిన్నమల్లి యార బళియాదరూ ఒందు కురియిద్దు ఆ కురియి సబ్బతోదినదందు కుట్టయోళకే బిద్దరే, నీఎవ ఆ కురియిన్న కుణీయింద మేలకే ఎత్తువిరి. 12 మనుషును కురిగింత ఎమ్మో బేలే ఉళ్ళవ నాగిద్దానే. అద్దరింద సబ్బతోదినదల్లి ఒళ్ళియ కాయుగ గళన్న మాడుపుదు మోలేయి ధముకులాస్తే అనుసార వాదద్దు” ఎందు ఉత్తర కోట్టును.

13 నంతర యీసు క్షే శానవాగిద్ద మనుషునిగి, “నిన్న క్షే తోరిసు” ఎందను. అవను తన్న క్షేయిన్న ఆతన కట్టిగి జూచిదను. కూడలే, అవన క్షే మత్తొందు క్షేయింతే సరియాయితు. 14 ఆదరే ఫరిసాయిరు హోరటుహోగి, యీసువన్న కోల్లలు ఉపాయగళన్న మాడికోండరు.

యీసు దేవరింద ఆరిసల్ప్రభు సేవక

15 ఫరిసాయిరు ఎను మాడుక్కిద్దారోంబుదు యీసువిగి తిళిదిత్తు. ఆద్దరింద ఆతను ఆ స్థలమన్న బిట్టుహోదను. అనేక జనరు ఆతన్న హింబాలిసిదరు. ఆతను ఎల్లా రోగిగళన్న గుణపడిసిదను. 16 ఆదరే తాను యారోంబు దన్న బేరే జనరిగి హేళబారదందు ఆతను జనరన్న ఎళ్ళిరిసిదను. 17 ప్రవాదియాద యితాయను హేళిద్దన్న నేరేరిసుపుదక్కాగి యీసు ఇప్పగళన్న మాడిసిదను. యితాయను హేళిద్దనేసిదరే:

18 “ఇగోఎ, నన్న సేవకను. నాను ఆతన్న

ఆరిసికోండిద్దైనే. ఆతన్న ప్రతితిసుతేనే, ఆతన్న మెళ్ళిద్దైనే. ఆతను మేలే నన్న ఆత్మవన్న ఇరిసువేను. ఆతను జనాంగగళిగి న్నాయివాద కీప్యు మాడువను.

19 ఆతను జగళపాడుపుదిల్ల, శోగాపుదిల్ల, బీఇగిల్లల్ల ఆతను తప్ప కేళ్ళబరుపుదిల్ల.

20 బాకిహోఎ దంటన్న ఆతను మురియు పుదిల్ల; ఆరిహోఎగుక్కిరుప దీపవన్న ఆతను నందిసుపుదిల్ల. న్నాయివాద తీప్యు జయగళిసువంతే ఆతను మాడువను.

21 ఎల్లా జనరు ఆతనల్ల భరసి ఇఱువరు.”
యితాయ 42:1-4

యీసువిన అధికార దేవరిదీ

(మాక్స 3:20-30 లాక్ 11:14-23; 12:10)

22 ఆగ కేలపు జనరు ఒబ్బున్న యీసువిన బళిగె తందరు. అవనల్ల దేవువిద్దుదరింద అవను కురుడ నాగిద్దను మత్తు మంచినాగిద్దను. యీసు ఆ మనుషున్న గుణపడిస్తిరింద మాతనాడుపుదక్కు నోఁడు పుదక్కు నాధ్యవాయితు. 23 జనరల్లరూ బేరగాదరు. “దేవరు కశుహిసికోడుపుదగి నమిగి వాగ్నానుమాచిద్ద దావిదన శుమారును ఈతనే (యీసు) ఆగిరబహుదు” ఎందు మాతడికోండరు.

24 జనరు హేగ మాతడుక్కిద్ద దన్న కేళిసికోండ ఫరిసాయరు, “యీసు బెల్లెబూలన తీయ మంలక జనరన్న దేవుగళింద బిడిసుత్తానే. బెల్లెబూలను దేవుగళ అధిపతి” ఎందరు.

25 ఫరిసాయరు ఆలోచిసుక్కిద్ద సంగిగఖ యీసువిగి తిళిదిద్దపు. ఆద్దరింద యీసు అపరిగి, “తనగి విరోధ వారి తానే హోరాడువ రాజువు నాతమాగువుదు. అంతః కలపదింద ఒడుయ హోగిరువ ప్రతియోందు రాజువు స్థిరవాగిరుపుదిల్ల, భేదబావ హోందిరువ ప్రతియోందు కుటుంబవు అభివృద్ధియాగువుదిల్ల. 26 హీగిరలు స్వేతానుల తన్న స్వేత దేవుగళనే హోరగి ఒకిడిదరే ఆవను తన్లుల్లియే ఒడశున్న మాడిదంతాయితు. ఆగ అవను మత్తు అవన రాజువు స్థిరవాగిరలు హేగి నాధ్య 27 నాను స్వేతానున శక్తియింద దేవుగళన్న బిడిసుత్తేనే ఎందు నీఎవ హేళుత్తేరి. అదు సిచావాదరీ, నిమ్మ జనరు యావ శక్తియింద దేవుగళన్న బిడిసుత్తారే? ఆద్దరింద నిమ్మ స్పౌత జనరే నిమ్మన్న తప్పిస్తేరిందు సిరంబిసుత్తారే. 28 ఆదరే నాను దేవరాత్మన శక్తియు మంలక దేవుగళన్న బిడిసుత్తేనే దేవర రాజువు నిమ్మ బలిగే బందిదే ఎంబుదన్న ఇదు తోచ్చ దినుట్టేడే:

29 “బలిష్టానోబ్బన మనిగి సుగ్గి ఆవన స్పైతన్న కదియ బేళిద్దర మోదలు అవను ఆ బలిష్టాన్న కెళ్కిహాకబేశు. ఆగ ఆ బలిష్టాను మనేయ స్పైతన్న కదియలు అవనిగి సాధ్యవాగువుదు.

30 “నస్సుందిగి జలదపను ననగి విరోధియాగిద్దానే. నన్నుందిగి తేచిరిసిదపను చంద్రిసువెనాగిద్దానే.

31 ఆద్దరింద నాను నిమగి హేళుపుదేనేందరే, జనరు మాడువ ప్రతియోందు పావచ్చు హేళువ ప్రతియోందు దంపణే మాతిగి క్షేమాపణే లంటు. ఆదరే పవిత్రత్త దంపణేగి క్షేమాపణే జిల్లవే ఇల్ల. 32 నముషుకుమారనిగి విరోధవారి మాతనాడిదరూ అద్దే క్షేమాపణే లంటు. ఆదరే పవిత్రత్త నీగి విరోధవారి మాతనాడిదరే అదశే క్షేమాపణేయు ఇందల్లగలి పరదల్లగలి ఇల్లవే ఇల్ల.

నిమ్మ నిజస్తిగి నిమ్మ కాయిగాఁ సాక్షి

(లాక్ 6:43-45)

33 “నిమగి బెళ్ళియల ఫల బేకాగిద్దరే నిమ్మ బెళ్ళియ మర హోందిరబేశు. నిమ్మ మర బెళ్ళియుదాగిల్లిద్దరే ఆదు కెట్టు ఫలవన్నే బీడుపుదు. మరపన్న అదరల్లి బిడువ ఫలదిందలే తిళిదుకోళ్ళబహుదు. 34 నీఎవ కావుగఖు! నీఎవ దుష్టురు! బెళ్ళియదన్న నీఎవ హేగి హేళువిరి? నిమ్మ వ్యుదయదల్ల తుంబిరుపుదన్నే నిమ్మ బాయి మాతాడుత్తదే. 35 బెళ్ళియవను తన్న హృదయదల్ల బెళ్ళియుగఖన్న ఇట్టిపోందిరుతానే. ఆద్దరింద అవను తన్న హృదయదింద బరువ బెళ్ళియుగఖన్న మాతాడుత్తానే. ఆదరే దుష్టును తన్న హృదయదల్ల కెట్టుపుగఖన్న తేచిరిసికోండిరుతానే. ఆద్దరింద అవను తన్న హృదయదింద బరువ కెట్టుపుగఖన్న.

ಮಾತಾಡುತ್ತಾನೆ.³⁶ ಜನರು ನಿಲಾಕ್ಷೇಭಾವದಿಂದ ಆಗಿದ ಪ್ರತಿ ಯೋಂದು ಮಾತಿಗೂ ನ್ಯಾಯವಿಚಾರಣೆಯ ದಿನದಲ್ಲಿ ಉತ್ತರ ಕೊಡಬೇಕಾಗುವುದು.³⁷ ನಿಮ್ಮ ಮಾತುಗಳಿಂದಲೇ ನಿಮ್ಮನ್ನು ನೀತಿಪಂಥರಿಂದಾಗಲಿ ಅವರಾಧಿಗಳಿಂದಾಗಲಿ ತೀವ್ರ ನೀಡಲಾಗುವುದು” ಎಂದನು.

ಸೂಚಕಾಯ್ದಾಗ್ಗಿ ಯೆಹೋಧರ ಬೇಳಿಕೆ

(ಮಾರ್ಕ 8:11-12; ಲಕ್ 11:29-32)

³⁸ಆಗ ಕೆಲವು ಘರಿಸಾಯಿರು ಮತ್ತು ಧರ್ಮೋವದೇಶಕರು ಯೀಸುವಿಗೆ, “ಬೋಧಕನೇ, ನೀನು ಹೇಳಿದ್ದನ್ನು ನಿರೂಪಿಸುವುದಾಗ್ಗಿ ಒಂದು ಸೂಚಕಾಯ್ದಾವನ್ನು ಮಾಡು” ಎಂದು ಹೇಳಿದರು.

³⁹ಯೀಸು, “ದುಷ್ಟರು ಮತ್ತು ವಾಗಿಗಳು ಸೂಚಕಾಯ್ದಾವನ್ನು ಅವೇದ್ದಿಸುತ್ತಾರೆ. ಆದೆ ಅವರಿಗೆ ಒಂದು ಸೂಚಕ ಕಾಯ್ದಾವನ್ನೂ ಗುರುತಿಗಾಗಿ ತೋರಿಸಲಾಗುವಿದಿಲ್ಲ.⁴⁰ ಪ್ರವಾದಿಯಾದ ಯೋನನ ಮೂರು ದಿವಸ ಹಗಲಿರುಳು ಒಂದು ದೊಡ್ಡ ಮೀನಿನ ಹೊಟ್ಟಿಯಲ್ಲಿ ಹೇಗಿದ್ದನ್ನು ಅದೇ ರೀತಿಯಲ್ಲಿ ಮನುಷ್ಯಕುಮಾರನು ಸಮಾಧಿಯಲ್ಲಿ ಮೂರು ದಿನ ಹಗಲಿರುಳು ಇರುವನು. ಇದಲ್ಲದೆ ಬೇರ ಯಾವ ಸೂಚಕ ಕಾಯ್ದಾವನ್ನು ಅವರಿಗೆ ತೋರಿಸಲಾಗುವಿದಿಲ್ಲ.⁴¹ ನ್ಯಾಯ ವಿಜಾರಣೆಯ ದಿನದಂದು ನಿನವೆ ಪಟ್ಟಿದ ಜನರು ಇಂದು ಜೀವಿಸುತ್ತಿರುವ ನಿಮ್ಮೋಂದಿಗೆ ನಿಂತುಕೊಂಡು ನಿಮ್ಮನ್ನು ಅವರಾಧಿಗಳಿಂದ ಫೋಣಿಸುವರು. ಏಕೆಂದರೆ ಯೋನನು ಬೋಧಿಸಿದಾಗ ಅವರು ತಮ್ಮ ಜೀವಿತವನ್ನು ಬದಲಾವಣೆ ಮಾಡಿಕೊಂಡರು. ಆದರೆ ನಾನು ನಿಮಗೆ ಹೇಳುವುದೇನಂದರೆ ನಾನು ಯೋನಿಗಿರಲು ಹೆಚ್ಚಿನಾಗಿರುತ್ತೇನೆ.⁴² ನ್ಯಾಯ ತೀರ್ಮಾನ ದಿನದಂದು ದಕ್ಷಿಣ ದೇಶದ ರಾಜೀಯ ಇಂದು ಜೀವಿಸುತ್ತಿರುವ ನಿಮ್ಮೋಂದಿಗೆ ಎದ್ದುನಿಂತು ನಿಮ್ಮನ್ನು ತಪ್ಪಿತಸ್ಥರಿಂದು (ಅವರಾಧಿಗಳು) ನಿರೂಪಿಸುವಳು. ಏಕೆಂದರೆ, ಆ ರಾಜೀಯ ಸೋಲೋಮಾನನ ಜ್ಞಾನದ ಬೋಧನೆಯನ್ನು ಕೇಳಲು ಬಹಳ ದಾರದಿಂದ ಬಂದಳು. ನಾನಾದರೋ ಸೋಲೋಮಾನನಿಗಿರಲೂ ಹೆಚ್ಚಿನವನಾಗಿದ್ದೇನೆ ಎಂದು ನಿಮಗೆ ಹೇಳುತ್ತೇನೆ.

ಇಂದಿನ ದುಷ್ಟಜನರ ಸ್ಥಿತಿ

(ಲಕ್ 11:24-26)

⁴³“ದುರಾತ್ಮವು ಮನುಷ್ಯನಿಂದ ಹೊರಗೆ ಒಂದಾಗ ವಿಶ್ರಾಂತಿಗಾಗಿ ಸ್ಥಳವನ್ನು ಹುಡುಕುತ್ತಾ ನೀರಿಲ್ಲದ ಸ್ಥಳಗಳಲ್ಲಿ ಪ್ರಯಾಣ ಮಾಡುತ್ತದೆ. ಆದೆ ಆ ದುರಾತ್ಮಕ್ಕೆ ಬೇಕಾದ ವಿಶ್ರಾಂತಿ ಸ್ಥಳ ಸಿಹ್ಯುಪುದಿಲ್ಲ.⁴⁴ ಆಗ ಅದು, ತಾನು ಬೀಬ್ತು ಬಂದ ಮನೋಗೆ ಹಿಂತಿರುಗಿರುತ್ತೇನೆ ಎಂದುಹೇಳುತ್ತದೆ. ಬಳಿಕ ಅದು ಅವನ ಬಳಿಗೆ ಮತ್ತೆ ಬಂದಾಗ ಆ ಮನೋಗೆ ಇನ್ನೂ ಬರಿದಾಗಿರುತ್ತದೆ. ಚೊಕ್ಕಿಟವಾಗಿ ಗುಡಿಸಿ ಅಲಂಕರಿಸಲಿಟ್ಟಿರುತ್ತದೆ.⁴⁵ ಆಗ ಅದು ಹೊರಗೆ ಹೋಗಿ ತನಿಗಿಂತಲೂ ಹೆಚ್ಚಿದ್ದು ದುಷ್ಪರಾದ ಏಳು ದುರಾತ್ಮಗಳನ್ನು ಕರೆದುಹೊಂಡು ಬರುತ್ತದೆ. ಆ ದುರಾತ್ಮಗಳು ಆ ಮನುಷ್ಯನೂಳಿಗಿ ಸೇರಿಕೊಂಡು ವಾಸ ಮಾಡಲಾರಂಭಿಸುತ್ತದೆ. ಆಗ ಆ ಮನುಷ್ಯನಿಗೆ ಮೌದಲಿ

ಗಿಂತಲೂ ಹೆಚ್ಚಿನ ಕವ್ಯಗಳು ಉಂಟಾಗುತ್ತದೆ. ಈ ದಿನಗಳಲ್ಲಿ ಜೀವಿಸುವ ದುಷ್ಟ ಜನರಿಗೆ ಅದೇ ರೀತಿ ಆಗುವದು” ಎಂದನು.

ಯೆಹೋಧಿನ ಶಿಷ್ಟರೇ ಆಂತ ಕುಟುಂಬ

(ಮಾರ್ಕ 3:31-35; ಲಕ್ 8:19-21)

⁴⁶ಯೀಸುವು ಜನರೊಂದಿಗೆ ಮಾತಾಡತ್ತಿರುವಾಗ, ಆತನ ತಾಯ ಮತ್ತು ಸಹೋದರರು ಬಂದು ಹೊರಗೆ ನಿಂತು ಹೋಂಡರು. ಅವರು ಅತನೊಂದಿಗೆ ಮಾತಾಡಬೇಕೆಂದಿದ್ದರು.

⁴⁷ಒಬ್ಬನು ಯೀಸುವಿಗೆ, “ನಿನ್ನ ತಾಯ ಮತ್ತು ಸಹೋದರರು ನಿನಗಾಗಿ ಹೊರಗಡೆ ಕಾದಿದ್ದಾರೆ, ಅವರು ನಿನ್ನಾಂದಿಗೆ ಮಾತಾಡಬೇಕೆಂದಿದ್ದಾರೆ” ಎಂದನು.

⁴⁸ಯೀಸು, “ನನ್ನ ತಾಯ ಯಾರು? ನನ್ನ ಸಹೋದರರು ಯಾರು?” ಎಂದು ಉತ್ತರಕೊಂಡು⁴⁹ ತನ್ನ ಶಿಷ್ಟರ ಕಡೆಗೆ ಕೈತೋರಿಸಿ, “ನೋಡಿ! ಇವರೇ ನನ್ನ ತಾಯ ಮತ್ತು ನನ್ನ ಸಹೋದರರು.⁵⁰ ಪರಲೋಕದಲ್ಲಿರುವ ನನ್ನ ತಂಡ ಜ್ಞಿಸುವಂಥುಗಳನ್ನು ಮಾಡುವವನೇ ನನ್ನ ನಿಜವಾದ ಸಹೋದರ, ಸಹೋದರಿ ಮತ್ತು ತಾಯ” ಎಂದು ಹೇಳಿದನು.

ಬೀಕ್ತನಯನ್ನು ಉಡಾಹರಿಸಿ ಯೀಸು ಹೇಳಿದ ಬೋಧನೆ

(ಮಾರ್ಕ 4:1-9; ಲಕ್ 8:4-8)

13 ಅದೇ ದಿನದಲ್ಲಿ ಯೀಸು ಮನೆಯಿಂದ ಹೊರಟು ಸರೋವರದ ತೀರದಲ್ಲಿ ಕುಲೈತುಕೊಂಡನು.² ಅನೇಕ ಜನರು ಯೀಸುವಿನ ಸುತ್ತಲೂ ನೆರೆದರು. ಆಗ ಯೀಸು ದೊಣಿಯೋಳಿಕೆ ಹೋಗಿ ಕುಲೈತುಕೊಂಡನು. ಜನರೆಲ್ಲರೂ ದಡದಲ್ಲಿ ನಿಂತಿದ್ದರು.³ ಆಗ ಯೀಸು ನಾಮ್ಮಗಳ ಮೂಲಕ ಅನೇಕ ವಿಷಯಗಳನ್ನು ಅವರಿಗೆ ಬೋಧಿಸಿದನು. ಯೀಸು ಅವರಿಗೆ ಈ ನಾಮ್ಮವನ್ನು ಹೇಳಿದನು: “ಒಬ್ಬ ರೈತನು ಬೀಜ ಬಿಂಬಿಪುದಕ್ಕೆ ಹೋದನು.⁴ ಅವನು ಬೀಜ ಬಿಂಬಿವಾಗ ಕೆಲವು ಬೀಜಗಳು ರಸ್ತೆಯ ಮಗ್ಗಲಲ್ಲಿ ಬಿದ್ದವು. ಹಕ್ಕಿಗಳು ಬಂದು ಬೀಜಗಳನ್ನೆಲ್ಲ ತಿಂದುಬಿಟ್ಟವು. ಕೆಲವು ಬೀಜಗಳು ಬಂಡಿಯ ನೆಲದಲ್ಲಿ ಬಿದ್ದವು. ಅಲ್ಲಿಯ ನೆಲದಲ್ಲಿ ಸಾಕಷ್ಟು ಮಂಜೂಲಿನಿದ್ದ ದರಿಂದ ಬೀಜಗಳು ಬೋಗ ಮೊಳೆತ್ತವು.⁵ ಆದರೆ ಬಿಸಿಲೇರಿದಾಗ ಆ ಮೊಳಕೆಗಳು ಒಣಿಕೊಂಡವು. ಏಕೆಂದರೆ ಅಪ್ರಗಳಿಗೆ ಆಳಿದಾಗ ಬೀರಿರಲಿಲ್ಲ.⁶ ಬೀರೆ ಕೆಲವು ಬೀಜಗಳು ಮುಖ್ಯಗಳಿಗೆಗಳಲ್ಲಿ ಬಿದ್ದವು. ಮುಖ್ಯಗಳಿಗೆಗಳು ಬೀಳಿದು ಒಳಿಂಬಿಟ್ಟವು. ಬೀಳಿದು ಬೀಳಿಯುವದನ್ನು ತಡೆದುಬಿಟ್ಟವು.⁸ ಬೀರೆ ಕೆಲವು ಬೀಜಗಳು ಬೀಳಿಯ ನೆಲದಲ್ಲಿ ಬಿದ್ದವು. ಅವ ಬೀಳಿದು ಕಾಳಿಬಿಟ್ಟವು. ಕೆಲವು ನಿಡಿಗಳು ನೆಲರಿಂದ ಬೀಳಿದು ಕೆಲವು ನಿಡಿಗಳು ಅರವತ್ತರಷ್ಟು ಇನ್ನು ಕೆಲವು ಮೂರವತ್ತರಷ್ಟು ಕಾಳಿಬಿಟ್ಟವು.⁹ ನನಗೆ ಕಿವಿಗೊಡುವ ಜನರೇ, ಲಾಲಿಸಿರಿ!”

ಯೀಸು ನಾಮ್ಮಗಳನ್ನು ಪಕೆ ಬಳಸಿದನು?

(ಮಾರ್ಕ 4:10-12; ಲಕ್ 8:9-10)

¹⁰ಆಗ ಶಿಷ್ಟರು ಯೀಸುವಿನ ಬಳಿಗೆ ಬಂದು, “ನೀನು ನಾಮ್ಮಗಳ ಮೂಲಕ ಜನರಿಗೆ ಉಪದೇಶಿಸುವದೇಕೆ?” ಎಂದು ಹೇಳಿದರು.¹¹ ಯೀಸು, “ಪರಲೋಕ ರಾಜ್ಯದ ರಂಗಸ್ವಾದ ಸತ್ಯಗಳನ್ನು ನೀವು ಮಾತ್ರ, ತಿಳಿದುಕೊಳ್ಳಬೇಲೀರಿ. ಈ ಸತ್ಯಗಳ

రంక్షేపు బేరీ జనరిగి తిలియలారదు.¹² స్పృష్టి జ్ఞానవన్ను హోదిరివనపను ఇన్ను కేష్టు జ్ఞానవన్ను పోదుకోండు నాశమ్మ జ్ఞానవంతనాగావను. ఆదరే జ్ఞానవన్ను హోందిల్ల దవను తనిగిరువ స్పృష్టి జ్ఞానవన్ను కేళుకోళ్చువను.¹³ ఈ కారణదిందలే నాను ఈ సామ్యగళ మూలక ఇవరిగి బోధిసుతేణే. ఈ జనరు నోరిదరూ కాబువదిల్ల, కేళిదరూ గ్రహిసుపుదిల్ల.¹⁴ ఇంధవర బగ్గ యితాయను కేళిదైనేందరే:

'నీఎవు ఆలిసుత్తీరి, కేళుత్తీరి, ఆదరే నిమగే అధికాగువుదిల్ల, నీఎవు దృష్టి నోడు త్తీరి, ఆదరే నిమగే కాబువదన్ను అధికాగొళ్చువుదిల్ల.

¹⁵ కాలుదు, ఇవర మనస్సుగళు కరిణవాగివే కివి మాండవాగివే, కణ్ణు ముబ్బాగివే. అవరు తమ్ము కణ్ణుగల్చింద నోరిదంతయూ తమ్ము కివి గళింద కేళిదంతయూ తమ్ము మనస్సుగల్చింద అధికాగొళ్చుదంతయూ నన్ను కాగే తిరుగికొళ్చుదంతయూ నన్నింద గుణహోంద దంతయూ హీగాయితు.'

యితాయ 6:9-10

¹⁶ నిఎవాదరో ధన్యరు. నిమగే కాబువ సంగిగిల్లన్ను నిమగే హేళువ విషయగళన్ను అధికాగొళ్చుల్లిరి.

¹⁷ నాను నిమగే స్తువాగి హేళుత్తీనే, నీఎవు తాగ నోరివ సంగిగిల్లన్ను నోరిలు మత్తు ఈగ నీఎవు కేళువ సంగిగిల్లన్ను కేళలు అనేక ప్రవాదిగిలు మత్తు బళ్ళియ జనరు అవేష్టిసిదరు. ఆదరే అవరిగి సాధ్యవాగల్ల.

బిలేయ కురితు యీసువిన వివరణ

(మార్కస 4:13-20; లాకస 8:11-15)

¹⁸ 'హీగిరలు ఒక్కలిగిన కురితాద సామ్యద అధికావన్ను లాలిసిరి. ¹⁹ మగ్గులల్లి బిద్ద బీజ అందరేను? పర లోశకరాజువన్ను కురితు బోధిసిద్ధన్ను కేళి అదన్న అధికాగొళ్చుద ఇరువ మనుష్ణే బీజబిద్ద దారి మగ్గులాగిరువను. ఆ దేశుకును (స్తోనను) బందు ఆ మనుష్ణే వర్ధయిదల్లి బిట్టిద్ద బీజగళన్ను తేగు కాకుత్తానే. ²⁰ బండేనేలద మేళి బిద్దబీజ అందరేను? బోధిసుయన్ను కేళిద కూడలే అదన్న సంతోషదింద అంగిశకరిసువ మనుష్ణే బీజబిద్ద బండేనేలవాగి రువను. ²¹ ఆదరే ఆ మనుష్ణు బోధిసుయన్ను తన్న జీవితదల్లి బేరాలికిసొళ్చువుదిల్ల అవను ఆ బోధిసుయన్ను స్థల్పకాల మాత్ర, అనుసరిసువను. ఆ బోధిసుయన్ను అంగిశకరిసిద్ధింద తనిగి కష్టవాగాలి హింసియాగాలి బందాగ అదన్న బేగినె బిట్టుబిధువను. ²² మగ్గుగిగిల్ల నశువ బిద్దబీజ అందరేను? బోధిసుయన్ను కేళి దరం బేవనద బింగెళింద మత్తు కంజద మేలిన ప్రిటి

యింద బోధిసుయన్ను తన్నల్లి బీళియదంి మాడువపనే బీజబిద్ద ముఖ్యగిగిల్ల నేలవాగిరువను. ఆదరింద బోధిసుయ ఆ మనుష్ణన జీవితదల్లి ఫల కొడు వుదిల్ల.²³ బళ్ళియ నేలద మాలే బిద్ద బీజ అందరేను? బోధిసుయన్ను కేళి అదన్న అధికాగొళ్చు వైశీయే బీజబిద్ద ఒళ్ళియ నేలవాగిరువను. ఆ మనుష్ణను బీళియ కెలవు సారి సారి రపుష్ట కెలవు సారి అరవత్తరపుష్ట మత్తు కెలవు సారి మావత్తరపుష్ట ఫల కొడువను.' ఎందు కేళిదను.

గోధి మత్తు హజజి సామ్య

²⁴ బళిక యీసు అవరిగి జన్మిందు సామ్యద మూలక బోధిసిదును. అదేనేందరే: 'పరలోశకరాజు బళ్ళియ బీజవన్ను తన్న హోలదల్లి బిత్తిద ఒబ్బ ర్తసంతిద. ²⁵ ఆ రాత్రి జనరల్లయు సిద్ధిసుత్తిద్దాగ అవన వైరి బందు గోధియ నడువ హజజియన్ను బిత్తి హోరచుహోదను. ²⁶ బళిక గోధి బీళియ తేనబిట్టము. అదియోడనే హజజి సక బీళియు. ²⁷ ఆగ ఆ ర్యాతన సేవశరు అవన బళిగే బందు 'నిన్న హోలదల్లి నీసు బళ్ళియ బీజ బిత్తిద్ద. హజజి ఎల్లింద బంకు?' ఎందు కేళిదరు. ²⁸ ఆ మనుష్ణను, 'ఒబ్బ వైరి హజజియన్ను బిత్తిద్దానే.' ఎందు ఉత్తరకోర్చును. ఆ సేవశరు 'నాపు హోరి హజజిగణన్న కిళిబేచే?' ఎందు కేళిదరు.

²⁹ 'ఆ మనుష్ణను, 'బేడ, పకిందగే నీఎవు హజజిగణన్ను కిళువాగ గోధియన్ను సక కేళబహుదు. ³⁰ సుగికాల దపారిగి హజజియూ గోధియూ ఒట్టిగే బీళియలి. సుగికాలద సమయదల్లి నాను కెలసదవరిగి, మొదలు హజజిగణన్ను కూడిసి అదన్న సుమపుదక్కాగి హోర కట్టి నంఠర గోధియన్ను కూడిసి అదన్న నన్ను కంజజక్క తెన్నిరి' ఎందు కేళిదరు.

అనేక సామ్యగళ మూలక యీసువిన అవదేశ

(మార్కస 4:30-34; లాకస 13:18-21)

³¹ నంఠర యీసు జనరిగి మత్తొందు సామ్యవన్ను కేళిదను: 'పరలోశకరాజు సామ్య కాలిగి హోలికి యాగిదె. ఒబ్బును అదన్న తన్న హోలదల్లి బిత్తిదను. ³² ఆదు ఎలా బీజగళగింతలు సణ్ణ బీజవాగిదె. ఆదరే అదు బింగెళాగ తోశిద గింగశిగిం దొండ్రదాగిరుపుదు. అదు మరవాదాగ పట్టిగలు బందు అదర కోంబిగణల్లి గుడు మాడికొళ్చువష్ట దొడ్డుదాగిరుత్తదే.''

³³ బళిక యీసు జనరిగి జన్మిందు సామ్యవన్ను కేళి దను: 'పరలోశకరాజుపు ఒబ్బ స్రీ రొట్టి మాడువుదశ్శే బందు దొడ్డె బోగుశియ హిట్టిగే బేరిసిద ముళిగి హోలికి యాగిదె. ఆ హుళియు నాదిద హిట్టుల్లా ఉపాసిసితు.''

³⁴ యీసు ఇప్పుగళన్ను ల్ల సామ్యగళ మూలక కేళిదను. ఆతను ఉవదేతిసువాగల్లే ల్ల సామ్యగళన్ను ఉవ

ಯೋಗಿಸಿನ್ನತಿದ್ದನು.³⁵ ಪ್ರವಾದಿ ಹೇಳಿದ್ದ ಈ ಮಾತು ಇದರಿಂದ ನೆರವೇರಿತು:

“ನಾನು ಸಾಮ್ಯಗಳ ಮೂಲಕ ಉವಡೀಶಿಸುತ್ತೇನೆ. ಲೋಕ ಉಂಟಾದಂದಿನಿಂದ ಮರೆಯಾಗಿದ್ದ ಸಂಗತಿಗಳನ್ನು ನಾನು ಹೇಳುತ್ತೇನೆ.”

ಕೇತನೆ 78:2

ಕರಿಣಾದ ಸಾಮ್ಯಕ್ಕೆ ಯೀಸುವಿನ ವಿವರಣೆ

³⁶ ನಂತರ ಯೀಸು ಜನರನ್ನು ಬಿಟ್ಟು ಮನೆಯೊಳ್ಳೇತ್ತು ಹೋದನು. ಅತನ ಶಿಷ್ಟರು ಅತನ ಬಳಿಗೆ ಬಂದು, “ಹೋಲ ದಲ್ಲಿರವ ಹಣಜಿಯನ್ನು ಕುರಿತಾದ ಸಾಮ್ಯದ ಅರ್ಥವನ್ನು ನಮಗೆ ವಿವರಿಸು” ಅಂದರು.

37 ಯೀಸು ಹೀಗೆ ಉತ್ತರಿಸಿದನು: “ಹೋಲದಲ್ಲಿ ಬಳ್ಳಿಯ ಬೀಜವನ್ನು ಬಿತ್ತಿಪಡವನ್ನೇ ಮನುಷ್ಯಕುಮಾರನು.³⁸ ಆ ಹೋಲ ಈ ಲೋಕವಾಗಿದೆ. ಬಳ್ಳಿಯ ಕಾಳಿಗಳೇ ಪರಲೋಕ ರಾಜ್ಯಕ್ಕೆ ಸೇರಿದ ದೇವವನ್ನಾಗಿ. ಕೆಡುಕರಿಗೆ ಸಂಬಂಧಪಟ್ಟವರೇ ಹಣಜಿಗಳು.³⁹ ಹಣಜಿಯನ್ನು ಬಿಡಿದ ವೈರಿಯೇ ಸೈತಾನ ಸುಗ್ರಿ ಕಾಲ ಅಂದರೆ ಲೋಕದ ಅಂತ್ಯಕಾಲ. ಕೂಡಿಸುವ ಕೆಲಸಗಾರರೇ ದೇವಧಾರತು.

40 “ಹಣಜಿಗಳನ್ನು ಕಿಟ್ಟು ಬೆಂಕಿಯಲ್ಲಿ ಸುಟ್ಟುಬಿಡುತ್ತಾರೆ. ಈ ಲೋಕದ ಅಂತ್ಯದಲ್ಲಿ ಅಗುವಂಥದ್ದು ಇದೇ. ⁴¹ ಮನುಷ್ಯ ಕುಮಾರನು ತನ್ನ ದೂತರನ್ನು ಕಳುಹಿಸುವನು. ಅತನ ದೂತರು ಪಾಕ್ಕೆ ಕಾರಣಾದ ಮತ್ತು ಕೇಳುಮಾಡುವ ಜನರನ್ನೆಲ್ಲ ಕೂಡಿಸುವರು; ಅವರನ್ನು ಅತನ ರಾಜ್ಯದಿಂದ ಹೋರಿಗೆ ಹಾಕಿ ⁴² ಬೆಂಕಿಯ ಸ್ಥಳಕ್ಕೆ ಎದುಬಿಡುವರು. ಅಲ್ಲಿ ಅವರು ಗೋಳಾ ದುತ್ತಾ ನೋವಿನಿಂದ ತಮ್ಮ ಹಲ್ಲುಗಳನ್ನು ಕಡಿಯುವರು. ⁴³ ಬಳ್ಳಿಯವರಾದರೋ ಸೂರ್ಯನಂತೆ ಪ್ರಕಾಶಿಸುತ್ತಾ ತಮ್ಮ ತಂದೆಯ ರಾಜ್ಯದಲ್ಲಿರುವರು. ನನಗೆ ಕಿವಿಗೊಂಡುವ ಜನರೇ, ಅಲಿಸಿರಿ!

ಸಿಧಿ ಮತ್ತು ಮುಕ್ತಿನ ಸಾಮ್ಯಗಳು

44 “ಪರಲೋಕರಾಜ್ಯವು ಹೋಲದಲ್ಲಿ ಹೂಲಿಟ್ಟ ಸಿಧಿಗೆ ಹೋಲಿಕೆಯಾಗಿದೆ. ಬಂದು ದಿನ ಒಬ್ಬನು ಆ ಸಿಧಿಯನ್ನು ಕಂಡು ಬಹಳ ಸಂತೋಷದಿಂದ ಅದನ್ನು ಹೋಲದಲ್ಲಿ ಅಡಗಿಸಿಟ್ಟಿನು. ಬಿಳಿಕ ಅವನು ತನ್ನ ಆಸ್ತಿಯನ್ನೆಲ್ಲಾ ಮಾರಿ ಆ ಹೋಲವನ್ನು ಕೊಂಡುಕೊಂಡನು.

45 “ಪರಲೋಕರಾಜ್ಯವು ಶ್ರೀಷ್ವಾದ ಮುತ್ತುಗಳನ್ನು ಹುಡುಕುವ ಬಳ್ಳಿ ವಾಯಾರಿಯಂತಿದೆ. ⁴⁶ ಬಂದು ದಿನ ಆ ವಾಯಾರಿಗೆ ಬಹು ಅಮೂಲ್ಯವಾದ ಬಂದು ಮುತ್ತು ಸಿಕ್ಕಿತ್ತು. ಆಗ ಅವನು ತನ್ನ ಆಸ್ತಿಯನ್ನೆಲ್ಲಾ ಮಾರಿ ಆ ಮುತ್ತನ್ನು ಹೊಂಡು ಕೊಂಡನು.

ಮೀನಿನ ಬಲಿಯ ಕುರಿತಾದ ಸಾಮ್ಯ

47 “ಪರಲೋಕರಾಜ್ಯವು ಸರೋವರದೊಳಗೆ ಬೀಸಿದ ಬಲೀಯಂತಿದೆ. ಆ ಬಲಿಗೆ ಅನೇಕ ಜಾತಿಯ ಮೀನಿಗಳು ಸಿಕ್ಕಿ ಕೊಂಡವು.⁴⁸ ಆಗ ಆ ಬಲಿಯ ತುಂಬಿಕೋಯಿತು. ಬೆಸ್ತರು

ಆ ಬಲಿಯನ್ನು ದಿಕ್ಕೆ ಏಳಿಸುಕೊಂಡ ಬಂದು ಬಳ್ಳಿಯ ಮೀನು ಗಳನ್ನೆಲ್ಲಾ ಪುಟಿಗಳಲ್ಲಿ ತುಂಬಿಕೊಂಡ ಕೆಟ್ಟ ಮೀನುಗಳನ್ನು ಬಿನಾಡಿದರು. ⁴⁹ ಈ ಪ್ರಪಂಚದ ಅಂತ್ಯದಲ್ಲಿ ಅದೇ ರೀತಿ ಆಗುವದು. ದೇವಧಾರತರು ಬಂದು ಬಳ್ಳಿಯ ಜನರಿದ ಕೆಟ್ಟಜನ ರನ್ನು ಬೇರೆ ಮಾಡುವರು. ⁵⁰ ದೇವಧಾರತರು ಬೆಂಕಿಯ ಸ್ಥಳದಲ್ಲಿ ಕೆಟ್ಟ ಜನರನ್ನು ಎಸೆಯಿಲುವರು. ಆ ಸ್ಥಳದಲ್ಲಿ ಜನರು ಗೋಳಾಡುತ್ತಾ ನೋವಿನಿಂದ ತಮ್ಮ ಹಲ್ಲುಗಳನ್ನು ಕಡಿಯುವರು.”

51 ಯೀಸು ತನ್ನ ಶಿಷ್ಟರಿಗೆ, “ನಿವ ಈ ವಿಷಯಗಳನ್ನೆಲ್ಲಾ ಅರ್ಥವಾಡಿಕೊಂಡಿರೋ?” ಎಂದು ಹೇಳಿದನು. ಅದಕ್ಕೆ ಶಿಷ್ಟರು, “ನಾವು ಅರ್ಥವಾಡಿಕೊಂಡಿದ್ದೇವು” ಎಂದು ಉತ್ತರ ಕೊಟ್ಟರು. ⁵² ಆಗ ಯೀಸು ತನ್ನ ಶಿಷ್ಟರಿಗೆ, “ಹೀಗಿರಲಾಗಿ ಪರಲೋಕ ರಾಜ್ಯದ ವಿಷಯವಾಗಿ ಬೋಧಿಸಿದಂಥೆ ಪ್ರತಿಯೊಬ್ಬ ಧರ್ಮೋಪದೇಶಕನು ಬಂದು ಮನೆಯ ಯಜಮಾನನಂತಿಡಾನೆ. ಆ ಮನುಷ್ಯನು ಹೊಸಂಸ್ತುಗಳನ್ನೂ ಹಳೆವಸ್ತುಗಳನ್ನೂ ಆ ಮನೆಯಲ್ಲಿ ತೇವಿರಿಸಿಕೊಂಡು ಅಪುಗಳನ್ನು ಹೋರಿಗೆ ತರುವನು” ಎಂದನು.

ಸ್ವಂತ ಉರಿರಿಗೆ ಯೀಸುವಿನ ಪ್ರಯಾಣ

(ಮಾರ್ಕ 6:1-6; ಲಂಕ 4:16-30)

53 ಯೀಸು ಈ ಸಾಮ್ಯಗಳ ಮೂಲಕ ಬೋಧಿಸಿದ ನಂತರ ಅಲ್ಲಿಂದ ತನ್ನ ಸ್ವಂತ ಉರಿರಿಗೆ ಹೋದನು, ⁵⁴ ಯೀಸು ಸಭಾವಾಂದಿರದಲ್ಲಿ ಬೋಧಿಸಿದಾಗ ಜನರು ಬೆರಗಾಗಿ, “ಈ ಜ್ಞಾನವನ್ನು ಮತ್ತು ಅದ್ವಿತೀಯ ಗಳನ್ನು ಮಾಡುವ ಈ ಶಕ್ತಿಯನ್ನು ಎಲ್ಲಿಂದ ವಡೆದುಕೊಂಡನು? ⁵⁵ ಇವನು ಕೇವಲ ಆ ಬಡಗಿಯ ಮಗನಲ್ಲವೇ? ಇವನ ತಾಯಿ ಮರಿಯಳಿ. ಯಾಕೋಬೇಬ, ಯೋಸೇಫ, ಸಿಮೋನ ಮತ್ತು ಯುದಿ ಇವನ ಸಹೋದರರು. ⁵⁶ ಅವನ ಸಹೋದರಿಯಲ್ಲಿರು ನಮ್ಮೆಲ್ಲಿ ಇದ್ದಾರೆ. ಹೀಗಿರಲು ಇವನು ಈ ಜ್ಞಾನವನ್ನು ಮತ್ತು ಅದ್ವಿತೀಯ ಗಳನ್ನು ಮಾಡುವ ಈ ಶಕ್ತಿಯನ್ನು ಎಲ್ಲಿಂದ ವಡೆದುಕೊಂಡನು?” ಎಂದು ಮಾತಾಡಿಕೊಂಡು, ⁵⁷ ಆತನನ್ನು ಸ್ವಿರೆಸಿಕೊಳ್ಳಿಲ್ಲ.

ಯೀಸು ಅವರಿಗೆ, “ಪ್ರವಾದಿಗೆ ಪರಜನರು ಮಯಾದೆ ಸಲ್ಲಿಸುತ್ತಾರೆ; ಆದರೆ ಸ್ವಂತ ಉರಿನವರಾಗಲಿ ಸ್ವಂತ ಮನೆಯವರಾಗಲಿ ಮಯಾದೆ ಸಹೋದರರು.” ⁵⁸ ಅವನ ಸಹೋದರಿಯಲ್ಲಿರು ನಮ್ಮೆಲ್ಲಿ ಇದ್ದಾರೆ. ಹೀಗಿರಲು ಇವನು ಈ ಜ್ಞಾನವನ್ನು ಮತ್ತು ಅದ್ವಿತೀಯ ಗಳನ್ನು ಮಾಡುವ ಈ ಶಕ್ತಿಯನ್ನು ಎಲ್ಲಿಂದ ವಡೆದುಕೊಂಡನು?” ಎಂದು ಮಾತಾಡಿಕೊಂಡು,

59 ಆ ಜನರ ಅವಿಷ್ಯಾಸದ ಕಾರಣ ಆತನು ಅಲ್ಲಿ ಅನೇಕ ಅದ್ವಿತೀಯಗಳನ್ನು ಮಾಡಿಲ್ಲ.

ಯೀಸುವಿನ ಕುರಿತು ಹೇರೋದನ ಅಭಿಪ್ರಾಯ

(ಮಾರ್ಕ 6:14-29; ಲಂಕ 9:7-9)

14 ಆ ಕಾಲದಲ್ಲಿ ಹೇರೋದನು ಗೆಲಿಲಾಯದಲ್ಲಿ ಆಳುತ್ತಿದ್ದನು. ಜನರು ಯೀಸುವಿನ ಕುರಿತು ಹೇಳುತ್ತಿದ್ದ ಸಂಗತಿಗಳಲ್ಲಿ ಅವನಿಗೆ ತಿಳಿಯಿತು. ² ಅದ್ದರಿಂದ ಹೇರೋದನು ತನ್ನ ಸೇವಕರಿಗೆ, “ಸಿವಜಾರಿಯಾ ಯೀಸುವೇ ಸ್ವಾನಿಕ ಯೋಳಾನನು. ಅವನು ಮತ್ತೆ ಜೀವಂತವಾಗಿ ಬಂದಿದ್ದಾನೆ. ಆದಕಾರಣವೇ ಅವನು ಈ ಅದ್ವಿತೀಯ ಗಳನ್ನು ಮಾಡಲು ಶಕ್ತಾಗಿದ್ದಾನೆ” ಎಂದು ಹೇಳಿದನು.

ನಿಮ್ಮನ್ನ ಯಾರಾದರೂ ಹೇಳಿದರೆ, “ಈ ಕೆಗೆಳು ಗುರುವಿಗೆ ಬೀಕಾವಿದೆ. ಆತನು ಅಪ್ಯಾಗಳನ್ನು ಬೀಗನೆ ಹಿಂದಕ್ಕೆ ಕಳುಹಿಸುತ್ತಾನೆ ಎಂದು ಹೇಳಿರಿ” ಎಂಬುದಿಗೆ ಹೇಳಿ ಕಳುಹಿಸಿದನು. 4 ಪ್ರವಾದಿಯಾದ ಜೆಕೆಯನು ಹೇಳಿದ ಪ್ರವಾದನೆಯು ಇದರಿಂದ ನೀರೇವೇರಿತು. ಅದೇನೆಂದರೆ:

5 “ಸಿಯೋನ್ ನಗರಿಗೆ ಹೇಳಿರಿ. ‘ನಿನ್ನ ರಾಜನು ಈಗ ನೀನು ಬಳಿಗೆ ಬರುತ್ತಿದ್ದಾನೆ. ದೀನತೆಯಿಂದ ಕತ್ತೆಯ ಮೇಲಿ ಬರುತ್ತಿದ್ದಾನೆ. ಹೌದು, ವ್ರಾಯದ ಕತ್ತೆ ಮರಿಯ ಮೇಲಿ ಬರುತ್ತಿದ್ದಾನೆ.’”

ಜೆಕೆಯು 9:9

6 ಆ ಶಿಶ್ಯರು ಹೋಗಿ, ಯೀಸು ಹೇಳಿದ್ದಂತೆಯೇ ತಾಯಿ ಕತ್ತೆಯನ್ನು ಮತ್ತು ಅದರ ಮರಿಯನ್ನು ಯೀಸುವಿನ ಬಳಿಗೆ ತಂದರು. 7 ಅವರು ತಮ್ಮ ಮೇಲಂಗಿಗಳನ್ನು ಅಪ್ಯಾಗಳ ಮೇಲಿ ಹಾಕಿದರು. 8 ಅಗ ಯೀಸು ಕುಲೀತುಹೊಂಡು ಜೆರುಸಲೇಮಿಗೆ ಹೋದನು. ಅನೇಕ ಜನರು ತಮ್ಮ ಮೇಲಂಗಿಗಳನ್ನು ಯೀಸುವಿಗಾಗಿ ದಾರಿಯ ಮೇಲಿ ಹಾಕಿದರು. ಕೆಲವರು ಮರಗಳಿಂದ ಜಿಗುರುಗಳನ್ನು ಕತ್ತಲಿಸಿಕೊಂಡು ಬಂದು ದಾರಿಯ ಮೇಲಿ ಹರಡಿದರು. 9 ಕೆಲವರು ಯೀಸುವಿನ ಮುಂದೆ ನಡೆದುಹೋಗುತ್ತಿದ್ದರು. ಕೆಲವರು ಯೀಸುವಿನ ಹಿಂದೆ ನಡೆದುಬರುತ್ತಿದ್ದರು. ಜನರಲ್ಲಿರೂ ಹೀಗೆ ಆಭರಣಿಸಿದರು:

“ದಾವೀದನ ಕುಮಾರನನ್ನು ಹೋಂಡಾಡಿರಿ! *
ಪ್ರಭುವಿನ ಹೆಸರಿನಲ್ಲಿ ಬರುವವನನ್ನು ದೀವರು
ಆತೀವಿದಿಸಿಲಿ! ಪರಲೊಕದ ದೀವರನನ್ನು
ಹೋಂಡಾಡಿರಿ!”

ಕೆಂಡೆನೆ 118:26

10 ಬಳಿಕ ಯೀಸು ಜೆರುಸಲೇಮಿನೊಳಗೆ ಹೋದನು. ಪಟ್ಟಣದಲ್ಲಿದ್ದ ಜನರೆಲ್ಲ ಗಲಿಬಿಲಿಗೊಂಡರು. ಅವರು, “ಈ ಮನುಷ್ಯನ ಯಾರು” ಎಂದು ಹೇಳಿದರು.

11 ಯೀಸುವನ್ನು ಹಿಂಬಾಲಿಸುತ್ತಿದ್ದ ಅನೇಕ ಜನರು, “ಈತನೇ ಯೀಸು. ಈತನು ಗಲಿಲಾಯ ವಾಂತದಲ್ಲಿರುವ ನಜರೀತೆ ಎಂಬ ಉರಿನ ಪ್ರವಾದಿ” ಎಂದು ಉತ್ತರ ಹೊಟ್ಟರು.

ದೇವಾಲಯವು ವ್ರಾತ್ರಾಣಾಲಯ

(ಮಾರ್ಕ 11:15-19; ಲಕ್ಷ 19:45-48;
ಯೋಹಾನ 2:13-22)

12 ಯೀಸು ದೇವಾಲಯದ ಒಳಕ್ಕೆ ಹೋದನು. ಅಲ್ಲಿ ಮಾರುತ್ತಿದ್ದ ಮತ್ತು ಹೋಂಡುಹೊಳ್ಳಿದ್ದ ಜನರನ್ನೇಲ್ಲಾ ಆತನು ಹೊರಗಿ ಬಿಡಿಸಿಹೊಟ್ಟನು; ನಾಣ್ಯ ವಿನಿಯ ಮಾಡುತ್ತಿದ್ದವರ ಮತ್ತು ವಾರಿವಾಳಗಳನ್ನು ಮಾರುತ್ತಿದ್ದವರ ಮೇಜುಗಳನ್ನು ಕೆಡವಿದನು.

13 ಯೀಸು ಅಲ್ಲಿದ್ದ ಜನರಿಗೆಲ್ಲ, “ನನ್ನ ಆಲಯವು ವ್ರಾತ್ರಾಣಾಲಯ ವಿನಿಸಿಕೊಳ್ಳುವುದು” * ಎಂದು ಪವಿತ್ರ ಗ್ರಂಥದಲ್ಲಿ ಬರಿದಿದೆ. ಆದರೆ ನೀವು ದೇವರ ಆಲಯವನ್ನು “ಕಳ್ಳರ ಗವಿಯನ್ನಾಗಿ ಮಾಡುತ್ತಿದ್ದರೆ” * ಎಂದು ಹೇಳಿದನು.

14 ಕೆಲವು ಮಂದಿ ಕುರುಡರು ಮತ್ತು ಕುಂಟರು ದೇವಾಲಯದಲ್ಲಿ ಯೀಸುವಿನ ಬಳಿಗೆ ಬಂದರು. ಯೀಸು ಅವರನ್ನು ಗುಣವಿಡಿಸಿದನು. 15 ಮಹಾಯಾಜಕರು ಮತ್ತು ಧರ್ಮಾರ್ಥದರೇಶಕರು ಇದನ್ನು ನೋಡಿದರು. ಯೀಸು ಮಹತ್ವಾಯು ಗಳನ್ನು ವಾಡುತ್ತಿರುವವನ್ನು ಮತ್ತು ದೇವಾಲಯದಲ್ಲಿ ಜಿಕ್ಕಮಕ್ಕಳು ಯೀಸುವನ್ನು ಹೋಂಡಾಡುತ್ತಿರುವವನ್ನು ಅವರು ಗಮನಿಸಿದರು. ಜಿಕ್ಕೆ ಮತ್ತೆಲ್ಲ, “ದಾವೀದನ ಸುಮಾರಿಗೆ ಸೋತ್ರವಾಗಲಿ” ಎಂದು ಕೂಗುತ್ತಿದ್ದರು. ಇಪ್ಪಾಗಳಿಂದಾಗಿ ಯಾಜಕರು ಮತ್ತು ಧರ್ಮಾರ್ಥದರೇಶಕರು ಹೋವರ್ಗೊಂಡರು.

16 ಮಹಾಯಾಜಕರು ಮತ್ತು ಧರ್ಮಾರ್ಥದರೇಶಕರು ಯೀಸುವಿಗೆ, “ಈ ಜಿಕ್ಕಮಕ್ಕಳು ಹೇಳುತ್ತಿರುವ ಮಾತುಗಳನ್ನು ನೀನು ಹೇಳಿಸಿಕೊಂಡೆಯೋ?” ಎಂದು ಹೇಳಿದರು. ಯೀಸು, “ಹೌದು, ‘ನೀನು ಜಿಕ್ಕಮಕ್ಕಳಿಗೂ ಎಳಿಯ ಕೂನಗಳಿಗೂ ನೋತ್ರಮಾಡಲು ಕಲಿಸಿರುವ’ ಎಂದು ಪವಿತ್ರ ಗ್ರಂಥದಲ್ಲಿ ಹೇಳಿದೆ. ನೀವು ಪವಿತ್ರ ಗ್ರಂಥವನ್ನು ಡಿಲ್ಲಿವೇ?” ಎಂದು ಉತ್ತರ ಹೊಟ್ಟನು.

17 ಬಳಿಕ ಆತನು ಆ ಸ್ಥಳವನ್ನು ಬಿಟ್ಟು ಬೆಧಾನಿ ಪಟ್ಟಣಕ್ಕೆ ಹೊರಟು ಹೋದನು. ಯೀಸು ಆ ರಾತ್ರಿ ಅಲ್ಲಿಯೇ ತಂಗಿದನು.

ನಂಬಿಕೆರುವ ಶಕ್ತಿ

(ಮಾರ್ಕ 11:12-14; 20:24)

18 ಮರುದಿನ ಮಂಜನೆ ಯೀಸು ಪಟ್ಟಣಕ್ಕೆ ಹಿಂತಿರುಗಿ ಹೋಗುತ್ತಿದ್ದನು. ಆತನಿಗೆ ಹಸಿವಾಯಿತು. 19 ಆತನು ದಾರಿಯ ಪಟ್ಟದಲ್ಲಿದ್ದ ಒಂದು ಅಂಜಳರದ ಮರವನ್ನು ನೋಡಿ ಹಣ್ಣನ್ನಿಷ್ಟು ಅದರ ಬಳಿಗೆ ಹೋದನು. ಅದರ ಮರದಲ್ಲಿ ಬರೇ ಎಲೆಗೇ ಇದ್ದವು. ಆದರಿಂದ ಯೀಸು ಆ ಮರಕ್ಕೆ “ಇನ್ನು ಮೇಲಿ ನೀನೆಂದಿಗೂ ಹಣ್ಣಿಬಿಡಂತಾಗಲಿ!” ಎಂದನು. ಆ ಕೂಡಲೇ ಅಂಜಳರದ ಮರ ಒಣಗಿಕೊಯಿತು.

20 ಶಿಶ್ಯರು ಇದನ್ನು ನೋಡಿ ಬಹಳ ಆಶ್ಚರ್ಯವಟ್ಟು “ಈ ಅಂಜಳರದ ಮರವು ಅಷ್ಟು ಬೀಗನೆ ಹೇಗೆ ಬಣಗಿ ಹೋಯಿಲು?” ಎಂದು ಹೇಳಿದರು. 21 ಯೀಸು, “ನಾನು ನಿಮಿಗೆ ಸತ್ಯವನ್ನು ಹೇಳುತ್ತೇನೆ. ನೀವು ಸಂಭಯಪಡದೆ ನಂಬಿದರೆ ನಾನು ಈ ಮರಕ್ಕೆ ಮಾಡಿದಂತೆ ನೀವೂ ಮಾಡಲು ಸಾಧ್ಯ ಅಲ್ಲದೆ ಇನ್ನೂ ಹೆಚ್ಚಿಗೆ ಮಾಡಲು ಸಾಧ್ಯ. ನೀವು ಈ ಬಿಟ್ಟಕ್ಕೆ ನೀನು ಹೋಗಿ ನಮುದ್ರದಲ್ಲಿ ಬೀಳು” ಎಂದು ಪೂರಣ ನಂಬಿಕೆಯಿಂದ ಹೇಳಿದರೆ ಅಂತಹೀ ಸಂಭವಿಸುವುದು. 22 ನೀವು ನಂಬಿ, ವ್ರಾತ್ರಾಣನೆಯಲ್ಲಿ ಪಣನ್ನೇ ಹೇಳಿದರೂ ನಿಮಗೆ ಅದು ದೋರಿಯವುದು” ಎಂದು ಉತ್ತರ ಹೊಟ್ಟನು.

ಕೋಂಡಾಡಿರಿ ಮೂಲಗ್ರಂಥದಲ್ಲಿ “ಹೋಸನ್ನ” ಎಂಬ ಹೀಭೂ ಪದವನ್ನು ಬಳಸಲಾಗಿದೆ. ಈ ಪದದ ಅರ್ಥ “ರಿಷ್ಟೆಸ್.” ಇದನ್ನು “ಕೋಂಡಾಡಿರಿ” ಎಂಬ ಧರ್ಮದಲ್ಲಿ ಬಳಸಲಾಗಿದೆ.

ನನ್ನ ... ವಿನಿಸಿಕೊಳ್ಳುವುದು ಯಿಂದ 56:7

ಕಳ್ಳರ ... ಮಾಡುತ್ತಿದ್ದೀರಿ ಯೆರೆಮೀಯ 7:11

ನಿಮ್ಮ ... ಕರೀಸಿರುವ ಕೆಂಡೆನೆ 8:2

యీసువిన అధికారద బగ్గ యీకూడ్జునయికర సందేశ
(మాక్ 11:27-33; లాచ 20:1-8)

²³ యీసు దేవాలయశ్లే హోదను. యీసు అల్లి అంపదేతెసుత్తి డాగ్గ, మహాయాజశరు మత్తు జనర హిరియ నాయికరు యీసువిన బళిగే బందర. అవరు యీసువిగే, “నీను ఇప్పగళన్న యావ అధికారదింద మాడుత్తిరువే? ఈ అధికారవన్న నినగి కొట్టపరు యారు? నమగే తీళిసు!” ఎందరు.

²⁴ యీసు, “నానూ నిమగోందు ప్రత్యేయన్న కేళుత్తేని. నీవు ననగే ఖత్తర కొట్టింది, ఇప్పగళన్న యావ అధికారదింద మాడుత్తి డేనేంద నిమగే తీళిసుత్తేని. ²⁵ దీక్కున్న కొడువ అధికార యోకాననగి దేవపరింద బందికో ఇల్లవే మనుషున్నింద బందికో? ననగి హేళి!” ఎందు ఖత్తర కొట్టను.

యాజశరు మత్తు యీకూడ్జునా నాయికరు యీసువిన ప్రత్యేయన్న కురిపు తమోళగే, “యోకానను కొట్ట దీక్కున్న మప్ దేవపరింద బందిపు” ఎందరే, ‘కాగాదరే యోకాననన్న నీవు పశే నంబలీలు?’ ఎందు కేళువను. ²⁶ అదు మనుషున్నింద బందిపు’ ఎందే జనరల్లరూ నమ్మ మేలి కోఎగోళుపరు. అవరల్లరూ యోకాననన్న ఒచ్చ ప్రవాది ఎందు నంబిరుపుదరింద నావు అవరిగే హేదరబేకాగిదే” ఎందు మాతాడికోండరు.

²⁷ బళిగే అవరు, “యోకాననగి ఎల్లింద అధికార బంకో నమగే గోత్తిల్ల” ఎందు ఖత్తరకొట్టరు.

ఆగ యీసు, “ఇప్పగళన్న యావ అధికారదింద మాడుత్తి డేనే ఎంబుదన్న నాను సక నిమగే కేళువుదిల్ల” ఎందను.

ఇభ్యు గండు మక్కలన్న కురిపు యీసు కేళిద సామ్య

²⁸ ఒచ్చ మనుషున్నిగి ఇభ్యు గండుమక్కలిద్దరు. ఆ మనుషును మోదలనేయ మగన బళిగే హోగి, “మగనే ఈ దిన నీను హోగి, నన్న దుర్శి తోటదల్లి కేలన మాడు” ఎందు కేళిదను.

²⁹ అదక్కే మగను, “నాను హోగువుదిల్ల” ఎందను. ఆదరే ఆ బళిగే తన్న మనుషున్న బదలాయిసికోందు కేలనస్కే హోదను.

³⁰ తందెయు ఇన్నోళ్లు మగన బళిగే హోగి, “మగనే, ఈ దిన నీను దుర్శి తోటదల్లి హోగి కేలన మాడు” ఎందను. మగను, “ఆగలియప్పానాను హోగి కేలన మాడుత్తేనే” ఎందను. ఆదరే ఆ మగను హోగలే ఇల్ల.

³¹ “ఈ ఇభ్యు గండుమక్కలల్లి తందేగి యారు విధేయాదరు?”

ఆగ యీకూడ్జునాయికరు, “మోదలనేయ మగ” ఎందు ఖత్తర కొట్టరు.

యీసు అవరిగే, “నాను నిమగే సత్యవన్న కేళుత్తేని. సుంక వసలిగారరన్న మత్తు వేళేయరన్న కొట్టజనరెందు నీవు యోళిసుత్తేరి. ఆదరే అవరు

నిమగించ ముంబియే దేవర రాజుక్కే ప్రవేశిసుత్తారే. ³² నీవు జీవిసతక్క సరియాద మాగ్రమపన్న తోఏరిసలు యోకానను బందన. నీవు యోకాననన్న నంబలీలు, ఆదరే సుంక వసలిగారరు మత్తు వేళేయరు నంబిద్దన్న నీవు నోఇచిద్దిరి. ఆదరే నీవిన్న బదలావేసే హోందలు మత్తు అవనన్న నంబలు ఇష్టపడుత్తిల్ల.

దేవర స్ఫూర్త మగన ఆగమన

(మాక్ 12:1-12; లాచ 20:9-19)

³³ “ఈ నామ్యవన్న కేళిరి : ఒచ్చ మనుషున్నిగి బందు స్పంత తోఇచితు. అవను తోఇచదల్లి ద్వాక్కియన్న బళిగిసిదను; తోఇచద సుత్తలూ గోఁడే కట్టి ద్వాక్కారస తయారిసలు ఆలీయన్న మంకిసిదను; కావలిగాగి అష్టిణే యన్న కెట్టిసిదను. అవను ఆ తోఇచపన్న కేలపు ర్యాతరిగే గుత్తిగే కొట్ట వోరుపుహోదను. ³⁴ ద్వాక్కిహంస్న కేళువ సమయ బందాగ తన్న వాలన్న తేచు కొండు బరలు సేవకరన్న ర్యాతర బళిగే కశుఖిసిదను.

³⁵ అదరే ర్యాతరు ఆ సేవకరన్న కిడిదుకోందు ఒచ్చన్న హోడిదురు; బేయిబుంబున్న కత్తరిశి కాశిదురు; మారనే సేవకరన్న కల్లిసిదు కోందరు. ³⁶ ఆద్దరింద అవను మోదలనే సల కశుఖిసిద సేవకరిగింటలూ హెచ్చు సేవకరన్న ర్యాతర బళిగే కశుఖిసిదను. ఆదరే ర్యాతరు మోదలనే సల మాడిదంయే ఈ సేవకరిగు మాడిదురు. ³⁷ ఆగ అవను, ‘ర్యాతరు నన్న మగనన్న గౌరిచిసువరు’ ఎందు కొండు తన్న మగననే కశుఖిసిదను. ³⁸ “అదరే ర్యాతరు మగనన్న నోఇచిదాగ, ‘ఇపును తోఇచద ఒడయిన మగను. ఈ తోఇచ ఇవనుధాగుపుదు. నావు ఇవనన్న కొండరే, ఈ తోఇచ నమ్మదాగుపుదు’ ఎందు ఒచ్చరి గొబ్బరు మాతాడికోండరు. ³⁹ ఆద్దరింద ర్యాతరు మగ నన్న హిడిదు తోఇచదింద హోర్కేసేదు అవనన్న కొండు కాశిదురు. ⁴⁰ “హిగిరలు తోఇచద యజమానను తానే బందాగ ఈ ర్యాతరిగే పను మాడుత్తానే?”

⁴¹ యీకూడ్జు యాజశరు మత్తు నాయికరు, “అవను బిండితాగి ఆ దుష్పజనరన్న కొండు సుగ్గికాలదల్లి తన్న వాలన్న తనగే కొడువ ర్యాతరిగే అదన్న గుత్తిగే కొడుత్తునే” ఎందు కేళిదరు.

⁴² యీసు అవరిగే, “బిందితాగియూ నీవు ఇదన్న పవిత్ర గ్రంథదల్లి ఓదిద్దిరి:

‘మనే కొట్టపవరు బేఁడువెందు బిచ్చ కల్లే మూలేగల్లా యితు. ప్రభువు ఇదన్న మాడిదను. ఇదు నపుగే ఆశ్చర్యికరవాగిదే.’

శేత్రానే 118:22,23

⁴³ “అద్దరింద నాను నిమగే కేళువదేనందరే, దేవర రాజువు నిమ్మింద తేగుహకాశప్పు ఆ రాజుదల్లి దేవర

ಇವುಕ್ಕೆನ್ನಸಾರಾದ ಕಾರ್ಯಗಳನ್ನು ಮಾಡುವವರಿಗೆ ಕೊಡಲ್ಪಡುವುದು.⁴⁴ ಈ ಕಲ್ಲಿನ ಮೇಲೆ ಬೀಳುವ ಮನುಷ್ಯನು ತುಂಡುತುಂಡಾಗುತ್ತಾನೆ. ಈ ಕಲ್ಲು ಮನುಷ್ಯನ ಮೇಲೆ ಬಿದ್ದರೆ, ಅವನು ಒಜ್ಜೆಹೋಗುವನು.”*

⁴⁵ ಮಹಾಯಾಜಕರು ಮತ್ತು ಫರಿಸಾಯರು ಯೀಸುವೇಳಿದ ಈ ಸಾಮೃಗ್ಯಾನ್ನು ಕೇಳಿ, ತಮ್ಮನ್ನೇ ಕುರಿತು ಇವುಗಳನ್ನು ಹೇಳಿದನೇಂದು ತಿಳಿಂಗುಕೊಂಡರು.⁴⁶ ಅವರು ಯೀಸುವನ್ನು ಬಂಧಿಸಲು ಉಪಾಯ ಹುಡುಕಿದರೂ ಜನರಿಗೆ ಭಯಪಟ್ಟು ಬಂಧಿಸಲಿಲ್ಲ. ಪಕೆಂದರೆ ಯೀಸು ಒಬ್ಬ ವ್ರತಾದಿ ಎಂದು ಜನರು ನಂಬಿದ್ದರು.

ಉಂಟಕ್ಕೆ ಆಹ್ವಾನಿಸಿಲ್ಪಟ್ಟಿದ್ದ ಜನರ ಕುರಿತಾದ ಸಾಮ್ಯ (ಲಾಕ್ 14:15-24)

22 ಯೀಸು ಬೇರೆ ಕೆಲವು ವಿಷಯಗಳನ್ನು ಸಾಮೃಗ್ಯ ಮೂಲಕವಾಗಿ ಜನರಿಗೆ ತಿಳಿಸಿದನು:² “ವರಲೊರೆ ರಾಜ್ಯವು ತನ್ನ ಮಗನ ಮದುವೆಯನ್ನು ಸಿದ್ಧಪಡಿಸಿದ ಒಬ್ಬ ರಾಜಿನಿಗೆ ಹೋಲಿಕೆಯಾಗಿದೆ.³ ಆ ರಾಜನು ಕೆಲವು ಜನರನ್ನು ಜೀತಿಂಥಕ್ಕೆ ಆಹ್ವಾನಿಸಿದನು. ಅಡಿಗೆ ಸಿದ್ಧಪಾದ ಬಳಿಕ ರಾಜನು ತನ್ನ ಸೇವಕರ ಮೂಲಕ ಆ ಜನರಿಗೆ ತಿಳಿಸಿದನು. ಆದರೆ ಅವರು ಜೀತಿಂಥಕ್ಕೆ ಬರಲಿಲ್ಲ.⁴ ಅಮೇಲೇ ರಾಜನು ಇನ್ನೂ ಕೆಲವು ಸೇವಕರನ್ನು ಕರೆದು, ‘ಈ ಜನರನ್ನು ನಾನು ಆಗಲೇ ಆಹ್ವಾನಿಸಿದ್ದೇನೆ. ಆದರಿಂದ ಈಗ ಜೀತಿಂಥವು ಸಿದ್ಧವಾಗಿದೆ. ಅಡಿಗಿಗಾಗಿ ಕೊಬ್ಬಿದ್ದ ಎತ್ತುಗಳನ್ನು ಮತ್ತು ಕರುಗಳನ್ನು ಕೊಯ್ದಿರ್ದೇನೆ. ಎಲ್ಲವೂ ಸಿದ್ಧವಾಗಿದೆ. ಮದುವ ಜೀತಿಂಥಕ್ಕೆ ಬ್ರಿಂಗಿ ಎಂದು ಹೇಳಿ ಕೆಳುಹಿಸಿದನು.

⁵ “ಅಂತೆಯೇ ಸೇವಕರು ಹೋಗಿ ಆ ಜನರಿಗೆ ತಿಳಿಸಿದರು. ಆದರೆ ಅವರು ಸೇವಕರ ಮಾತಿಗೆ ಕಿವಿಗೊಡಲಿಲ್ಲ. ಒಬ್ಬನು ತನ್ನ ಹೋಲದಲ್ಲಿ ಕೆಲಸ ವಾಡಲು ಹೊರಟುಹೋದನು. ಬೇರೊಬ್ಬನು ತನ್ನ ವ್ಯಾಪಾರಕ್ಕಾಗಿ ಹೊರಟುಹೋದನು. ⁶ ಇನ್ನು ಕೆಲವರು ಆ ಸೇವಕರನ್ನು ಹಿಡಿದು, ಹೊಡೆದು ಕೊಂಡು ಹಾಕಿದರು.⁷ ಆಗ ರಾಜನು ಬಹು ಕೋವಗೊಂಡು ತನ್ನ ಸೈನ್ಯವನ್ನು ಕಳುಹಿಸಿ ಆ ಕೋಲೊರಣನ್ನು ಹೊಲ್ಲಿಸಿದನು ಮತ್ತು ಅವರ ಪಟ್ಟಿನಾನ್ನು ಸುಟ್ಟುಹಾಕಿಸಿದನು.

⁸ “ಬಳಿಕ ರಾಜನು ತನ್ನ ಸೇವಕರಿಗೆ, ಮದುವ ಉಂಟ ಸಿದ್ಧವಾಗಿದೆ. ನಾನು ಆಹ್ವಾನಿಸಿದ ಜನರು ಉಂಟಕ್ಕೆ ಬರುವವು ಬ್ರಿಂಗಿ ವರಾಗಿರಲ್ಲ.⁹ ಆದರಿಂದ ಬೀದಿಯ ಮೂಲಮೂಲೆಗಳಿಗೆ ಹೋಗಿ ನೀವು ಕಿಂತ ಕಂಡ ಜನರನ್ನೆಲ್ಲ ಜೀತಿಂಥಕ್ಕೆ ಆಹ್ವಾನಿಸಿರಿ ಎಂದನು.¹⁰ ಅಂತೆಯೇ ಸೇವಕರು ಬೀದಿಬೀದಿಗಳಿಗೆ ಹೋಗಿ ತಾವು ಕಂಡ ಜನರನ್ನೆಲ್ಲ ಬ್ರಿಂಗಿ ವರು, ಕೆಟ್ಟವರು ಎನ್ನದೆ ಬಟ್ಟು ಗೂಡಿಸಿ ಉಂಟ ಸಿದ್ಧವಾಗಿದ್ದ ಸ್ಥಳಕ್ಕೆ ಕರೆತಂದರು. ಆ ಸ್ಥಳವು ಜನರಿಂದ ತುಂಬಿಹೋಯಿತು.

¹¹ “ಆಗ ರಾಜನು ಜನರನ್ನೆಲ್ಲ ನೋಡಲು ಬಳಗೆ ಬಂದನು. ಮದುವವೇ ಯೋಗ್ಯವಾದ ಬಟ್ಟೆಯನ್ನು ಧರಿಸಿಕೊಂಡಿಲ್ಲದ್ದರಿಂದ ಒಬ್ಬ ಮನುಷ್ಯನನ್ನು ರಾಜನು ಕಂಡು, “¹² ಸೇನೆನೇ, ನಿನು ಒಳಗೆ ಹೇಗೆ ಬಂದೆ? ನಿನು ಮದುವವೇ ಯೋಗ್ಯವಾದ ಬಟ್ಟೆಯನ್ನು ಧರಿಸಿಕೊಂಡಿಲ್ಲದ್ದಲ್ಲ” ಅಂದನು. ಆದರೆ ಅವನು ಉತ್ತರ

ನೀಡಲಿಲ್ಲ.¹³ ಆಗ ರಾಜನು ಕೆಲವು ಸೇವಕರಿಗೆ, “ಇನ್ನನ ಶೈಕ್ಷಾಲ ಕಟ್ಟಿ ಹೋರಿ ಕತ್ತಲೆಯೊಳಕ್ಕೆ ಎಸೆಯಿರಿ” ಅಂದನು. ಆ ಸ್ಥಳದಲ್ಲಿ ಜನರು ಗೋಳಾಡುತ್ತಾ ಬಾಧಿಯಿಂದ ತಮ್ಮ ಹಲ್ಲುಗಳನ್ನು ಕಡಿಯುವರು.

¹⁴ “ಹೌದು, ಆಹ್ವಾನಿಸಲ್ಪಟ್ಟವರು ಅನೇಕರಾದರೂ ಅರಿಸಲ್ಪಟ್ಟವರು ಕೆಲವರು ಮಾತ್ರ.”

ಯೀಸುವನ್ನು ವಂಚಿಸಲು ಕೆಲವು ಯಿಹಾದ್ಯ ನಾಯಕರ ಪ್ರಯತ್ನ

(ಮಾರ್ಕ 12:13-17; ಲಾಕ್ 20:20-26)

15 ಆಗ ಫರಿಸಾಯರು, ಅಲ್ಲಿಂದ ಹೋರಟು ಹೋಗಿ ಯೀಸುವಿನ ಮಾತಿನಲ್ಲಿ ತಪ್ಪ ಕಂಡುಹಿಡಿಯಲು ಉಪಾಯ ಗಳನ್ನು ಮಾಡಿಕೊಂಡರು.¹⁶ ಫರಿಸಾಯರು ಯೀಸುವನ್ನು ವಂಚಿಸುವದಕ್ಕೆ ಕೆಲವರನ್ನು ಕಳುಹಿಸಿದರು. ಅವರಲ್ಲಿ ಕೆಲವರು ಫರಿಸಾಯರ ಹಿಂಡಿಲಕರಾಗಿದ್ದರು. ಇನ್ನು ಕೆಲವರು ಯಿಹಾದ್ಯ ರಾಜಕೀಯ ವಂಗಡಕ್ಕೆ ಸೇರಿದವರಾಗಿದ್ದರು. ಈ ಜನರು, “ಬೋಧಕನೇ, ನೀನು ಯಥಾರ್ಥವಂತಿನೆಂದು ನಾವು ಬಲ್ಲವು. ನಿನು ದೇವರ ಮಾರ್ಗದ ಕುರಿತು ಸತ್ಯವನ್ನೇ ಬೋಧಿಸುವೆ ಎಂಬುದು ನಮಗೆ ಗೊತ್ತಿದೆ. ಬೇರೆಯವರು ನಿನ್ನ ವಿಷಯವಾಗಿ ಏನೇ ಯೋಜಿಸಿದರೂ ನಿನು ಹೆದರುವದಿಲ್ಲ. ನಿನು ಮುಖಿದಾಕ್ಷಿಣಿ ಮಾಡುವದಿಲ್ಲ.¹⁷ ಆದರಿಂದ ನಿನ್ನ ಅಭಿಪ್ರಾಯವನ್ನು ತಿಳಿಸು. ಸೀಸರಿನಿಗೆ ತಿರಿಗೆ ಕೊಡುವದು ಸರಿಯೋ ಅಥವಾ ತಪ್ಪೋ?” ಎಂದು ಹೇಳಿದರು.

¹⁸ ಈ ಜನರ ಕುತ್ತಂತ್ವ ಯೀಸುವಿಗೆ ತಿಳಿದ್ದು. ಆದ್ದರಿಂದ ಅತನು, “ನೀವು ಕಟ್ಟಿಗಳಿ! ನನ್ನನ್ನು ತಪ್ಪಿನಲ್ಲಿ ಸಿಕ್ಕಿಸುಲು ಹಕ್ಕಿ ವ್ಯಾಪಿಸುತ್ತಿಂಥಿರಿ”¹⁹ ತಿರಿಗಾಗಿ ಕೊಡುವ ಬಂದು ನಾಜ್ಞವನ್ನು ನಾಗನ ತೋರಿಸಿರಿ” ಎಂದನು. ಜನರು ಬಂದು ಬ್ರಿಂಗಿಯ ನಾಜ್ಞವನ್ನು ಅತನಿಗೆ ಕೋರಿಸಿದರು.²⁰ ಆಗ ಅತನು “ನಾಜ್ಞದ ಮೇಲೆ ಯಾರ ಮುಖಿತ್ತುವಿದೆ ಮತ್ತು ಯಾರ ಹೆಸರಿದೆ?” ಎಂದು ಹೇಳಿದನು.

²¹ ಜನರು, “ಆದು ಸೀಸರನ ಮುಖಿತ್ತು, ಮತ್ತು ಹೆಸರು” ಎಂದು ಉತ್ತರ ಕೊಟ್ಟರು.

ಆಗ ಯೀಸು ಅವರಿಗೆ, “ಸೀಸರನದನ್ನು ಸೀಸರಂದಿಗೆ ಕೊಡಿರಿ; ದೇವರದನ್ನು ದೇವರಿಗೆ ಕೊಡಿರಿ” ಅಂದನು.

²² ಯೀಸು ಹೇಳಿದ್ದನ್ನು ಹೇಳಿದ್ದ ಆ ಜನರು ಆಜ್ಞಯು ಚಕ್ರತರಾಗಿ ಅಲ್ಲಿಂದ ಹೋರಟುಹೋದರು.

ಯೀಸುವನ್ನು ವಂಚಿಸಲು ಕೆಲವು ಸದ್ಯಕಾಯರ ಪ್ರಯತ್ನ

(ಮಾರ್ಕ 12:18-27; ಲಾಕ್ 20:27-40)

²³ ಅದೇ ದಿನದಲ್ಲಿ ಕೆಲವು ಸದ್ಯಕಾಯರು ಯೀಸುವಿನ ಬಳಿಗೆ ಬಂದು, (ಯಾರಿಗೂ ವೃನರುತ್ತಾನವಿಲ್ಲ) ಎಂಬುದು ನಂಬಿಕೆ.²⁴ “ಬೋಧಕನೇ, ವಿವಾಹಿತನೋಬ್ಬನು ಮತ್ತು ಅವನ ಪಡೆಯಿದೆ ಸತ್ತರೆ, ಅವನ ಹೆಂಡಿಯನ್ನು ಅವನ ಪತ್ನಿನು ಮದುವ ಮಾಡಿಕೊಂಡು ಅಜ್ಞನಿಗಾಗಿ ಸಂತಾನ ಪಡೆಯಬೇಕೆಂದು”²⁵ ಮೋಹಿ ಹೇಳಿದ್ದಾನ್ನೇ. ನಂವಲ್ಲಿ ಏಳು

వంద సహాదరిష్టరు. వోదలనేయవను మదవే యాగి సత్తను. అనగే మక్కలిరల్ల. ఆద్యరింద అవన సహోదరను అవన హండకియన్న మదవేయాదను. ²⁶బళిక ఏరడనేయ సహోదరను సత్తను. హిగేయీ మూరనేయ సహోదరనిగొ మత్త ఉళిదెల్ల సహోదర రిగొ ఆయితు. ²⁷శేయల్లి ఆ హంగొ సత్తన్లు. ²⁸ఆదరే పథు వందియూ ఆభస్సై మదవే ఆగిద్దరు. హిగిరలాగి అవరు మరణదిదిద మేలేఖువాగ ఆభసు యార హండకియాగిరువఖు?" ఎందు కేళిదరు.

²⁹యీఎు, "నీఎవు తప్పాగి తిళిరుకోండిరలు కారణ వేనందరీ, పవిత్ర గ్రంథపు ఐను హేళుత్తద ఎంబుదు నిమగే తిళిదెల్ల మత్త దేవర తిళియ బగీయూ నిమగే గౌత్తిల్ల. ³⁰స్త్రీయరు మత్త పురుపరు పునరుత్థాన హోందిద మేలి మదవే మాకొళ్ళుపుదిల్ల. అవరల్లయు పరల్లోకండ దేవచుంతరంకి ఇఱుత్తారు. ³¹సత్త పరపునరుత్థానద కురితు దేవరు, ³²నాను అభుకామన దేవరు, ఇంసాకన దేవరు మత్త యాకోఽబన దేవరు." * ఎందు హేళిరుపుదన్న నీఎవు కిదిల్లవే? హిగిరయల్లి దేవరు జీవితరిగే మాత్ర దేవరీ కోరతు సత్వవిగెల్లు" అందను.

³³జనరల్లరూ ఇదన్న కేళి ఆతన బోధసేగే అత్యాచ్ఛయింపట్టరు.

ఆశ్చర్య ప్రముఖ ఆజ్ఞి యాపుదు?

(మాక్స 12:28-34; లాక్ 10:25-28)

³⁴సద్గురూయరు ప్రతివాద మాతలాగర రింతియల్ల యీఎు ఉత్తరకోచ్చేంబుదు ఫరిసాయిరిగే తిళిదు అవరు ఒక్కాగి యీఎువిన బళిగే బందరు. ³⁵మోళియ ధముఖాస్తదల్ల ప్రవీణాగిద్ద ఫరిసాయినోబ్బను యీఎువన్న పరిశీలను, ³⁶"బోధసేనే, ధముఖాస్తదల్ల అత్యంత ప్రముఖ ఆజ్ఞి యాపుదు?" ఎందు కేళిదను.

³⁷యీఎు, "నీన్న దేవరాగిరువ ప్రభువన్న ప్రీతిస బీఎ. నీఎ ఆశన్న నీన్న ప్రాణం హృదయిదిందలూ నీన్న ప్రాణం ప్రాణిదిందలూ నీన్న ప్రాణం మనస్సినీందలూ ప్రీతిసబీఎ." * ³⁸ఇదే మోదలనేయ మత్త అత్యంత ప్రముఖవాద ఆజ్ఞి. ³⁹ఏరడనేయ ఆజ్ఞియు మోదలనేయ ఆజ్ఞియశ్శే ప్రముఖవాగిదు. "నీఎ నీన్న ప్రీతిస వంతేయి బీరేయివరన్న ప్రీతిసబీఎ" * ఎంబుదే ఆ ఆజ్ఞి.

⁴⁰జిడి ధముఖాస్తప్ర మత్త ప్రవాదిగళ ఎల్లా గ్రంథగళ ఈ ఏరడు ఆజ్ఞిగళ అధివన్నే ఒళగొండివే" ఎందు ఉత్తర కొట్టును.

నాను ... దేవరు విమోచన: 3:6, 15, 16

నీన్న ... ప్రీతిసబీఎ ధమోఽపదేశ: 6:5

నీఎ ... ప్రీతిసబీఎ యాజక: 6:5

యీఎు ఫరిసాయిరిగే కేళిద ప్రత్యే
(మాక్స 12:35-37; లాక్ 20:41-44)

⁴¹ఫరిసాయిరు ఒళిగే బందిద్దాగ యీఎు ఆవరిగే, ⁴²"శ్రీస్తన విషయవాగి నిమ్మ ఆలోచనయేఇను? ఆతను యార మగను?" ఎందు ఆవరన్న కేళిదను. ఫరిసాయిరు, "శ్రీస్తను దావీదన మగనాగిద్దనే" ఎందు ఉత్తర కొట్టును.

⁴³ఆగ యీఎువు ఫరిసాయిరిగే, "కాగాదరే దావీదను ఆతన్న ప్రభు" ఎందు పచే కరెదను? దావీదన పరిశుద్ధిత్తున తిక్కియింద మాతనాకిద్దను. దావీదన హేళిదేందరే:

⁴⁴'ప్రభు (దేవరు) నీన్న ప్రభువిగే (శ్రీస్తరిగే), నాను నీన్న విరోధిగళన్న నినగే పాద పీరపన్నాగి మాడువతనసే నీన్న బలగడే యల్లి కుళుకోండిరు' ఎందు హేళిదనే. కేతనే 110:1

⁴⁵దావీదను శ్రీస్తన్న ప్రభు' ఎందు కరెదిద్దనే. హిగిరలు ఆతను దావీదనిగే మగనాగలు హేగే నాచ్చ?" అందను. ⁴⁶యీఎువిన ప్రత్యేగే ఉత్తరసేతులు ఫరిసాయిరల్లయారిగూ నాశ్శవాగల్ల; అందినింద యీఎువన్న వంచేసుపుదక్కాగి ప్రత్యే కేళలు యారా ధైయింపదల్ల.

యీఎు ధామిక నయికరస్సు బ్రంంశిసిదను

(మాక్స 12:38-40; లాక్ 11:37-52; 20:45-47)

23 బళిక యీఎు నేరెద్ద జనరోందిగూ తన్న తివ్వేరోందిగూ మాతాడి హేళిదేందరే: ²"మోళియ ధముఖాస్త హేళుపుదన్న నిమగే తిళిసలు ధమోఽపదేశకరిగూ ఫరిసాయిరిగూ అధికారివిదే. ³ఆద్యరింద నీఎవు ఆవరిగే విధేయరాగిబేశు మత్త అవరు హేళిద్దన్నల్ల కేకోంచు నశేయబేశు. ఆదరే అవర జీవితగళ అనుసరిసత్కే ఒళీయ మాదరి జీవితగళల్ల. అవరు నిమగే తిళిసువంధ సంగిగళన్న తావే అనుసరిసుపుదిల్ల. ⁴అవరు బీరేయవిగే కష్టకరవాద నియమగళన్న కొట్టు అవగిశిగే విధేయరాగబేందు భటాయ మాడుత్తారే. తావాదరో ఆ నియమగళల్ల యావదన్న దరో అనుసరిసలు ప్రయ్యిసుపుదిల్ల.

⁵"తమ్మన్న బీరే జనరు నోఁడలే ఎంబే ఉండే ఉండేతిదింద అవరు ఒళీయ కాయిగళన్న మాడుత్తారే. పవిత్ర గ్రంథగళ తుంబిరువ విశేషమాద జముద జీలగళన్న అవరు కట్టికోండిరుత్తారే. అవరు ఈ బీలగళన్న జన్మల్ల హేళ్లుచేచ్చు దొడ్డదన్నగి మాడుత్తారే. జనరు నోఁడలే ఎందు అవరు తమ్మ విశేషప్రాధన్యసేయ ఉండుపుగళన్న మత్తమ్మ ఉద్ద మాడుత్తారే. ⁶ఆ ఫరిసాయిరు మత్త ధమోఽపదేశకరు జీతింగళల్ల కాగా సభామందిరగళల్ల అతి ప్రాముఖ్యవాద సాటగళన్న

ಸಲ ತೀವರಾನಿಸಿದ್ದಾನೆ. ಇಲ್ಲವಾದರೆ, ಜೀವದಿಂದ ಉಳಿಯಲು ಯಾರಿಗೂ ನಾಧ್ಯವಿಲ್ಲ. ತನು ಅರಿಸಿಕೊಂಡಿರುವ ಜನರ ನಿಮಿತ್ತ ದೇವರು ಆ ಸಮಯವನ್ನು ಕಡಿಮೆ ಮಾಡಿದ್ದಾನೆ.²³ ಆ ಸಮಯದಲ್ಲಿ ಕೆಲವರು ನಿಮಗೆ, 'ನೋಡಿ, ಕ್ರಿಸ್ತನು ಅಲ್ಲಿದ್ದನೀ!' ಎಂದು ಹೇಳಬಹುದು. ಇಲ್ಲವೇ ಬೇರೊಬ್ಬನು, 'ಆತನು ಇಲ್ಲಿದ್ದನೀ!' ಎಂದು ಹೇಳಬಹುದು. ಆದರೆ ಅವರನ್ನು ನಂಬಬೇಕಿ.

²⁴ ಮಷ್ಟು ಕ್ರಿಸ್ತರು ಮತ್ತು ಸುಭೂತಿವಾದಿಗಳು ಬಂದು ದೇವರು ಅರಿಸಿಕೊಂಡಿರುವ ಜನರನ್ನು ಮೋಸೆಗೊಳಿಸುವ ಪ್ರದರ್ಶಿ ಮಹತ್ವಾಯಿಸಿದ್ದನ್ನು ಮತ್ತು ಅದ್ವಿತೀಯ ಗಳನ್ನು ಮಾಡುವರು.²⁵ ಅದು ಸಂಭಿನುವದಕ್ಕೆ ಮುಂಬಿಯೇ ನಾನು ಅದರ ವಿಷಯವಾಗಿ ನಿಮಗೆ ಎಚ್ಚಿಕೆ ಕೊಟ್ಟೇನೇ.

²⁶ "ಕ್ರಿಸ್ತನು ಅಡವಿಯಲ್ಲಿದ್ದನೀ!" ಎಂದು ಕೇಲವರು ಹೇಳಿದರೆ ಅವಿಗೆ ಹೋಗಿಬೇಕಿ, 'ಕ್ರಿಸ್ತನು ಆ ಕೋಡೆ ಬಳಗೆ ಇದ್ದಾನೆ!' ಎಂದು ಹೇಳಿದರೆ ಅದನ್ನು ನಂಬಬೇಕಿ.²⁷ ಮನುಷ್ಯ ಕುಮಾರನು ಜನರಿಗಲ್ಲ ಕಾಳಿಸುವಂತೆ ಬರುತ್ತಾನೆ. ಮನುಷ್ಯ ಕುಮಾರನು ಪ್ರತ್ಯಕ್ಷಭೇದಿಯ ಆಕಾಶದಲ್ಲಿ ಮಿಂಚು ಹೊಳೆಯು ವಂತೆ ಪ್ರಕಾಶನು ಲೋಕದ ಎಲ್ಲಾ ಕಡೆಗಳಲ್ಲಾ ಕಾಳಿಸುವುದು.²⁸ ಹದ್ದಗ್ಗಳ ಎಲ್ಲಿ ಕೂಡಿಬರುತ್ತವೇಯೋ ಅಲ್ಲಿ ಹೆಚಿವಿರುತ್ತದೆ ಎಂಬುದು ನಿಮಗೆ ಗೊತ್ತೇ ಇದೆ. ಅದೇ ರೀತಿ ನನ್ನ ಬರುವಿಕೆಯೂ ಸ್ವಷ್ಟಾಗಿರುವುದು.

²⁹ "ಆ ದಿನಗಳ ಸಂಕಷಪ ತೀರಿದ ಕೂಡಲೇ: 'ಸೂರ್ಯನು ಸತ್ಯಲಾಗುವನು, ಬಂದ್ರನು ಕಾಂತಿ ಹೀನನಾಗುವನು. ನಕ್ಷತ್ರಗಳು ಆಕಾಶದಿಂದ ಕಳಿಸಿ ಬೀಳುವವು. ಆಕಾಶಮಂಡಲವು ಕಂಹಿಸುವುದು.'

ಯೀಶಾಯ 13:10; 34:45

³⁰ 'ಆಗ ಮನುಷ್ಯ ಕುಮಾರನ ಆಗಮನದ ಸೂಜನೆಯು ಆಕಾಶದಲ್ಲಿ ಕಾಳಿಸಿಕೊಳ್ಳುವುದು. ಲೋಕದ ಜನರಿಲ್ಲಾ ಗೋಳಾಗುವರು. ಅಕಾಶದಲ್ಲಿ ಮೇಘಗಳ ಮೇಲೆ ಆತನು ಬರುವುದನ್ನು ಜನರಿಲ್ಲರೂ ನೋಡುವರು. ಆತನು ಶಕ್ತಿ ಸಾಮರ್ಥ್ಯದಿಂದಲೂ ಹಂಹಿಮೆಯಿಂದಲೂ ಬರುವನು.³¹ ಮಹಾತ್ಮ್ವದ ಪತ್ರಾರ್ಥಿಯ ಫೋರೇಷನ್‌ಯೊಡನೆ ಮನುಷ್ಯ ಕುಮಾರನು ತನ್ನ ದೂರತರನ್ನು ಭೂಮಿಯ ಎಲ್ಲಾ ಕಡೆಗೆ ಕಳುಹಿಸುವನು. ಆತನು ಅರಿಸಿಕೊಂಡವರನ್ನು ದೇವತಾವರುತ್ತರು ಭೂಲೋಕದ ಎಲ್ಲಾ ಕಡೆಗಳಿಂದಲೂ ಒಟ್ಟಿಗ್ಗೂಳಿಸಿವರು.

³² "ಅಂಜಾರದ ಮರಪು ನಮಗೆ ಒಂದು ವಾರವನ್ನು ಕರೆಸುತ್ತದೆ. ಅಂಜಾರದ ಮರದ ಕೊಂಬೆಗಳು ಹನುರಾಗಿ ಎಳಿಯ ದಾಗಿದ್ದ ಹೋಸ ಎಲೊಗಳು ಬೆಳಿಯುವುದಕ್ಕೆ ವಾರಂಭಿಸಿದಾಗ, ಬೇಸಿಗೆಯು ಹಕ್ಕಿರವಾಯಿತೆಂದು ನೀವು ತಿಳಿದುಕೊಳ್ಳುತ್ತಿರಿ. ³³ ನಾನು ನಿಮಗೆ ಹೇಳಿದ ಈ ಸಂಗಿಗಳಿಲ್ಲ. ಸಂಭಿನುತ್ತಿರುವುದನ್ನು ನೀವು ನೋಡುವಾಗ ಆ ಸಮಯ ಹಕ್ಕಿರವಾಯಿತೆಂದೂ ಬರುವದಕ್ಕೆ ಸಿದ್ಧಾಗಿದೆಯೆಂದೂ ತಿಳಿದುಕೊಳ್ಳುವಿರಿ. ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ.

³⁴ ಇಂದಿನ ಜನರು ಇನ್ನೂ ಜೀವಿಸಿರುವಾಗಲೇ ಈ ಎಲ್ಲಾ ಸಂಗಿಗಳು ಸಂಭಿನುತ್ತವೆ! ³⁵ ಇತಿಹಾಸದಲ್ಲಿ ಭೂಮಿ ಮತ್ತು ಆಕಾಶಗಳು ನಾಶವಾಗುತ್ತವೆ, ಆದರೆ ನಾನು ಹೇಳಿದ ಮಾತುಗಳು ನಾಶವಾಗುವುದೇ ಇಲ್ಲ!

ಅ ಸಮಯ ದೇವರೊಬ್ಬನಿಗೆ ಗೊತ್ತಿದೆ

(ಮಾರ್ಕ 13:32-37; ಲಾಕ 17:26-30; 34-36)

³⁶ "ಆ ದಿನವು ಇಲ್ಲವೇ ಆ ಸಮಯವು ಯಾವಾಗ ಬರುತ್ತದೆ ಎಂಬುದು ಯಾರಿಗೂ ತಿಳಿಯದು. ಮಗಿನಿಗೂ ಮತ್ತು ಪರಲೋಕದಲ್ಲಿರುವ ದೇವದೂತರಿಗೂ ಆ ದಿನವು ಅಥವಾ ಆ ಸಮಯವು ಯಾವಾಗ ಬರುತ್ತದೆ ಎಂಬುದು ತಿಳಿಯದು. ತಂದೆಗೆ ಮಾತ್ರ, ಗೊತ್ತಿದೆ. ³⁷ ನೋಂಹನ ಕಾಲದಲ್ಲಿ ಸಂಭಿನೀಸಿದ ದಂತೆಯೇ ಮನುಷ್ಯಕುಮಾರನು ಬರುವಾಗಲೂ ಸಂಭಿನೀಸಿದ್ದೆ.

³⁸ ಜಲಪ್ರಳಯಕ್ಕಿಂತ ಮುಂಚೆ ಜನರು ತಿನ್ನತ್ತಿದ್ದರು, ಕುಳಿಯತ್ತಿದ್ದರು, ಮದುವೆಯಾಗುತ್ತಿದ್ದರು, ಮತ್ತು ತಮ್ಮ ಮಕ್ಕಳಿಗೂ ಮದುವೆ ಮಾರಿಕೊಡುತ್ತಾ ಇದ್ದರು. ನೋಂಹನು ನಾವೆಯೋಳಿಗೆ ಹೋಗುವ ತನಕ ಜನರು ಅವಗಳನ್ನು ಮಾಡುತ್ತೇ ಇದ್ದರು. ³⁹ ಇವನು ಸಂಭಿನೀಸಿದೆ ಎಂಬುದು ಅವರಿಗೆ ತಿಳಿದಿರಲ್ಲ. ಆಗ ಜಲಪ್ರಳಯವು ಬಂದು ಆ ಜನರನ್ನೇಲ್ಲಾ ನಾಶಮಾಡಿತು. ಮನುಷ್ಯಕುಮಾರನು ಬರುವಾಗಲೂ ಅದೇ ರೀತಿಯಾಗುವುದು. ⁴⁰ ಹೊಲಿದಲ್ಲಿ ಇಬ್ಬರು ಬಟ್ಟಿಗೆ ಕೆಲಸ ಮಾಡುತ್ತಿದ್ದರೆ ಒಬ್ಬನನ್ನು ತೇಗೆದುಕೊಳ್ಳಲಾಗುವುದು, ಮತ್ತೊಬ್ಬನನ್ನು ಬಿಡಲಾಗುವುದು. ⁴¹ ಇಬ್ಬರು ಹೆಂಗಸರು ಬೀನುವ ಕಲ್ಲಿನಲ್ಲಿ ಧಾನ್ಯ ಬೀನುತ್ತಿದ್ದರೆ ಅವರಲ್ಲಿ ಒಬ್ಬಳನ್ನು ತೇಗೆದುಕೊಳ್ಳಲಾಗುವುದು ಮತ್ತೊಬ್ಬಳನ್ನು ಬಿಡಲಾಗುವುದು.

⁴² "ಆದ್ದರಿಂದ ಯಾವಾಗಲೂ ಸಿದ್ಧವಾಗಿರಿ. ನಿಮ್ಮ ವ್ಯಾಖ್ಯಾ ಬರುವ ದಿನ ನಿಮಗೆ ತಿಳಿಯದು. ⁴³ ಇದನ್ನು ಚ್ಹಾವಿಸಿಕೊಳ್ಳಿ ಕೆಲ್ಲಾನ್ನು ಯಾವಾಗ ಬರುತ್ತಾನೆಯು ಮನುಷ್ಯ ಯಾವಾಗ ಬರುವಾಗಿದ್ದರೆ, ಅವನು ಎಷ್ಟರವಾಗಿದ್ದ ಕೆಲ್ಲಾನ್ನು ಮನುಷ್ಯೋಳಿಗೆ ಬರಗೊಡಿಸಿತ್ತಿರಲ್ಲ. ⁴⁴ ಆದ್ದರಿಂದ ನೀವು ಸಹ ಸಿದ್ಧವಾಗಿರಿ. ನೀವು ನೀಸಿಸದ ಸಮಯದಲ್ಲಿ ಮನುಷ್ಯಕುಮಾರನು ಬರುತ್ತಾನೆ.

⁴⁵ "ಆದೇಂದೂ ನಂಬಿಗೆಸ್ತನ್ನೂ ಆದ ಸೇವಕನು ಯಾರು? ಇತರ ಸೇವಕರಿಗೆ ಆಕಾರವನ್ನು ತಕ್ಕು ಸಮಯದಲ್ಲಿ ಕೊಡುವುದಕ್ಕಾಗಿ ಯಜಮಾನನು ಯಾವ ಸೇವಕನು ಮೇಲೆ ಭರವಸೆಯಿಡುತ್ತಾನೋ ಅವನೇ. ⁴⁶ ತನಗೆ ಕೊಟ್ಟ ಕೆಲಸವನ್ನು ಮಾಡುತ್ತಿರುವಾಗ ಯಜಮಾನನು ಬಂದರೆ ಆ ಸೇವಕನಿಗೆ ಬಹಳ ಸುಂತೋವಾಗುವುದ್ದರಿಂದ ನಾನು ನಿಮಗೆ ಸತ್ಯವನ್ನೇ ಹೇಳುತ್ತೇನೆ. ಆ ಯಜಮಾನನು ತನ್ನ ಆಸ್ತಿಗೆಲ್ಲಾ ಆ ಸೇವಕನನ್ನು ಮೇಲ್ಮೈಭಾರಕನನ್ನೂ ನೀ ಮಿಸುವನು. ⁴⁸ ಆದರೆ ಸೇವಕನು ದುಷ್ಪಣಾಗಿದ್ದರೆ ಮತ್ತು ತನ್ನ ಯಜಮಾನನು ಬೇಗನೆ ಹಿಂತಿರುಗಿ ಬರುವುದಿಲ್ಲ. ಎಂದು ನೇನಿಸಿಕೊಂಡಿದ್ದರೆ ಅವನಿಗೆ ಏನು ಸಂಭಿನೀಸುತ್ತದೆ? ⁴⁹ ಆ ಸೇವಕನು ಇತರ ಸೇವಕರನ್ನು ಹೊಡಿಸುತ್ತಾ ತನ್ನಂದೂ ಜನರೊಂದಿಗೆ ಸೇರಿಕೊಂಡು ತಿನ್ನತ್ತು ಕುಡಿಯುತ್ತಾ ಇರುವನು. ⁵⁰ಹೀಗೆ ಅವನಿನ್ನೂ ಸಿದ್ಧನಾಗಿಲ್ಲ, ದಿರಿವಾಗ ಯಜಮಾನನು ಆನಿರೀಕ್ಷಿತವಾಗಿ ಬಂದು ಅವನನ್ನು ಶಿಶ್ಯಿಸಿ ಕಪಟಿಗಳಿರುವ ಸ್ಥಳಕ್ಕೆ ನೂಕಿಸುವನು. ಆ

స్తోచలదల్లి జనరు బాధీయింద గోళాడుత్తా తమ్మ హల్లు గళన్న కటియుత్తా ఇరువరు.

కప్పుమంది కన్నికేయిరస్తు కురిత సామ్య

25 ఆ దినగళల్లి పరలోకరాజువు హేగిరుత్తదే ఎన్నుపుడ్దే ఈ నామ్యపు ఉదాహరణేయాగిదే. హత్తు మంది కన్నికేయిరు తమ్మ దిపగళన్న తేగిదుకోండు మదుమగనన్న ఎదురుగోళ్లు హోరటరు. ² అవరల్లి ఐదు మంది బుద్ధివంతేయిరాగిద్దరు. ³ బుద్ధిహినే కన్నికేయిరు తమ్మ దిపారథిగళన్న తండరే హోరటు బోకాగుపుష్ట ఎణ్ణె యిన్న తేగిదుకోలిల్లి. ⁴ బుద్ధివంతేయిరు తమ్మ దిప గళోందిగే బోకాధమ్మ ఎణ్ణెయిన్న తేగిదుకోండరు. ⁵ మదుమగన ఆగమన తడవాయితు. అవరేల్లరూ ఆయాసదింద తుకటిసుత్తా నిద్రిహోదరు.

“‘మధ్యరాత్రియల్లి’, ‘మదుమగన బరుత్తిద్దానీ! బస్సిరి, ఆతనన్న సంధిసిరి!’ ఎందు యారో ఒబ్బును వేచటిసిదను.

“‘ఆగ కన్నికేయిరెల్ల ఎష్టరగోండు తమ్మ దిపారతి గళన్న సిద్ధమాడికోండరు. ⁸ బుద్ధిహినే కన్నికేయిరు బుద్ధివంత కన్నికేయిరిగి, ‘నిమ్మ ఎణ్ణెయిల్లి నమగే స్ఫ్ల్ప కోడి నమ్మ దిపారథిగళల్లిద్ద ఎణ్ణెయిల్లా ముగియితు’ ఎందరు.

“‘బుద్ధివంతేయిరు, ‘ఇల్ల! నమ్మలీరువ ఎణ్ణె నమగే సాకాగిదిభముదు. అంగడిగే హోగి కోండుకోల్లిరి’ ఎందు ఖత్తర కోట్టరు.

10.“ఆద్దరింద ఐదు మంది బుద్ధిహినే కన్నికేయిరు ఎణ్ణె కోండుకోళ్లుపుడకై హోదరు. అపరు హోగుకిరువాగ, మదుమగను బందను. సిద్ధాగిర్ద కన్నికేయిరు మదుమగనే జోతేయల్లి జీతించ్చే హోదరు. నంతర బాగిలు ముళ్లులయితు.

11.“తరువాయ బుద్ధిహినే కన్నికేయిరు బందు, ‘స్వామీ! స్వామీ! ఒళగ హోగలు నమగే బాగిలు తేరీ’ అందరు.

12.“అదే మదుమగను, ‘నాను నిమగే సత్యవస్తే హేళుతేనే. నీపు యారో ననగే గొత్తిల్ల’ ఎందు ఖత్తరహించ్చను.

13.“ఆద్దరింద యావాగలూ సిద్ధాగిరి. మనుష్ట కుమారను బరువ దినవాగలి సమయవాగలి నిమగే గొత్తిల్ల.

మంవరు సేవకరన్న కురిత సామ్య

(లంక 19:11-27)

14.“పరలోకరాజువు, తన్న మనస్యన్న బిట్టు బేరే స్తోళపన్న సందర్భిసుపుడకై ప్రయాణ మాకిడ ఒబ్బు మనుష్టనిగి హోలికేయాగిదే. ఆ మనుష్టను తాను హోరటుపుడకై ముంచి తన్న సేవకరోందిగి మాతనాడి,

తన్న ఆస్తియన్న నోఇకోళ్లు అవరిగే హేళిదను. ¹⁵ అవను ఆ సేవకర నామధృక్కునుసారవాగి ఎప్పేమ్పు జవాబురికేయన్న కోడబేంబుదున్న సిధరిసిదను. అవను ఒబ్బు సేవకనిగి ఐదు తలాంతు * మహోబ్బసిగి ఎరదు తలాంతు కోట్టసు. మంచరనే సేవకనిగి బందు తలాంతు కోట్టసు. బలీక అవను బేరే స్ఫ్ల్చశ్చే హోరటు హోదను. ¹⁶ ఏదు తలాంతు హేగిదుకోండ సేవకను తక్షణవే హోగి ఆ హజపన్న వ్యాపారర్థే హాకి జన్మా బదు తలాంతు సంపాదిసిదను. ¹⁷ ఎరదు తలాంతు హోందిద సేవకను అదే రీకి ఆ హజపన్న వ్యాపారర్థే హాకి జన్మా ఎరదు తలాంతు సంపాదిసిదను. ¹⁸ ఆదర్ ఒబ్బు తలాంతు హోందిద పను హోరటుహోగి నేలదల్లి ఒందు గుండి తోడి ఆ హజపన్న అడగిసిట్టసు. ¹⁹ బహుకాలద నంతర యజమాను మనసేగి బందను. తాను కోట్టిద్ద హజద కురితాగి అవను సేవకరన్న విభారిసి లేక్క కేళిదను. ²⁰ ఏదు తలాంతు పడేద సేవకను జన్మా బదు తలాంతున్న తన్న యజమానున బళిగే తండు, ‘ధణియే, నీను నన్నల్లి భరపసిట్టు బదు తలాంతున్న కోట్టి నాను ఆదన్న వినియోగిసి జన్మా బదు తలాంతు సంపాదిసిద్దేనే’ ఎందను.

21.“యజమానును, ‘నీను నంబిగస్తానాద ఒళ్లు సేవక. ఆ స్ఫ్ల్ప హజపన్న ఒళ్లు రితియల్లి ఉప యోగిసిదే. ఆద్దరింద నాను నినగే జిడ్కింతలూ డోడై కెలపసన్న కోడుతేనే. బందు నన్న సౌభాగ్యదల్లి సేరు’ ఎందు ఉత్తరహించ్చను.

22.“అమోలే ప్రారుదు తలాంతు హోందిద సేవకను యజమానున బళిగే బందు, ‘ధణియే, నీను నమగే ఎరదు తలాంతు కోట్టి నాను ఆ హజపన్న ఉపయోగిసి జన్మా ఎరదు తలాంతు సంపాదిసియవే’ అందను.

23.“యజమానును, ‘నీను నంబిగస్తానాద ఒళ్లు సేవక. నీను ఆ స్ఫ్ల్ప హజపన్న ఒళ్లు రితియల్లి ఉపయోగిసిదే. ఆద్దరింద నాను నినగే జిడ్కింతలూ డోడై కెలపసన్న కోడుతేనే. బందు, నన్న సౌభాగ్యదల్లి సేరు’ ఎందు ఉత్తరహించ్చను.

24.“బళిగే బందు తలాంతు హోందిద సేవకను యజమానున బళిగే బందు, ‘ధణియే, నీను ఒపళ కిఱి మనుష్టను ఎందు నాను బల్లి. నీను నేడద కడెయల్లి రాతి మాకిడాళ్లుపను మత్తు బీజ బిత్తద కడెయల్లి కోయువపను. ²⁵ ఆద్దరింద నాను హేరికోండు నిన్న హజపన్న భూమియల్లి అడగిసిట్టసు. నీను నమగే కోట్ట హణ ఇల్లిదే, తేగిదుకో’ అందను.

26.“అద్ద యజమానును, ‘నీను సోమారియాద కెప్ప సేవక! నాను నేడద కడెయల్లి రాతి మాకిడాళ్లు వపనేందు మత్తు బీజ బిత్తద కడెయల్లి కోయువప

తలాంతు ఒబ్బు తలాంతు అందరే 30,000 దినారి. ఒబ్బు దినారి అందరే ఒబ్బున ఒబ్బు ఒబ్బు దినార దినారి.

ನೇಂದು ನಿನಗೆ ಗೊತ್ತಿತ್ತೇ? ²⁷ಹಿಗಿದ್ದರೆ ನೀನು ನನ್ನ ಹಣವನ್ನು ಬಡ್ಡಿಗೆ ಕೊಟಬೇಕಿತ್ತು. ಆಗ ನಾನು ಅಸಲೀನೊಡನೆ ಬಡ್ಡಿಯನ್ನೂ ಪಡೆದುಕೊಳ್ಳುತ್ತಿದ್ದನು' ಎಂದು ಉತ್ತರಕೊಟ್ಟನು.

²⁸'ಬಿಕ್ಕ ಯಜಮಾನನು ತನ್ನ ಬೀರೆ ಸೇವಕರಿಗೆ, 'ಅವನು ಒಂದು ತಲಾಂತನ್ನು ತೆಗೆದುಕೊಂಡು ಏದು ತಲಾಂತು ಹೊಂದಿರುವ ಸೇವಕನಿಗೆ ಕೊಡಿರಿ. ²⁹'ತನ್ನಲ್ಲಿರುವುದನ್ನು ವಿನಿ ಯೋಗಿಸುವ ಪ್ರತಿಯೊಬ್ಬಿಗೂ ಹೆಚ್ಚಿಗೆ ಕೊಡಲಿದ್ದಪ್ರವುದು, ಆದರೆ ತನ್ನಲ್ಲಿರುವುದನ್ನು ವಿನಿಯೋಗಿಸಿದಿರುವ ವ್ಯಕ್ತಿಯಿಂದ ಇಡ್ಡದನ್ನು ಕಸಿಹೆಕೊಳ್ಳಲಾಗುವುದು' ಎಂದು ಹೇಳಿದನು. ³⁰ಬಿಕ್ಕ ಆ ಯಜಮಾನನು, 'ಕೆಲಸಕ್ಕೆ ಬಾರದ ಆ ಸೇವಕನನ್ನು ಹೊರಗಿನ ಕಗ್ಗತಲ್ಲಿಗೆ ದಬ್ಬಿರಿ ಎಂದು ಅಜ್ಞಾತಿಸಿದನು. ಆ ಸ್ಥಳದಲ್ಲಿ ಜನರು ಗೋಳಾದುತ್ತಾ ಬಾಧೆಯಿಂದ ತಮ್ಮ ಹಲ್ಲಿಗಳನ್ನು ಕಡಿಯುತ್ತಾ ಇರುವರು.'

ಸರ್ವರಿಗೆ ಮನುಷ್ಯಕುಮಾರನು ನೀಡುವ ಕೀರ್ತನೆ

³¹'ಮನುಷ್ಯಕುಮಾರನು ತನ್ನ ಮಹಿಮೆಯಲ್ಲಿ ಸಮಸ್ತ ದೇವರಾತ್ಮರ ಸಮೀತ ಮತ್ತೆ ಬರುವಾಗ ರಾಜನಾಗಿ ಮಹಾ ಸಿಂಹಾಸನದ ಮೇಲೆ ಕುಶಿತಕೊಳ್ಳುತ್ತಾನೆ. ³²ಭೂಲೀಲುಕದ ಜನರೆಲ್ಲರೂ ಅತನು ಮುಂದೆ ಬಟ್ಟಗೂಡುತ್ತಾರೆ. ಕುರಬನು ಕುರಿಗಳನ್ನು ಆಡುಗಳೀಂದ ವ್ರತ್ತೇಸಿದಂತೆ ಅತನು ಆವರನ್ನು ಬೇವರ್ಕಡಿಸುವನು; ³³ಮನುಷ್ಯಕುಮಾರನು ಕುರಿಗಳನ್ನು ತನ್ನ ಬಿಂಗಡಿಯಲ್ಲಿಯೂ ಮತ್ತು ಆಡುಗಳನ್ನು ತನ್ನ ಎಡಗಡೆಯಲ್ಲಿಯೂ ನಿಲ್ಲಿಸುವನು.

³⁴'ಆಗ ರಾಜನು ತನ್ನ ಬಿಂಗಡೆಯಲ್ಲಿರುವ ಜನರಿಗೆ, 'ಬಸ್ತಿರಿ, ನನ್ನ ತಂಡ ನಿಮಿಗೆ ಮಹಾ ಆಶೀರ್ವಾದಗಳನ್ನು ಕೊಟ್ಟಿದ್ದಾನೆ. ಬಸ್ತಿರಿ, ದೇವರು ನಿಮಿಗೆ ವಾಗ್ಣನ ಮಾಡಿದ ರಾಜ್ಯವನ್ನು ಪಡೆದುಕೊಳ್ಳಿ. ಆ ರಾಜ್ಯಪು ಲೋಕ ಉಂಟಾದಂದಿನಿಂದ ನಿಮಿಗಾಗಿ ಸಿದ್ಧಮಾಡಲಿಟ್ಟಿದೆ. ³⁵ನೀವು ಈ ರಾಜ್ಯವನ್ನು ಪಡೆದುಕೊಳ್ಳಿ. ಹೀಂದರೆ ನಾನು ಹೆಸಿದ್ದಿನು, ನೀವು ನನಗೆ ಉಂಟಾದ ಕೊಟ್ಟಿ. ನಾನು ಬಾಯಾರಿದ್ದನು, ನೀವು ನನಗೆ ಕುಡಿಯುವುದಕ್ಕೆ ಕೊಟ್ಟಿ. ನಾನು ಬಟ್ಟಂಟಿಗಾಗಿ ಮನೆಯಿಂದ ದೂರದಲ್ಲಿ ಇದ್ದಾಗ, ನೀವು ನನ್ನನ್ನು ನೋಡುವುದಕ್ಕೆ ಬಂದಿರಿ' ಎಂದು ಹೇಳಿತ್ತಾನೆ.

³⁶'ಆಗ ಒಳ್ಳೆಯ ಜನರು, 'ಪ್ರಭುವೇ, ನೀನು ಹೆಸಿದ್ದನ್ನು ನೋಡಿ ಯಾವಾಗ ನಿನಗೆ ಆಹಾರ ಕೊಟ್ಟಿಪ್ಪ? ನೀನು ಬಾಯಾರಿದ್ದನ್ನು ನೋಡಿ ಯಾವಾಗ ಕುಡಿಯುವುದಕ್ಕೆ ಕೊಟ್ಟಿಪ್ಪ? ³⁷ನೀನು ಮನೆಯಿಂದ ದೂರವಾಗಿ ಇಡ್ಡದನ್ನು ನೋಡಿ ಯಾವಾಗ ನಿನ್ನನ್ನು ನಮ್ಮ ಮನೆಗಳಿಗೆ ಸೇರಿಸಿಕೊಂಡೆವು? ನಿನಗೆ ಬಟ್ಟಿಯಲ್ಲಿದಿರುವುದನ್ನು ನೋಡಿ ಯಾವಾಗ ಉಂಟಾದ ಉದ್ದೇಶದಲ್ಲಿ ಕೊಟ್ಟಿಪ್ಪ? ³⁸ನೀನು ಕಾಯಲೆ ಬಿಡ್ಡಿದನ್ನು ಆಧಾ ನೇರಯಲ್ಲಿ ಇಡ್ಡದನ್ನು ನೋಡಿ ಯಾವಾಗ ನಿನ್ನನ್ನು ಆರ್ಥಿಕ ಮಾಡಿದವು?' ಎಂದು ಹೇಳಿವರು.

⁴⁰'ಆಗ ರಾಜನು, 'ನಾನು ನಿಮಿಗೆ ಸತ್ಯವನ್ನು ಹೇಳುತ್ತೇನೆ. ನೀವು ಇಲ್ಲಿ ನನ್ನ ಜನರಿಗಾಗಿ ಹೇಳುವ ಮಾಡಿದಂತಾಯಿತು' ಎಂದು ಉತ್ತರ ಕೊಡುವನು.

⁴¹'ಅಮೇಲೆ ರಾಜನು ತನ್ನ ಎಡಗಡೆಯದ್ದ ಜನರಿಗೆ, 'ನನ್ನಿಂದ ತೊಲಗಿಕೊಗೆರಿ, ನಿಮಿಗೆ ಶ್ರೀಯಾಗಿಬೇಕಿಂದ ದೇವರು ತೀರ್ಮಾನ ನಿಸಿದ್ದಾನೆ. ಸದಾಕಾರ ಸೈತಾನನಿಗೂ ಅವನ ದೂರಿಗೂ ಸಿದ್ಧಮಾಡಿರುವ ಆರದ ಬಂಂಗಿ ಬೀಳಿರಿ.

⁴²ಪಿಕೆಂದರೆ ನಾನು ಹಸಿದ್ದಿನು, ನೀವು ನನಗೆ ಉಂಟಾದ ಕೊಡಲಿಲ್ಲ. ನಾನು ಬಾಯಾರಿದ್ದನು, ನೀವು ನನಗೆ ಕುಡಿಯಲು ಕೊಡಲಿಲ್ಲ. ⁴³ನಾನು ಪರದೇಶಿಯಾಗಿದ್ದನು, ನೀವು ನನ್ನನ್ನು ನಿಮ್ಮ ಮನೆಯಿಂದಕ್ಕೆ ಸೇರಿಸಿಕೊಳ್ಳಲಿಲ್ಲ. ನಾನು ಬಟ್ಟಿಯಲ್ಲಿದ್ದ ದವಸಾಗಿದ್ದನು, ನೀವು ನನಗೆ ಉಂಟಾದ ಉದ್ದೇಶದಲ್ಲಿಲ್ಲ. ನಾನು ಕಾಯಲೆಯಲ್ಲಿ ಬಿಡ್ಡಿದ್ದನು ಮತ್ತು ಸೆರೆಯಲ್ಲಿದ್ದನು, ನೀವು ನನ್ನನ್ನು ನೋಡಿಕೊಳ್ಳಲಿಲ್ಲ' ಎಂದು ಹೇಳುವನು.

⁴⁴'ಆರು, 'ಪ್ರಭುವೇ, ನೀನು ಯಾವಾಗ ಹೆಸಿದ್ದಿನೆ ಮತ್ತು ಬಾಯಾರಿದ್ದಿನೆ? ನೀನು ಯಾವಾಗ ಆಶ್ರಯಿಲ್ಲದವನಾಗಿದ್ದಿನೆ? ನಿನಗೆ ಯಾವಾಗ ಬಟ್ಟಿಯಲ್ಲಿರಲ್ಲಿ? ನೀನು ಯಾವಾಗ ಕಾಯಲೆ ಬಿಡ್ಡಿದ್ದಿನೆ ಮತ್ತು ಸೆರಾವಾದಲ್ಲಿದ್ದಿನೆ? ಇವೆಲ್ಲವನ್ನು ನಾವು ನೋಡಿಯಾ ನಿನಗೆ ಸಹಾಯ ಮಾಡಬೇ ಹೋದದ್ದು ಯಾವಾಗ?' ಎಂದು ಉತ್ತರಿಸುವರು.

⁴⁵'ಆಗ ರಾಜನು, 'ನಾನು ನಿಮಿಗೆ ಸತ್ಯವನ್ನು ಹೇಳುತ್ತೇನೆ. ನೀವು ಇಲ್ಲಿ ನನ್ನ ಜನರಿಗೆ ಹೇಳುವುದು ಅದನ್ನು ನನಗೂ ಮಾಡಿದಂತಾಯಿತು' ಎಂದು ಉತ್ತರಕೊಡುವನು.

⁴⁶'ಆಗ ಕೆಟ್ಟ ಜನರು ಅಲ್ಲಿಂದ ಹೊರಟು ಹೋಗುವರು. ಅವರಿಗೆ ನಿತ್ಯದಂಡನಿಯಾಗಿವುದು. ಒಳ್ಳೆಯ ಜನರಾದರೂ ನಿತ್ಯಜೀವವನ್ನು ಹೊಂದುವರು.'

ಯೀಸುವನ್ನು ಕೊಲ್ಲಲು ಯೆಹೋಧ್ಯ ನಾಯಕರ ಆಯೋಚನೆ
(ಮಾರ್ಕ 14:1-2; ಲಾಕ 22:1-2; ಯೋಹಾನ 11:45-53)

26 ಯೀಸು ಈ ಸಂಗಿಗಳನ್ನೇಲ್ಲಾ ಹೇಳಿ ಮುಗಿಸಿದ ನಂತರ, ತನ್ನ ಶಿವ್ಯರಿಗೆ, ²'ನಾಳಿದ್ದ ಪಸ್ತಹಬ್ಬ ಹಂಬಿದು ನಿಮಿಗೆ ತಿಳಿದಿದ. ಅಂದು ಮನುಷ್ಯಕುಮಾರನನ್ನು ತಿಳಿಬಿಗೇರಿಸಲ ವೇರಿಗಳಿಗೆ ಒಪ್ಪಿಸುವರು'

³ಇತ್ತು ಮಹಾಯಾಜಕರು ಮತ್ತು ಹಿರಿಯ ಯೆಹೋಧ್ಯ ನಾಯಕರು, ಪ್ರಥಾನಯಾಜಕನ ಭವನದಲ್ಲಿ ಸಭಿಸಿರಿದರು. ಪ್ರಥಾನಯಾಜಕನ ಹೆಸರು ಕಾಯಲೆ. ⁴ಇ ಸಭಿಯಲ್ಲಿ ಅವರು ಯೀಸುವನ್ನು ಉಪಾಯಾದಿನದ್ದಿನ ಹೆಸರು ಕಾಯಲೆ. ⁵ಅದರೆ ಸಭಿಕರು, "ನಾವು ಪಸ್ತಹಬ್ಬ ಕಾಲದಲ್ಲಿ ಯೀಸುವನ್ನು ಬಂಧಿಸಲು ನಾಧ್ಯವಿಲ್ಲ. ಪಕೆಂದರೆ ಜನರು ಕೋಪಗೊಂಡು ದಂಗೆ ಇಂಬಹುದು" ಎಂದು ಹೇಳಿದರು.

ಸ್ತ್ರೀಯಾಬ್ಜು ಮಾಡಿದ ವಿಶೇಷ ಕಾಯ
(ಮಾರ್ಕ 14:9; ಯೋಹಾನ 12:1-8)

"ಯೀಸು ಬೆಧಾನಿಯಲ್ಲಿದ್ದಾಗ ಸಿಮೋನ ಎಂಬ ಕುಪ್ಪ ರೋಗಿಯ ಮನೆಯಲ್ಲಿದ್ದನು. ⁷ಆಗ ಸ್ತ್ರೀಯಾಬ್ಜು ಬಹು-

ಬೆಲೊಳುವ ಸುಗಂಥೈಲದ ಭರಜೆಯನ್ನು * ತೇಗೆದು ಕೊಂಡು ಬಂದು ಉಟಕ್ಕೆ ಶುಳಿತ್ತಿದ್ದ ಯೀಸುವಿನ ತಲೆಯ ಮೇಲೆ ಆ ಸುಗಂಥೈಲವನ್ನು ಸುರಿದಳು.

*ಇದನ್ನು ನೋಡಿದ ಶಿಷ್ಟರು ಆ ಸ್ತ್ರೀಯ ಮೇಲೆ ಕೊಳಗೊಂಡು, “ಆ ಸುಗಂಥೈಲವನ್ನು ಏಕೆ ಹಾಳು ಮಾಡಿದೆ? *ಅದನ್ನು ಬಹಳ ಹಣಕ್ಕೆ ಮಾರಿ ಬಡ ಜನರಿಗೆ ಕೊಡಬಹುದಾಗಿತ್ತಲ್ಲ” ಎಂದರು.

10 ಅದರೆ ಈ ಘಟನೆಗೆ ಕಾರಣವನ್ನು ತಿಳಿದಿದ್ದ ಯೀಸು ತನ್ನ ಶಿಷ್ಟರಿಗೆ, “ಈ ಸ್ತ್ರೀಗೆ ಏಕೆ ತೊಂದರೆ ಕೊಡುತ್ತಿರಿ? ಆಗೆಯು ನನಗೆ ಬಹಳ ಒಳ್ಳೆಯ ಕಾರ್ಯವನ್ನು ವಾಡಿದಳು.

11 ಬಡಜನರು ನಿಮ್ಮೊಂದಿಗೆ ಯಾವಾಗಿಲೂ ಇರುತ್ತಾರೆ. ಅದರೆ ನಾನು ನಿಮ್ಮೊಂದಿಗೆ ಯಾವಾಗಿಲೂ ಇರುವದಿಲ್ಲ¹² ನಾನು ಸತ್ತ ನಂತರ ನನ್ನನ್ನು ಸೆಮಾಧಿಗೆ ಸಿದ್ಧಪಡಿಸುವುದಕ್ಕಾಗಿ ಈ ಸ್ತ್ರೀಯು ನನ್ನ ದೇಹದ ಮೇಲೆ ಸುಗಂಥೈಲವನ್ನು ಸುರಿದಳು. 13 ನಾನು ನಿಮಗೆ ಸತ್ತವನ್ನು ಹೇಳುತ್ತೇನೆ. ಪ್ರವಂಚದಾದ್ಯಂತ ಎಲ್ಲಿಲ್ಲ ಸುಮಾರೆಯನ್ನು ತಿಳಿಸಲಾಗುವುದೇ ಅಲ್ಲಿಲ್ಲಾ ಈ ಕಾರ್ಯವನ್ನು ಈಕೆಯು ನೇನಿಗಾಗಿ ತಿಳಿಸಲಾಗುವುದು” ಎಂದು ಹೇಳಿದನು.

ಯೀಸುವಿನ ತಪ್ಪಿ, ಯೂದ

(ಮಾರ್ಕ 14:10-11; ಲೂಕ 22:3-6)

14 ನಂತರ ಹನ್ನೆ ರಡು ಮಂದಿ ಶಿಷ್ಟರಲ್ಲಿ ಒಬ್ಬಿನಾದ ಇಸ್ತರಿಯೋತ ಯೂದನು ಮಹಾಯಾಜಕರ ಬಳಿಗೆ ಹೋಗಿ, 15, “ಯೀಸುವನ್ನು ನಿಮಗೆ ಹಿಡಿದುಕೊಳ್ಳರೆ ನೀವು ನನಗೆ ಎಷ್ಟು ಹಣ ಕೊಡುವರಿ?” ಎಂದು ಹೇಳಿದನು. ಮಹಾಯಾಜಕರು ಮೂಲವು ಬೆಳ್ಳಿಯ ನಾಣ್ಯಗಳನ್ನು ಯೂದನಿಗೆ ಕೊಟ್ಟರು. 16 ಅಂದಿನಿಂದ ಯೀಸುವನ್ನು ಹಿಡಿದುಕೊಡಲು ಯೂದನು ಸಮಯ ಕಾಯುತ್ತಿದ್ದನು.

ಮಷ್ಟಕಬ್ಜದ ಅರಜನೆಗೆ ಸಿದ್ಧತೆ

(ಮಾರ್ಕ 14:21-22; ಲೂಕ 22:7-14; 21-23

ಯೋಹಾನ 13:21-30)

17 ಹಾಲೀಯಲ್ಲದ ರೋಟ್ಟಿಯ ಹಬ್ಬದ ವೋದಲನೆಯ ದಿನದಂದು ಶಿಷ್ಟರು ಯೀಸುವಿನ ಬಳಿಗೆ ಬಂದು, “ನಾವು ನಿನಿಗಾಗಿ ವಸ್ತಕಬ್ಜದ ಉಟಕವನ್ನು ಎಲ್ಲಿ ಸಿದ್ಧಪಡಿಸಬೇಕು?” ಎಂದು ಹೇಳಿದರು.

18 ಅದಕ್ಕೆ ಯೀಸು, “ನೀವು ನಗರಕ್ಕೆ ಹೋಗಿ ನಾನು ಸೂಚಿಸುವ ವ್ಯಕ್ತಿಯನ್ನು ಭೀಕಿಪ್ಪಾಡಿ ಅವನಿಗೆ, ‘ಆರಿಸಿಕೊಂಡ ಸಮಯ ಸಮೀಕ್ಷಿಸಿ. ನಾನು ವಸ್ತಕಬ್ಜದ ಉಟಕವನ್ನು ನಿನ್ನ ಮನೆಯಲ್ಲಿ ನನ್ನ ಶಿಷ್ಟರಾಂದಿಗೆ ಮಾಡುತ್ತೇನೆ ಎಂದು ಉಪದೇಶಕ್ಕನು ಹೇಳುತ್ತುನೇ’ ಎಂಬುದಾಗಿ ತಿಳಿಸಿರಿ” ಎಂದು ಉತ್ತರಿಸಿಕೊಟ್ಟನು. 19 ಯೀಸು ಹೇಳಿದಂತೆಯೇ ಶಿಷ್ಟರು ಮಾಡಿ ವಸ್ತಕಬ್ಜದ ಉಟಕವನ್ನು ಪರಿದಿಸಿದರು.

20 ನಾಯಂಕಾಲದಲ್ಲಿ ಯೀಸು ತನ್ನ ಹನ್ನೆ ರಡು ಮಂದಿ ಶಿಷ್ಟರೊಂದಿಗೆ ಉಟಕ್ಕೆ ಶುಳಿತ್ತಿದ್ದನು. 21 ಅವರಲ್ಲಿರು ಉಟ

ಹೇಳುತ್ತೇನೆ. ಇಲ್ಲಿರುವ ಹನ್ನೆ ರಡು ಮಂದಿಯಲ್ಲಿ ಒಬ್ಬನು ನನ್ನನ್ನು ವೈರಿಗಳಿಗೆ ಬಿಬಿಸುತ್ತಾನೆ” ಎಂದು ಹೇಳಿದನು.

22 ಶಿಷ್ಟರು ಇದನ್ನು ಹೇಳಿ ಬಹಳ ದುಃಹಷಟ್ಟರು. ಪ್ರತಿಯೊಬ್ಬ ಶಿಷ್ಟನು ಯೀಸುವಿಗೆ, “ಪ್ರಭುವೇ, ನಿಜವಾಗಿಯೂ ನಾನಲ್ಲ! ಎಂದು ಹೇಳಿದರು.

23 ಯೀಸು, “ಬಟ್ಟಲಲ್ಲಿ ನನ್ನ ಸಂಗಡ ತನ್ನ ದೇಗಳನ್ನು ಅಧ್ಯವನೇ ನನಗೆ ವಿರೋಧವಾಗಿದಾನೆ. ²⁴ ವಹಿತ್ತ, ಗ್ರಂಥದಲ್ಲಿ ಬರೆದಿರುವ ಪ್ರಕಾರ ಮನುಷ್ಯಕುಮಾರನು ಹೊರಟು ಹೊಗಿ ಮರಣ ಹೊಂದುತ್ತಾನೆ. ಆದರೆ ಆತನನ್ನು ಕೊಲ್ಲಲು ಬಿಬಿಸುವವನಿಗೆ ಬಹಳ ಕೇಡಾಗುತ್ತದೆ. ಅವನು ಹುಟ್ಟದೆ ಇಂದಿನೆ ಬಿಂದುಗಿತ್ತು!” ಎಂದು ಹೇಳಿದನು.

25 ಆಗ, ಯೀಸುವನ್ನು ಆತನ ಶತ್ರುಗಳಿಗೆ ಒಂದಿಸಿಕೊಡಲಿದ್ದ ಯೂದನು, “ಗುರುವೇ, ನಿನಗೆ ವಿರೋಧವಾಗಿರುವವನು ನಾನಲ್ಲ, ತಾನೇ?” ಎಂದನು. ಅದಕ್ಕೆ ಯೀಸು, “ಹೌದು, ಅವನು ನಿನೇ?” ಎಂದು ಉತ್ತರಿಸಿದನು.

ಪ್ರಭುವಿನ ಭೋಜನ

(ಮಾರ್ಕ 14:22-26; 22:15-20; 1 ಕೋರಿಂಥ 11:23-25)

26 ಅವರು ಉಟಕುಮಾಡುತ್ತಿದ್ದಾಗ, ಯೀಸು ರೂಪ್ಟಿಯನ್ನು ತೆಗೆದುಹೊಂಡು ಅದಕ್ಕಾಗಿ ದೇವರಿಗೆ ಸೋತ್ತೆ ಸಲ್ಲಿಸಿ, ಅದನ್ನು ಮುರಿದು, “ತೆಗೆದುಹೊಳ್ಳಿ, ತಿನ್ನಿರಿ, ಇದು ನನ್ನ ದೇಹ” ಎಂದು ಹೇಳಿ ತನ್ನ ಶಿಷ್ಟರಿಗೆ ಕೊಟ್ಟನು.

27 ನಂತರ ಯೀಸು ದ್ರಾಕ್ಷಾರಸದ ಪಾತ್ಯೈಯನ್ನು ತೆಗೆದು ಹೊಂಡು ಅದಕ್ಕಾಗಿ ದೇವರಿಗೆ ಸೋತ್ತುವಲ್ಲಿಸಿ, “ನೀವೆಲ್ಲರೂ ಇದನ್ನು ಕುಡಿಯಿರಿ. ²⁸ ಇದು ಹೆಸನ್ ಒಡಂಬಿಕೆಯನ್ನು ಸಾಖಿಸಿಪಡುವ ನನ್ನ ರಕ್ತ, ಇದು ಅನೇಕ ಜನರ ಪಾಪಗಳ ಕ್ಷಮೆಗಾಗಿ ಸುರಿಸಲಿಪುವ ರಕ್ತ” ²⁹ ನಾವು ನಮ್ಮ ತಂದೆಯ ರಾಜ್ಯದಲ್ಲಿ ಮತ್ತೆ ಒಟ್ಟಾಗಿ ಸೇರಿ ದ್ರಾಕ್ಷಾರಸವನ್ನು ಹೊಸದಾಗಿ ಕುಡಿಯಿರುವ ತನಕ ಅದನ್ನು ಇನ್ನು ಕುಡಿಯಿಪುದೇ ಇಲ್ಲ” ಎಂದು ಹೇಳಿ ಜನರಿಗೆ ಕುಡಿಯಲು ಕೊಟ್ಟನು.

30 ಆಗ ಶಿಷ್ಟರಲ್ಲಿರು ವಸ್ತಕಬ್ಜದ ಹಾಡನ್ನು ಹಾಡಿದರು. ಬಳಿಕೆ ಅವರು ಆಲ್ವಾ ಗುಡ್ಡಕ್ಕೆ ಹೋಗಿದರು.

ಶಿಷ್ಟರ ವಿಜ್ಞಾನದೀರ್ಘದ ಮನಸ್ಸಾಜನೆ

(ಮಾರ್ಕ 14:27-31; ಲೂಕ 22:31-34; ಯೋಹಾನ 13:36-38)

31 ಆಗ ಯೀಸು ತನ್ನ ಶಿಷ್ಟರಿಗೆ, “ಜಿಂದ ರಾತ್ರಿ, ನೀವೆಲ್ಲರೂ ನನ್ನ ದೇಸಿಯಾದ ನಿಮ್ಮ ವಿಜ್ಞಾನವನ್ನು ಕೆಳಿದುಹೊಳ್ಳಿ.

‘ನಾನು ಕುರಬನನ್ನು ಹೊಲ್ಲಿಸೆನು, ಆಗ ಕುರಿ ಗೆಳಿಲ್ಲ ಚದರಿಹೋಗುತ್ತವೇ.’

ಜೀಕೆಯ್ 13:7

ಎಂದು ವಹಿತ್ತ, ಗ್ರಂಥದಲ್ಲಿ ಬರೆದಿದೆ.

32 “ಅದರೆ ನಾನು ಸತ್ತ ಮೇಲೆ ಜೀವಂತನಾಗಿ ಎದ್ದು ಬರಲಿವೆನು. ನಂತರ ನಾನು ಗಲ್ಲೋಯಿಕ್ಕೆ ಹೋಗುವೆನು. ನೀವು ಅಲ್ಲಿಗೆ ಹೋಗುವುದಕ್ಕಿಂತ ಮುಂಚಿಯೇ ನಾನು ಅಲ್ಲಿರುವೆನು” ಎಂದು ಹೇಳಿದನು.

ನಿಮಿಸುತ್ತೇನೆ ಎಂದ ಹೇಳಿದನು” ಎಂಬುದಾಗಿ ತಿಳಿಸಿದರು.⁶² ಪ್ರಥಾನಯಾಜಕನು ಎದ್ದುಸೀನಿಂತು ಯೀಸುವಿಗೆ, “ಈ ಜನರು ನಿನ್ನ ಮೇಲೆ ಹೊರಿಸಿರುವ ಆಪಾದನೆಗಳ ಬಗ್ಗೆ ನೀನು ಏನಾದರೂ ಹೇಳಬೇಕೆಂದಿರುವೆಯಾ? ಇವರು ಹೇಳುತ್ತಿರುವೆಡ್ಲಾ ನಿಜವೇ?” ಎಂದು ಹೇಳಿದನು.⁶³ ಅದರೆ ಯೀಸು ಮಾನವಾಗಿದ್ದನು.

ಪ್ರಥಾನಯಾಜಕನು ಮತ್ತೆ ಯೀಸುವಿಗೆ, “ಜೀವಸ್ತರೂವ ನಾದ ದೇವರ ಮೇಲೆ ಆಳೆಯಿಟ್ಟ ಕೇಳುತ್ತಿದ್ದೇನೆ, ನೀನು ದೇವರುಮಾರಾಡ ಶ್ರಸ್ತನೋ? ನಮಗೆ ತಿಳಿಸು” ಎಂದನು.

⁶⁴ ಯೀಸು, “ಹೌದು, ನೀನು ಹೇಳಿದಂತೆ ಅತನೇ ನಾನು. ಅದರೆ ನಾನು ನಿನಗೆ ಹೇಳುವುದೇನಂದರೆ, ಇನ್ನು ಮೇಲೆ ಮನುಷ್ಯಕುಮಾರನು ದೇವರ ಬಳಗಡೆಯಲ್ಲಿ ಸುಳಿತಿರುವುದನ್ನೂ ಆಕಾಶದ ಮೋಡಗಳ ಮೇಲೆ ಕುಶಿಭಬರುವುದನ್ನೂ ನೀವು ಕಾಣಿಸಿರಿ” ಎಂದು ಹೇಳಿದನು.⁶⁵ ಪ್ರಥಾನಯಾಜಕನು ಇದನ್ನು ಕೇಳಿ ಬಹಳ ಕೋವಗೊಂಡು ತನ್ನ ಬಟ್ಟೆಗಳನ್ನು ಹರಿದುಕೊಂಡು, “ಈ ಮನುಷ್ಯನು ದೇವರೂಪಣೆ ಮಾಡಿದ್ದಾನೆ. ನಮಗೆ ಇನ್ನು ಯಾವ ಸಾಕ್ಷಿಗಳ ಅಗತ್ಯವಾ ಇಲ್ಲ. ಇವನು ಮಾಡಿದ ದೇವರೂಪಣೆಯನ್ನು ನೀವೇ ಕೇಳಿದಿರಿ. ⁶⁶ “ನಿಮ್ಮ ತೀರ್ಮಾನನೇನು?” ಎಂದು ಕೇಳಿದನು.

ಯೊಹೂದ್ಯರು, “ಇವನು ಅವರಾದಿ. ಇವನು ಸಾಯಲೇ ಬೀಕು” ಎಂದು ಉತ್ತರ ಕೊಟ್ಟರು.

⁶⁷ ನಂತರ ಜನರು ಅಲ್ಲಿಯೇ ಯೀಸುವಿನ ಮುಖದ ಮೇಲೆ ಉಗ್ಣಿತಿರು. ಮುಷಿಯಿಂದ ಅತನನ್ನು ಗುಡಿದ್ದರು. ಅತನ ಕೇಂದ್ರೆಗೆ ಬಾರಿಸಿದರು.⁶⁸ ಅವರು “ತೀನ್ನೇ, ನಮಗೆ ಪ್ರಶಾದನೆ ಹೇಳಿ! ನಿನಗೆ ಹೊಡಿದವರ್ತುರು?” ಎಂದು ಅವಹಾಸ್ತ ಮಾಡಿದರು.

ವೇತನ ವಿಶುದ್ಧೀರ್ಹಳ

(ಮಾರ್ಕ 14:66-72; ಲರಕ 22:56-62;
ಯೋಹಾನ 18:15-18, 25-27)

⁶⁹ ಜ್ತತ ವೇತನು ಅಂಗಳದಲ್ಲಿ ಕುಳಿತ್ತಿದ್ದನು. ಸೇವಕಿಯೊಭ್ಯಳು ವೇತನ ಬಳಿಗೆ ಬಂದು, “ನೀನು ಸಹ ಗಲಿಲಾಯದ ಯೀಸುವಿನೊಂದಿಗೆದ್ದವನು” ಎಂದು ಹೇಳಿದಳು.⁷⁰ ಅದರೆ ವೇತನು, ಅಲ್ಲಿದ್ದ ಜನರಲ್ಲಿರ ಎದುರಿನಲ್ಲಿ ಆಗಿ, “ನೀನು ಏನು ಹೇಳುತ್ತಿರುವೀಯಿ ನನಗೆ ಗೊತ್ತೇ ಇಲ್ಲ” ಎಂದು ನಿರಾಕರಿಸಿದನು.

⁷¹ ಬಳಿಗ ವೇತನು ಅಲ್ಲಿಂದ ಎದ್ದು ಹೆಬ್ಬಾಗಿಲ ಬಳಿಗೆ ಬಂದಾಗ ಮತ್ತೊಬ್ಬು ಸೇವಕಿಯಿ ಅವನನ್ನು ನೋಡಿ ಅಲ್ಲಿದ್ದ ಜನರಿಗೆ, “ಈ ಮನುಷ್ಯನು ನಜರೇಟಿನ ಯೀಸುವಿನೊಂದಿಗಿದನು” ಎಂದು ಹೇಳಿದಳು.

⁷² ಆಗ ವೇತನು, “ನಾನು ದೇವರ ಮೇಲೆ ಆಳೆಯಿಟ್ಟ ಹೇಳತ್ತೇನೆ ನನಗೆ ಯೀಸುವೆಂಬ ಮನುಷ್ಯನು ತಿಳಿದೇ ಇಲ್ಲ!” ಎಂದು ನಿರಾಕರಿಸಿದನು.⁷³ ಸ್ವಲ್ಪ ಸಮಯದ ತರುವಾಯ, ಅಲ್ಲಿನಿಂತಿದ್ದ ಕೆಲಪು ಜನರು ವೇತನು ಸಮೀವಸ್ಥಕ್ಕೆ ಹೋಗಿ, “ಯೀಸುವನ್ನು ಹಿಂಬಾಲಿಸಿಕೊಂಡು ಬಂದ ಜನರಲ್ಲಿ ನೀನೂ ಒಬ್ಬನಾಗಿರುವೆ ಎಂಬುದನ್ನು ನೀನು ಮಾತಾಪಾ ರೀತಿಯೇ ತೋರಿಸುತ್ತದೆ” ಎಂದು ಹೇಳಿದರು.

⁷⁴ ಆಗ ವೇತನು ತಹಿಸಿಕೊಳ್ಳುತ್ತಿದ್ದಾಗಿ, “ನಾನು ದೇವರ ಮೇಲೆ ಆಳೆಯಿಟ್ಟ ಹೇಳತ್ತೇನೆ. ಯೀಸುವೆಂಬ ಮನುಷ್ಯನು ನನಗೆ ತಿಳಿದೇ ಇಲ್ಲ!” ಎಂದು ಹೇಳಿದನು. ಆ ಕೂಡಲೇ ಕೋಳಿಕೊಂಡಿರುತ್ತಿದ್ದನು.

⁷⁵ “ಆತನು ಯಾರೋ ನನಗೆ ಗೊತ್ತೇ ಇಲ್ಲ ಎಂಬುದಾಗಿ ಕೋಳಿ ಕೂಗುಪುದಕ್ಕಿಂತ ಮುಂಚಿ ನೀನು ಮೂರು ಸಲಹೇಳುವೆ” ಎಂದು ತನಗೆ ಯೀಸು ಹೇಳಿದ್ದ ಮಾತನ್ನು ಹೇತು, ನನವು ವಾಡಿಕೊಂಡು ಹೊರಗೆ ಹೋಗಿ ಬಹಳವಾಗಿ ವ್ಯಾಖ್ಯಾಪಿಟ್ಟು ಆತನು.

ರಾಜ್ಯಾಲಾನ ಮುಂದ ಯೀಸು
(ಮಾರ್ಕ 15:1; ಲರಕ 23:1-2; ಯೋಹಾನ 18:28-32)

27 ಮರುದಿನ ಮುಂಜಾನೆ, ಮಹಾಯಾಜಕರಲ್ಲರೂ ಮತ್ತು ಹಿರಿಯ ನಾಯಕರಲ್ಲರೂ ಯೀಸುವನ್ನು ಕೊಲ್ಲಲು ತೀರ್ಮಾನಿಸಿದರು.² ಅವರು ಆತನನ್ನು ಸರವಂಗಳಿಂದ ಬಂಧಿಸಿ ರಾಜ್ಯಾಲಾನಾದ ಹಿಲಾತನ ಬಳಿಗೆ ಕರೆದೊಯ್ದು ಅವನಿಗೆ ಬಿಟ್ಟಿಸಿದರು.

ಯೂದನ ಆಶ್ಕರ್ಷಣೆ

(ಅಪ್ಲ. ಕರ್ತೃ 1:18-19)

³ ಯೀಸುವನ್ನು ಆತನ ವೈರಿಗಳಿಗೆ ಬಿಟ್ಟಿಸಿಕೊಳ್ಳುತ್ತಿರುದನು, ಯೀಸುವಿಗೆ ಸಂಭವಿಸಿದ್ದನ್ನು ಕಂಡು, ತಾನು ಮಾಡಿದ ದೋಷಕ್ಕಾಗಿ ಬಹಳ ಪಶ್ಚಾತ್ಯಾಪವಟ್ಟನು. ಅವನು ಬೆಳ್ಳಿಯ ನಾಣ್ಯಗಳನ್ನು ಮಹಾಯಾಜಕರ ಮತ್ತು ಹಿರಿಯನಾಯಕರ ಬಳಿಗೆ ತೀಗೆದುಕೊಂಡು ಹೋಗಿ,⁴ “ನಾನು ಪಾಪ ಮಾಡಿದ ಸಿರವರಾಧಿಯನ್ನು ಕೊಲ್ಲಲು ನಿಮಗೆ ಬಿಟ್ಟಿಸಿಕೊಂಡ್ದೆ” ಎಂದು ಹೇಳಿದನು.

ಯೊಹೂದ್ಯ ನಾಯಕರು, “ಅದಕ್ಕೆ ನಾವೇನು ಮಾಡೋಣ! ಅದು ನಿನ್ನ ಸಮಸ್ಯೆ ನಿಮ್ಮದಲ್ಲ!” ಎಂದು ಉತ್ತರ ಕೊಟ್ಟರು.

⁵ ಆಗ ಯೂದನು ಆ ಹಣವನ್ನು ದೇವಾಲಯದೊಳಗೆ ಬಿಡಾಡಿ ಹೊರಬುಹೋಗಿ ತಾನೇ ನೀಳಬ ಹಾಕಿಕೊಂಡನು.

“ಮಹಾಯಾಜಕರು ದೇವಾಲಯದಲ್ಲಿದ್ದ ಬೆಳ್ಳಿಯ ನಾಣ್ಯಗಳನ್ನು ಆಯ್ದುಕೊಂಡು, “ಈ ಹಣವನ್ನು ಒಬ್ಬ ಮನುಷ್ಯನ ಹಕ್ಕಿಗಾಗಿ ಸೋಡಿದ್ದ ಕಾರಣ ಇದನ್ನು ದೇವಾಲಯದ ಹಣದೊಂದಿಗೆ ಸೇರಿಸುವುದು ನಮ್ಮ ಧರ್ಮಜಾಸ್ತಕ್ಕೆ ವಿರುದ್ಧ” ಎಂದು ಹೇಳಿದರು.⁷ ಆದ್ದರಿಂದ ಅವರು ಆ ಹಣದಿಂದ “ಕಂಬಾರನ ಹೊಲ” ಎಂಬ ಜಮೀನನ್ನು ಕೊಂಡುಕೊಳ್ಳಲು ತೀರ್ಮಾನಿಸಿದರು. ಜಿರುಸಲೇಮಿಗೆ ಪ್ರವಾಸ ಬಂದವರು ಸತ್ತರೆ, ಅವರನ್ನು ಈ ಹೊಲದಲ್ಲಿ ಸಮಾಧಿ ಮಾಡಬೇಕೆಂದು ನಿರ್ಧರಿಸಿಲಾಯಿತು. ⁸ ಆದಕಾರಣವೇ ಆ ಹೊಲವನ್ನು ಇಂದಿಗೂ “ಜೀವ ಹಕ್ಕೆಯ ಹೊಲ” ಎಂದು ಕರೆಯುತ್ತಾರೆ. ⁹ ಹೀಗೆ ಪ್ರವಾದಿಯಾದ ಯೀರೊಮೀಯನು ಹೇಳಿದ ಮಾತು ನೀರವೇಂದರು. ಆದೇನೆಂದರೆ:

“ಅವರು ಮೂವತ್ತು ಬೆಳ್ಳಿಯ ನಾಣ್ಯಗಳನ್ನು ತೀಗೆದುಹೋಂಡಿ. ಯೊಹೂದ್ಯರು ಆತನ ಜೀವಸ್ತಕ್ಕೆ ನಿರ್ಧರಿಸಿದ ಬೆಳ್ಳಿಯೇ ಅಷ್ಟು ¹⁰ ಪ್ರಭುವು ನನಗೆ ಅಜ್ಞಾಪಿಸಿದಂತೆ, ಅವರು ಮೂವತ್ತು ಬೆಳ್ಳಿಯ

కుడియలు దూక్కూరసవన్న కోట్టరు. ఈ దూక్కూరసవన్న నోపు నివారక శైషధియన్న * బీరసిద్దరు. ఆతను దూక్కూరసవ రుజి నోఇకి అదన్న కుడియలల్ల. 35 స్నేహికరు ఆతనన్న తిలుబగీ మోళిగళింద జడిదరు. నంతర ఆతన ఉధుషిగాగి తమల్లియీ జీఏచికాకి తేగెదుశోందరు. 36 స్నేహికరు యీఎసువన్న కాయుత్తా అల్లీ కుళ్తిద్దరు. 37 ఇదలల్ల ఆతన మేలీ హోరిసిద అపరాధవన్న బరదు ఆతన తలయ మేలుడి హృషిదరు. “ఈతన యీఎసు, యీహూద్యర రాజు” ఎంబారే ఆ అపరాధ. 38 యీఎసువిన వశద్దల్లి ఇబ్బరు కళ్చరన్న తిలుబగీ హాటిద్దరు. ఒబ్బ కళ్చన్న యీఎసువిన బలగడే యల్లియూ మతోబ్బ కళ్చన్న యీఎసువిన ఎడగడేయల్లియూ హకిదరు. 39 దారియల్లి హోగుకిద్ద జనరు తలే యాకిమత్తా. 40* “నీను దేవాలయవన్న కెపి, అదన్న మత్త మూరు దినగళల్లి నిమ్మాసుత్తేనంద హేళుకిద్ద. ఆదర ఈగ నిన్నన్న నీను రథసిచో! నీను నిజవాగియూ దేవర మగనాిద్దరే, తిలుబయింద శేగిలీదు బా!” ఎందు హాస్థమాిదరు.

41 మహాయాజకరూ ధమోఽవదేశకరూ మత్త హిరియ యీహూద్యానయకరూ అల్లిద్దరు. ఇవరు సక జీతర జనరంత యీఎసువన్న గేలి మాకిదరు. 42* “ఇవను బేరయవరన్న రథసిదను. ఆదర తన్నన్న రథసిశోల్ల లారి! ఇస్తేలర రాజ ఎందు జన హేళుత్తారే. ఇవను రాజనాగ్దారే తిలుబయింద కేళిగిల్ల బరలి. ఆగ నాపు ఇవన్న నంబుత్తేవే. 43* ఇవను దేవపరన్న నంబిద్దను. ఈగ దేవరిగి నిజవాగియూ ఇవను బేళిద్దరే, దేవపోలే ఇవన్న కావాడలి. ‘నాను దేవర మగు’ ఎందు ఇవనే హేళికోండనల్లా” ఎందు అపు హేళిదరు. 44 ఆదే రితి యల్లి యీఎసువిన ఎడబలగళల్లి తిలుబగీ హాశట్టిద్ద కళ్చరు సక ఆతనన్న నిందిసిదరు.

యీఎసువిన మరణ

(మాక్ 15:33-41; లాక్ 23:44-49; యోహాన 19:28-30)

45 అందు మద్యాహ్న కన్నేరపు గంటియింద మూరు గంటియవరీ దేశదల్లల్ల తక్కలీ కవియతు. 46 సమారు మూరు గంటియ సమయదల్లి యీఎసు, “పలీ, పలీ, లమా సబక్కురి?!” ఎందు గడ్డియాద ధ్వనియల్ల కూగిదను. హోగిందరే, “ననే దేవరే, నన్న దేవరే, యాచేనన్న క్షేబిట్టుబిట్టు?”* ఎందభా.

47 అల్లి నికిద్ద కెలవు జనరు ఇదన్న కేళి, “ఇవను ఎలోయునన్న కరెయుకిత్తుద్దనే” ఎందు హేళిదరు.

48 ఆ జనరల్లి ఒబ్బును పిడికోరి స్పంజన్న తందు, అదరల్లి ఖులీరపన్న పుంబిసి, అదన్న ఒందు కోలీగి కట్టే ఆ కోలీనింద స్పంజన్న యీఎసువిగి కుడియలు

శైషధియన్న అడ్డరథికమిహియాద రస.

“నన్న దేవరే ... క్షేబిట్టుబిట్టు?” కీఱనే 22:1

కొట్టును. 49 ఆదర ఇతర జనరు, “అవన బగీ చింతిసబేడ, అవనన్న రశ్మిసలు ఎలీఎయు బరబముదేనో నోఎఁఓఎఁ” ఎందు హేళిదరు.

50 బలీక యీఎసు మత్త గట్టియాద ధ్వనియల్ల కూగి వ్యాంబిట్టును. 51 ఆగ దేవాలయుద తేరయు మేలుడే యింద తళ్చభాగపెరిగొ కపరిదు ఎరదు భాగవాయితు. భంచియు నడుగితు. బండేగళు ఒడెదుహోదపు. 52 సమాధిగళు తరెదపు, సత్తుకోఱిద్ద అనేక దేవజనరు సమాధిగళులగింద జీవంతప్పామి మేలిద్దరు. 53 యీఎసు పునరుత్తున హోందిద బళిశ, అపు పవిత్ర నగరవాద చబ్బసలేమిగి మోదెరు. జనరు అపరన్న కళ్చలే కందరు.

54 యీఎసువన్న కాయుకిద్ద సేనాధిపతి మత్త స్నేహికరు భుంచంపవన్న మత్త నడెద్దన్న కంపు బంఛమాిగి హేదరీ, “అవను నిజవాగియు దేవర మగనాిద్దను!” ఎందు హేళిదరు.

55 యీఎసువిన సేపే మాదుత్తా గలిలాయదింద ఆతనన్న హింబాలిసికోండ బందిద్ద అనేక స్తోయు దూరదల్ల నోఁడుత్తా నింతిద్దరు. 56 మగ్గలద మరియులు, యాకోఱిబ మత్త యోసేఫసన తాయియాద మరియులు, కాగా యోకాన మత్త యాకోఱిబన తాయి అల్లిద్దరు.

యీఎసువిన సమాధి

(మాక్ 15:42-47; లాక్ 23:50-56; యోహాన 19:38-42)

57 ఆ సంజే యోసేఫ ఎంబ శ్రీఎంత వ్యక్తి జీరుసలేమిగే బందను. అరిమాయ వ్యషించపనాద ఇవను యీఎసువిన తిప్పనాగిద్దను. 58 ఇవను హిలాతనే బలిగీ హోగి, యీఎసువిన దేకహన్న తనగి కోడ బేంకిదు కేళిదను. యీఎసువిన దేకహన్న యోసేఫసిగి కోదువంపం హిలాతను స్నేహికరిగి అప్పణి మాకిదను. 59 యోసేఫసన అతన దేహహన్న తగిదుకోండు, అదన్న హోస నారుమడియ బట్టియింద సుక్తి బ్యాంకియల్ల తాను తోఁడిసిద్ద హోస సమాధియల్ల ఇష్టును. సమాధియ బిగాలిగి బందు దోడు బంచేయిన్న బారులిసి హోరచు హోదను. 61 మగ్గలద మరియులు మత్త ఇన్నోబ్బ మరియుల ఆ సమాధియ హక్కిర కుళీపుకోందిదరు.

యీఎసువిన సమాధిగి కావలు

62 శుర్కరావార* ముగిద మేలి మహాయాజకరు మత్త ఘరిసాయిరు హిలాతనే బళిగీ హోగి, 63 “స్తుమీఇ, ఆ సుభ్యుగారను బదుక్కుగు, ‘మూరు దినగళ బళిక నాను పునరుత్తున హోందుత్తేనే’” ఎందు హేళిదు నమిగన్న నేనిపిది. 64 ఆదరింద మూరు దినగళపరీగి ఆ సమాధి యిన్న భద్రవాగి కాయలు ఆజ్ఞుషిసి. అవన తిప్పెరు బందు, అవన దేహహన్న కుద్దుకోండ హోగి, అవను సమాధియింద మేలిద్ద ద్వాన్ ఎందు జనరిగి హేళి

శుర్కరావ సిద్దతెయు దిన.

ಬಹುದು. ಆಗ ಮೋದಲನೆಯ ಮೋಸಕ್ಕಿಂತ ಕಡೆಯದೇ ಕಡು ಮೋಸವಾದಿತು” ಎಂದು ಹೇಳಿದರು.

“ತಿಲಾತನು, “ಕೆಲವು ಸೈನಿಕರನ್ನು ಕರೆದುಕೊಂಡು ಹೋಗಿ, ಸಿಮಗೆ ಬೇಕಾದ ರೀತಿಯಲ್ಲಿ ಸಮಾಧಿಯನ್ನು ಭದ್ರಪಡಿಸಿರಿ” ಎಂದು ಹೇಳಿದನು. “ಅವರು ಹೋಗಿ, ಸಮಾಧಿಗೆ ಮುದ್ದೆ ಹಾಕಿ, ಸೈನಿಕರನ್ನು ಕಾವಲಿಸಿ, ಸಮಾಧಿಯನ್ನು ಸುಭದ್ರವಷಿಸಿದರು.

ಯೀಸುವಿನ ಪುನರುತ್ತಾನ

(ಮಾರ್ಕ 16:1-8; ಲಾಕ 24:1-12; ಯೋಹಾನ 20:1-10)

28 ಸಭ್ಯತ್ವದಿನ ಕಳೆದಿತ್ತು. ಭಾನುವಾರ ಬೆಳಿಗಾಗು ವ್ಯಾಪರಲ್ಲಿತ್ತು. ಮಗ್ನಲದ ಮರಿಯಳಿ ಮತ್ತು ಜನ್ಮೇಭೂ ಮರಿಯಳಿ ಸಮಾಧಿಯನ್ನು ನೋಡಲು ಹೋದರು.

²ಆಗ ಭೀಕರ ಭೂಕರ್ನಂವ್ಯಾಯಿತು. ವೈ ಭುವಿನ ದೂತನೊಳ್ಳಿನು ಅಕಾಶದಿಂದ ಇಳಿದುಬಂದನು. ಆ ದೇವದೂತನು ಸಮಾಧಿಯ ಬಳಿಗೆ ಹೋಗಿ, ಸಮಾಧಿಯ ಬಾಗಿಲಿ ನಿಂದ ಬಂಡೆಯನ್ನು ಉರುಳಿಸಿ ಆ ಬಂಡೆಯ ಮೇಲೆ ಕುಳಿತುಕೊಂಡನು. ³ದೇವದೂತನು ಮಿಂಚಿನಂತೆ ಪ್ರಕಾಶಿಸುತ್ತಿದ್ದನು. ಅವನ ಬಟ್ಟೆಗಳು ಮಂಜಿನಂತೆ ಬೆಳ್ಳಪಾಗಿದ್ದವು. ⁴ಸಮಾಧಿಯನ್ನು ಕಾಯುತ್ತಿದ್ದ ಸೈನಿಕರು ದೇವದೂತನನ್ನು ಶಂಕು ಬಹಳವಾಗಿ ಹೆಡರಿ ಭಯದಿಂದ ನಡುಗುತ್ತಾ ಸತ್ತಿತಾದರು.

⁵ದೇವದೂತನು ಆ ಸ್ತೀಯರಿಗೆ, “ಹೆಡರಬೇಕಿ, ಶಿಲುಬಿಗೇರಿಸಲ್ಪಟ್ಟ ಯೀಸವನ್ನು ನೀವು ಹುಡುಕುತ್ತಿದ್ದೀ ರೆಂಬಂದು ನನಗೆ ತಿಳಿದಿದೆ. ⁶ಆದರ ಯೀಸು ಇಲ್ಲಿಲ್ಲ. ಆತನು ತಾನು ತಿಳಿಸಿದ್ದಂತೆಯೇ ಪುನರುತ್ತಾನ ಹೊಂದಿದ್ದಾನೆ. ಬನ್ನಿ ಆತನ ದೇಹವಿದ್ದ ಸೇಳಿವನ್ನು ನೀಡಿ. ⁷ಬೇಗನೆ ಹೋಗಿ ಆತನ ತಿಷ್ಠರಿಗೆ, ‘ಯೀಸು ಪುನರುತ್ತಾನ ಹೊಂದಿದ್ದಾನೆ. ಆತನು ಗಲಿಲೀಯಕ್ಕೆ ಹೋಗುತ್ತಿದ್ದಾನೆ’ ನಿಮಗಿಂತ ಮುಂಚಿಯೇ ಆತನು ಅಲ್ಲಿರುತ್ತಾನೆ. ನೀವು ಆತನನ್ನು ಅಲ್ಲಿ ನೋಡುತ್ತೀರಿ ಎಂದು ಹೇಳಿರಿ. ನಾನು ನಿಮಗೆ ತಿಳಿಸಬೇಕಾದ ಸಮಾಜಾರ ಇದೇ, ಮರಿಯದಿರಿ’ ಎಂದನು.

⁸ಕೂಡಲೇ ಆ ಸ್ತೀಯರು ಭಯದಿಂದಲೂ ಸಂತೋಷದಿಂದಲೂ ಸಮಾಧಿಯಂದ ಹೊರಟರು. ನಡೆದ ಸಂಗತಿಯನ್ನು ತಿಷ್ಠರಿಗೆ ತಿಳಿಸಲು ಅವರು ಒಡಿಹೋಗುತ್ತಿರಲು, ⁹ಯೀಸು ಅವರ ಮುಂದೆ ಪ್ರತ್ಯಕ್ಷಣಾಗಿ, “ನಿಮಗೆ ಈಭವಾಗಲಿ” ಎಂದನು. ಆ ಸ್ತೀಯರು ಯೀಸುವಿನ ಬಳಿಗೆ ಹೋಗಿ, ಆತನ

ಪಾದಗಳನ್ನು ಹಿಡಿದುಕೊಂಡು ಆತನನ್ನು ಆರಾಧಿಸಿದರು. ¹⁰ಯೀಸು ಆ ಸ್ತೀಯರಿಗೆ, “ಹೆಡರಬೇಕಿ, ನನ್ನ ಸಹೋದರರ ಬಳಿಗೆ ಹೋಗಿ ಗಲಿಲಾಯಕ್ಕೆ ಬರಲು ತಿಳಿಸಿರಿ. ಅವರು ನನ್ನನ್ನು ಅಲ್ಲಿ ಕಾಬಿವರು” ಎಂದು ಹೇಳಿದನು.

ಯೀಸುವಿನ ಪುನರುತ್ತಾನ

¹¹ಆ ಸ್ತೀಯರು ತಿಷ್ಠರಿಗೆ ತಿಳಿಸಲು ಹೋದರು. ಇತ್ತು ಸಮಾಧಿಯನ್ನು ಕಾಯುತ್ತಿದ್ದ ಕೆಲವು ಸೈನಿಕರು ನಗರದೊಳಕ್ಕೆ ಹೋಗಿ ನಡೆದ ಸಂಗತಿಯನ್ನೇ ಲ್ಲಾ ಮಹಾಯಾಜಕರಿಗೆ ತಿಳಿಸಿದರು. ¹²ಆಗ ಮಹಾಯಾಜಕರು ಹಿರಿಯ ಯೀಸುವಿನ ರನ್ನು ಭೇದಿಮಾಡಿ ಚರ್ಚಿಸಿದರು ಮತ್ತು ಸೈನಿಕರಿಗೆ ಹೆಚ್ಚು ಹಳಕೊಟ್ಟ ಅವರಿಂದ ಸುಳ್ಳಹೇಳಿಸಿದ ಉಪಾಯವನ್ನು ಮಾಡಿದರು. ¹³ಅವರು ಸೈನಿಕರಿಗೆ, “ರಾತ್ರಿವೇಳೆಯಲ್ಲಿ ನಾವು ನಿದ್ರಿಸುತ್ತಿದ್ದಾಗ ಯೀಸುವಿನ ಶಿಷ್ಯರು ಬಂದು ಆತನ ದೇಹವನ್ನು ಕದ್ದಿನ್ಯಿಸುತ್ತಿರಿಯಂತೆ ಜನರಿಗೆ ತಿಳಿಸಿರಿ. ¹⁴ಇಂದು ರಾಜ್ಯಪಾಲನಿಗೆ ಗೊತ್ತಾದರೂ ನಾವು ಅವನನ್ನು ಸಮಾಧಾನವಸ್ಥಿಸುತ್ತೇವೆ ಮತ್ತು ನಿಮಗೇನೂ ತೊಂದರೆಯಾಗದಂತೆ ನೋಡಿಕೊಳ್ಳತ್ತೇವೆ” ಎಂದು ಹೇಳಿದರು. ¹⁵ಸೈನಿಕರು ಹಳವನ್ನು ತೇಗೆದುಕೊಂಡು, ಅವರು ಹೇಳಿದರು. ಅವನ ನಿಮಗೆ ಯೀಸುವಿನ ಪರಿಪೂರ್ವಕ ಹಿಂಬಿಕೊಂಡಿದೆ.

ಯೀಸು ತನ್ನ ತಿಷ್ಠರಿ ಹೇಳಿದ ಕರೆಯ ಮಾತ್ರಗಳು

(ಮಾರ್ಕ 16:14-18; ಲಾಕ 24:36-49; ಯೋಹಾನ 20:19-23; ಅಖ್ಯಾತಕ್ಕೆ 1:6-8)

¹⁶ಹನ್ನೊಂದು ಮಂದಿ ತಿಷ್ಠರು ಗಲಿಲಾಯಕ್ಕೆ ಹೊರಟು ಯೀಸು ತಿಳಿಸಿದ್ದ ಬಟ್ಟಕ್ಕೆ ಬಂದರು. ¹⁷ತಿಷ್ಠರು ಬಟ್ಟದ ಮೇಲೆ ಯೀಸುವನ್ನು ಶಂಕು ಆತನನ್ನು ಆರಾಧಿಸಿದರು. ಆದರೆ ಕೆಲವು ತಿಷ್ಠರು ಆತನೇ ನಿಜಾದ ಯೀಸು ಎಂಬುದನ್ನು ನಂಬಲೀಲಿ.

¹⁸ಆದ್ದರಿಂದ ಯೀಸು ಅವರ ಬಳಿಗೆ ಬಂದು, “ಪರಲೋಕದ ಮತ್ತು ಈ ಲೋಕದ ಅಧಿಕಾರವಲ್ಲವನ್ನು ನನಗೆ ಕೊಡಲಾಗಿದೆ.

¹⁹ಆದ್ದರಿಂದ ನೀವು ಹೋಗಿ, ಲೋಕದಲ್ಲಿರುವ ಜನರಲ್ಲರನ್ನು ನನ್ನ ತಿಷ್ಠರನ್ನಾಗಿ ವಾಡಿರಿ. ತಂದೆಯ, ಮಗನ ಮತ್ತು ಪವಿತ್ರತ್ವದ ಹೆಸರಿನಲ್ಲಿ ಅವರಿಗೆಲ್ಲ ದೀಕ್ಷಾಸ್ವಾನ ಮಾಡಿಸಿ.

²⁰ನಾನು ನಿಮಗೆ ಆಜ್ಞಾಹಿಸಿದವರಿಗೆಲ್ಲಾ ವಿಧೇಯರಾಗುವ ವಂದಿ ಜನರಿಗೆ ಉಪದೇಶಿಸಿ, ಲೋಕಾಂತರದವರೆಗೂ ಸದಾಕಾಲ ನಾನು ನಿಮ್ಮಾಂದಿಗಿರುತ್ತೇನೆ” ಎಂದು ಹೇಳಿದನು.

License Agreement for Bible Texts

World Bible Translation Center
Last Updated: September 21, 2006

Copyright © 2006 by World Bible Translation Center
All rights reserved.

These Scriptures:

- Are copyrighted by World Bible Translation Center.
- Are not public domain.
- May not be altered or modified in any form.
- May not be sold or offered for sale in any form.
- May not be used for commercial purposes (including, but not limited to, use in advertising or Web banners used for the purpose of selling online add space).
- May be distributed without modification in electronic form for non-commercial use. However, they may not be hosted on any kind of server (including a Web or ftp server) without written permission. A copy of this license (without modification) must also be included.
- May be quoted for any purpose, up to 1,000 verses, without written permission. However, the extent of quotation must not comprise a complete book nor should it amount to more than 50% of the work in which it is quoted. A copyright notice must appear on the title or copyright page using this pattern: "Taken from the HOLY BIBLE: EASY-TO-READ VERSION™ © 2006 by World Bible Translation Center, Inc. and used by permission." If the text quoted is from one of WBTC's non-English versions, the printed title of the actual text quoted will be substituted for "HOLY BIBLE: EASY-TO-READ VERSION™." The copyright notice must appear in English or be translated into another language. When quotations from WBTC's text are used in non-saleable media, such as church bulletins, orders of service, posters, transparencies or similar media, a complete copyright notice is not required, but the initials of the version (such as "ERV" for the Easy-to-Read Version™ in English) must appear at the end of each quotation.

Any use of these Scriptures other than those listed above is prohibited. For additional rights and permission for usage, such as the use of WBTC's text on a Web site, or for clarification of any of the above, please contact World Bible Translation Center in writing or by email at distribution@wbtc.com.

World Bible Translation Center
P.O. Box 820648
Fort Worth, Texas 76182, USA
Telephone: 1-817-595-1664
Toll-Free in US: 1-888-54-BIBLE
E-mail: info@wbtc.com

WBTC's web site – World Bible Translation Center's web site: <http://www.wbtc.org>

Order online – To order a copy of our texts online, go to: <http://www.wbtc.org>

Current license agreement – This license is subject to change without notice. The current license can be found at: <http://www.wbtc.org/downloads/biblelicense.htm>

Trouble viewing this file – If the text in this document does not display correctly, use Adobe Acrobat Reader 5.0 or higher. Download Adobe Acrobat Reader from:
<http://www.adobe.com/products/acrobat/readstep2.html>

Viewing Chinese or Korean PDFs – To view the Chinese or Korean PDFs, it may be necessary to download the Chinese Simplified or Korean font pack from Adobe. Download the font packs from:
<http://www.adobe.com/products/acrobat/acrasianfontpack.html>